ಮೈಸೂರು ಮಿತ್ರ

ಮೈಸೂರು–ಮಂಡ್ಯ–ಚಾಮರಾಜನಗರ–ಕೊಡಗು–ಹಾಸನ

ಬೆಳಗಿನ ಪ್ರಾದೇಶಿಕ ದಿನಪತ್ರಿಕೆ

ಏಪ್ರಿಲ್ 29 ಶನಿವಾರ 2023

ಸಂಪುಟ: 44 | ಸಂಚಿಕೆ: 14 | ಪುಟಗಳು: 12

ಮೈಸೂರು ಸುದ್ದಿ: ದೂರವಾಣಿ: 2496520/21/26/27/28 ಜಾಹೀರಾತು: 2496522/23
ನಗರ ಕಚೇರಿಗಳು: ಕೆ.ಆರ್. ಸರ್ಕಲ್, ವಿಶ್ವೇಶ್ವರಯ್ಯ ಕಟ್ಟಡ: Ph: 2431774, ಡಿ.ದೇವರಾಜ ಅರಸು ರಸ್ತೆ, Ph: 2428695
ಸುದ್ದಿ/ಜಾಹೀರಾತಿಗಾಗಿ – ಮಂಡ್ಯ: 8762960325, ಚಾಮರಾಜನಗರ: 9242265657, ಕೊಡಗು: 9731469871

ಸುದ್ದಿ, ಫೋಟೋಗೆ: news@mysurumithra.com
ಜಾಹೀರಾತು: ad@mysurumithra.com, website: www.mysurumithra.com

₹4

ಮೈಸೂರಲ್ಲಿ ನಾಳೆ

ಮೋದಿ ಹವಾ

ಸಾಂಪ್ರದಾಯಿಕ ಸ್ವಾಗತ



ಮೈಸೂರು, ಏ.28(ಆರ್‌ಕೆ)– ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏ. 30 (ಭಾನುವಾರ)ರ ಸಂಜೆ ಮೈಸೂರಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಬಹುದೊಡ್ಡ ಹವಾ ಸೃಷ್ಟಿಸಲಿದ್ದಾರೆ.

ಮೈಸೂರಿನ ಆರ್‌ಟಿಓ ಕಚೇರಿ ಎದುರು ಎಂ.ಜಿ. ರಸ್ತೆಯಲ್ಲಿರುವ ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಎಸ್.ಎ. ರಾಮದಾಸ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿನ ಪರಂಪರೆಗನುಗುಣವಾಗಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು ಎಂದರು.

ಭಾನುವಾರ ಸಂಜೆ 5.30 ಗಂಟೆಗೆ ಹಾಸನ ಜಿಲ್ಲೆ, ಬೇಲೂರಿನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮೈಸೂರಿನ ಓವಲ್ ಮೈದಾನಕ್ಕೆ ಆಗಮಿಸುವ ಮೋದಿ ಅವರು, ಅಲ್ಲಿಂದ ಕಾರಿನಲ್ಲಿ ಮುಡಾ ಸರ್ಕಲ್, ರಾಮಸ್ವಾಮಿ ಸರ್ಕಲ್, ಚಾಮರಾಜ ಜೋಡಿ ರಸ್ತೆ ಮೂಲಕ ಗನ್ ಹೌಸ್ ಸರ್ಕಲ್‌ಗೆ ತಲುಪುವರು. ಅಲ್ಲಿ ನಾದಸ್ವರ ವಾದನ, ಪೂರ್ಣಕುಂಭದೊಂದಿಗೆ ಪ್ರಧಾನಮಂತ್ರಿಗಳನ್ನು ಆತ್ಮೀಯವಾಗಿ ●9ನೇ ಪುಟಕ್ಕೆ



ಶಾಸಕ ಎಸ್.ಎ.ರಾಮದಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಸದ ಪ್ರತಾಪ್‌ಸಿಂಹ ಹಾಗೂ ಕೆಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಇದ್ದಾರೆ.

ಎಂಟು ಗಂಟೆ ಕಾಲ ವಿವಿಧ ಮಾರ್ಗದ ಸಿಟಿ ಬಸ್ ಸಂಚಾರಕ್ಕೆ ಬದಲಿ ವ್ಯವಸ್ಥೆ

ಮೈಸೂರು, ಏ.28(ಎಸ್‌ಬಿಡಿ)–ವಿವಿಧೆಡೆಯಿಂದ ಸಂಚರಿಸುವ ನಗರ ಸಾರಿಗೆ ಬಸ್‌ಗಳ ಮಾರ್ಗವನ್ನೂ ಭಾನುವಾರ ಮಧ್ಯಾಹ್ನ 12ರಿಂದ ರಾತ್ರಿ 8ರವರೆಗೆ ಬದಲಾವಣೆ ಮಾಡಲಾಗಿದೆ.



● ಕುವೆಂಪುನಗರ, ಸರಸ್ವತಿಪುರಂ, ರಾಮಕೃಷ್ಣನಗರ, ವಿದ್ಯಾರಣ್ಯಪುರಂ, ಬೋಗಾದಿ ಇನ್ನಿತರ ಕಡೆಯಿಂದ ರಾಮಸ್ವಾಮಿ ವೃತ್ತದ ಮಾರ್ಗವಾಗಿ ನಗರ ಬಸ್ ನಿಲ್ದಾಣಕ್ಕೆ ಸಂಚರಿಸುವ ಬಸ್ಸುಗಳು, ಭಾನುವಾರ ಆರ್‌ಟಿಓ ವೃತ್ತ, ಸಿದ್ದಪ್ಪ ವೃತ್ತ, ●9ನೇ ಪುಟಕ್ಕೆ

ಪ್ರತ್ಯೇಕ ಸ್ಥಳಗಳಲ್ಲಿ ವಾಹನ ನಿಲುಗಡೆ

ಮೈಸೂರು: ಪ್ರಧಾನಿ ಮೋದಿ ರೋಡ್ ಶೋ ವೀಕ್ಷಿಸಲು ಬರುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

ಬಸ್ಸುಗಳು: ಹುಣಸೂರು, ಪಿರಿಯಾಪಟ್ಟಣ ಹಾಗೂ ಕೆ.ಆರ್.ನಗರ ಕಡೆಯಿಂದ ಬರುವ ಬಸ್‌ಗಳು, ಹುಣಸೂರು ರಸ್ತೆ, ಕಲಾಮಂದಿರದ ಬಳಿ ಬಲ ತಿರುವು ಪಡೆದು ಅಲ್ಲಿ ಪ್ರಯಾಣಿಕರನ್ನು ಇಳಿಸಿ, ಡಾ.ಪದ್ಮ ವೃತ್ತ, ಬೋಗಾದಿ ರಸ್ತೆಯಲ್ಲಿ ಸಂಚರಿಸಿ ಮಹಾಬೋಧಿ ಶಾಲೆ ಆವರಣ, ವಿಲೇಜ್ ಹಾಸ್ಟೆಲ್ ಮೈದಾನ, ಮೈಸೂರು ವಿವಿ ಕ್ಯಾಂಪಸ್‌ನಲ್ಲಿ ನಿಲುಗಡೆ ಮಾಡಬೇಕು. ಹೆಚ್.ಡಿ.ಕೋಟೆ, ●9ನೇ ಪುಟಕ್ಕೆ

ಚುನಾವಣಾ ಅಕ್ರಮ ತಡೆಗೆ ವ್ಯಾಪಕ ಕ್ರಮ

ಮೈಸೂರು ಜಿಲ್ಲೆಯಲ್ಲಿ 8 ಕೋಟಿ ಮೌಲ್ಯದ ಮದ್ಯ, 2 ಕೋಟಿಗೂ ಅಧಿಕ ನಗದು ವಶ

● ಮೈಸೂರು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಮಾಹಿತಿ
● ಇದುವರೆಗೆ ಸಿ–ವಿಜಿಲ್ ಅನ್ವಯ 120 ಪ್ರಕರಣ ದಾಖಲು



ಮೈಸೂರು, ಏ.28(ಎಸ್‌ಬಿಡಿ)– ಮೈಸೂರು ಜಿಲ್ಲೆಯಲ್ಲಿ 8 ಕೋಟಿಗೂ ಹೆಚ್ಚು ಮೌಲ್ಯದ ಮದ್ಯ ಹಾಗೂ 2 ಕೋಟಿ ರೂ.ಗೂ ಅಧಿಕ ದಾಖಲೆ ಇಲ್ಲದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಪ್ರಕ್ರಿಯೆ ಸಂಬಂಧ ಮಾತನಾಡಿ, ನೀತಿ ಸಂಹಿತೆ ಜಾರಿಯಾದಾಗಿನಿಂದ ಈವರೆಗೆ ಜಿಲ್ಲೆಯ





11 ವಿಧಾನಸಭಾ ಕ್ಷೇತ್ರಗಳಲ್ಲಿ ವಶಪಡಿಸಿಕೊಳ್ಳಲಾಗಿರುವ ಅಕ್ರಮ ಮದ್ಯ, ನಗದು, ಮಾದಕ ವಸ್ತು, ಇನ್ನಿತರ ವಸ್ತುಗಳ ಪ್ರಮಾಣ ಹಾಗೂ ಮೌಲ್ಯದ ಬಗ್ಗೆ ಮಾಹಿತಿ ನೀಡಿದರು. ಪಿರಿಯಾಪಟ್ಟಣ ಕ್ಷೇತ್ರದಲ್ಲಿ 85,332 ರೂ. ಮೌಲ್ಯದ ಮದ್ಯ ಹಾಗೂ 7,56,200 ರೂ. ನಗದು, ಕೆ.ಆರ್‌ನಗರದಲ್ಲಿ 13,05,390 ರೂ. ●9ನೇ ಪುಟಕ್ಕೆ

ಪ್ರಚಾರ ವೇಳೆ ಮಾಜಿ ಡಿಸಿಎಂ ಡಾ.ಪರಮೇಶ್ವರ್‌ಗೆ ಕಲ್ಲೇಟು

● ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವ
● ಹೂವಿನೊಂದಿಗೆ ತೂರಿ ಬಂದ ಕಲ್ಲು



ಕೊರಟಗೆರೆ, ಏ. 28– ಚುನಾವಣಾ ಪ್ರಚಾರದ ವೇಳೆ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿಯೂ ಆದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆದಿದ್ದು, ಅವರ ತಲೆಗೆ ತೀವ್ರ ಪೆಟ್ಟಾಗಿದೆ.

ಕೊರಟಗೆರೆ ತಾಲೂಕು ಬೈರೇನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಕಿಕ್ಕಿರಿದು ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪುಷ್ಪವೃಷ್ಟಿಗೈಯ್ಯುತ್ತಿದ್ದರು. ಈ ವೇಳೆ ಕೆಲ ಅಭಿಮಾನಿಗಳು ಪರಮೇಶ್ವರ್ ಅವರನ್ನು ಹೆಗಲ ಮೇಲೆ ಎತ್ತಿಕೊಂಡಿದ್ದು, ಆಗ ಹೂವಿನ ಎಸಳುಗಳಲ್ಲಿ ತೂರಿ ಬಂದ ಕಲ್ಲೊಂದು ಪರಮೇಶ್ವರ್ ತಲೆಗೆ ಬಡಿದು ರಕ್ತ ಸೋರಲಾರಂಭಿಸಿದೆ.

ಕಲ್ಲೇಟು ಬೀಳುತ್ತಿದ್ದಂತೆಯೇ ಪರಮೇಶ್ವರ್ ತಮ್ಮ ಕೈಗಳಿಂದ ತಲೆಯ ಗಾಯದ ಜಾಗ ಅದುಮಿ ಹಿಡಿದರಾದರೂ ರಕ್ತ ಸೋರಿಕೆ ನಿಂತಿರಲಿಲ್ಲ. ತಕ್ಷಣವೇ ಕಾರ್ಯಕರ್ತರು ಹಾಗೂ ಸ್ಥಳದಲ್ಲಿ ●2ನೇ ಪುಟಕ್ಕೆ

ದ್ವಿತೀಯ ಪಿಯುಸಿ: ಸಾಕ್ಷಿ ಸಿ.ಶೆಟ್ಟಿಗೆ 578 ಅಂಕ



ಮೈಸೂರು, ಏ. 28 – ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ಗೋಪಾಲಸ್ವಾಮಿ ಶಿಶುವಿಹಾರ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಾಕ್ಷಿ ಸಿ. ಶೆಟ್ಟಿ 578 (ಶೇ. 96.33) ಅಂಕ ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇಂಗ್ಲಿಷ್–94, ಕನ್ನಡ–96, ಭೌತಶಾಸ್ತ್ರ–99, ರಸಾಯನಶಾಸ್ತ್ರ–97, ಗಣಿತಶಾಸ್ತ್ರ–95 ಹಾಗೂ ಜೀವಶಾಸ್ತ್ರ–97 ಅಂಕ ಗಳಿಸಿದ್ದಾರೆ. ಈಕೆ ಬೋಗಾದಿ 2ನೇ ಹಂತದ ನಿವಾಸಿ ಎಂ.ಚಂದ್ರಶೆಟ್ಟಿ ಮತ್ತು ಸುಜಾತ ಸಿ.ಶೆಟ್ಟಿ ದಂಪತಿ ಪುತ್ರಿ.

ನಾಳೆ ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ 'ಅರಣ್ಯಕಾಂಡ' ನಾಟಕದ ಮರು ಪ್ರದರ್ಶನ

ಮೈಸೂರು, ಏ. 28– ನವೋದಯ ಅರ್ಪಿಸುವ ವಾಲ್ಮೀಕಿ ರಾಮಾಯಣ ಆಧಾರಿತ ಸರಣಿಯ ಎರಡನೇ ಭಾಗ 'ಅರಣ್ಯ ಕಾಂಡ' ನಾಟಕದ ಮರು ಪ್ರದರ್ಶನ ಏಪ್ರಿಲ್ 30, ಭಾನುವಾರ ಸಂಜೆ 7ಕ್ಕೆ ಕಲಾಮಂದಿರ ಆವರಣದ ಕಿರುರಂಗ ಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕದ ರಚನೆ ಹಿರಿಯ ರಂಗಕರ್ಮಿ ಪ್ರಸನ್ನ ಅವರದು. ನಿರ್ದೇಶನ ಶೀಪಾದ್ ಭಟ್ ಹಾಗೂ ಸಂಗೀತ ಅನುಷ್ ಶೆಟ್ಟಿ. ಸೀತಾರಾಮರು ತಮ್ಮ ವನವಾಸದ ಮೊದಲ ಹದಿಮೂರು ವರ್ಷ ದಂಪತಿ ಗಳಂತಲ್ಲ ಪ್ರೇಮಿಗಳಂತೆ ಕಳೆದರು. ಅರ್ಥಾತ್ ವನವಾಸದಲ್ಲಿ ಮಗು ಮಾಡುವುದು ಸಾಧುವಲ್ಲ ಎಂಬ ಅರಿವಿದ್ದ ಯುವಕರವರು. ಹಾಗಾಗಿ ಅರಣ್ಯ ಕಾಂಡವು ಒಂದು ಅಸಾಧಾರಣ ಪ್ರೇಮಕಥೆಯೂ ಹೌದು. ಎಲ್ಲ ನಾಟಕಗಳಲ್ಲಿ ನಾಟಕೀಯ ವೈರುಧ್ಯ ಅಗತ್ಯ. ಇಲ್ಲಿ ಪ್ರೇಮಕ್ಕೆ ಪ್ರತಿಯಾಗಿ ಮೋಹವನ್ನು ನಿಲ್ಲಿಸಲಾಗಿದೆ. ಸೀತೆಗೆ ಪ್ರತಿಯಾಗಿ ಶೂರ್ಪನಖಿಯನ್ನು ನಿಲ್ಲಿಸಲಾಗಿದೆ. ಶೂರ್ಪನಖಿ ಸುಂದರಿ. ಸೀತೆ ಗೋಧಿಬಣ್ಣದ ಸುಂದರಿಯಾದರೆ ಶೂರ್ಪನಖಿ ರಾಗಿ ಬಣ್ಣದ ಸುಂದರಿ. ಶೂರ್ಪನಖಿ ರಾಮನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಅವಳದ್ದು ಮೋಹ. ಸೀತೆಯದು ಕೊಡುವ ಪ್ರೀತಿಯಾದರೆ ಶೂರ್ಪನಖಿಯದು ಬೇಡುವ ಮೋಹ. ರಾಮ ಮರ್ಯಾದೆ ಕಾಪಿಟ್ಟುಕೊಂಡು ಬರುವ ಒಬ್ಬ ಸರಳ ಸಜ್ಜನ ಯುವಕ. ವಿಚಲಿತನಾಗದ ಧೀರ. ಅವನು ಆರ್ಯನೆನ್ನುವುದು ಅವನ ಹಿರಿಮೆಯಲ್ಲ, ಇವಳು ಅಸುರಳೆಂಬುದು ಇವಳ ಕೀಳರಿಮೆಯಲ್ಲ.



ನವೋದಯ ಎಂಬ ರಾಷ್ಟ್ರೀಯ ಮಟ್ಟದ ರೆಪರ್ಟರಿ ಸಂಸ್ಥೆ ಕಳೆದೊಂದು ವರ್ಷದಿಂದ, ವೃತ್ತಿಪರ ನಟರೊಂದಿಗೆ ಮೈಸೂರಿನಲ್ಲಿ ಕಾರ್ಯನಿರತವಾಗಿದೆ. ಎರಡು ನಾಟಕಗಳನ್ನು ಯಶಸ್ವಿಯಾಗಿ ಸಿದ್ಧಪಡಿಸಿ, ಈಗ ಅದನ್ನು ನಾಡಿನಾದ್ಯಂತ ಕೊಂಡೊಯ್ಯುವ ಕೆಲಸದಲ್ಲಿ ನಿರತವಾಗಿದೆ. ವಾಲ್ಮೀಕಿ ರಾಮಾಯಣ ಆಧಾರಿತ ಸರಣಿ ಸಂಗೀತ ನಾಟಕಗಳನ್ನು ಪ್ರಸ್ತುತಪಡಿಸುವತ್ತ ಸಿದ್ಧತೆ ನಡೆಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಬಿ.ರಾಜೇಶ್, ಮೊ. 9448871815.

ನೇಮಕ



ಮೈಸೂರು, ಏ.28– ಮೈಸೂರು ನಗರ (ಜಿಲ್ಲಾ) ಕಾಂಗ್ರೆಸ್ ಸಮಿತಿಯ ದೇವರಾಜ ಮೊಹಲ್ಲಾ ವಾರ್ಡ್ ಅಧ್ಯಕ್ಷರನ್ನಾಗಿ ದೇವರಾಜ ಮೊಹಲ್ಲಾದ ನಿವಾಸಿ ಪಿ.ನಂಜುಂಡಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.

ಬ್ರಾಹ್ಮಣ ವಧು–ವರಾನ್ವೇಷಣಾ ಸಮಾವೇಶ

ಮೈಸೂರು, ಏ. 28– ವಿವಿಧ ಜಿಲ್ಲಾ ಬ್ರಾಹ್ಮಣ ಸಂಘಟನೆಗಳು, ಸಪ್ತಪದಿ ಫೌಂಡೇಷನ್ ಟ್ರಸ್ಟ್ ಮತ್ತು 'ಮಂಗಳ ಸೂತ್ರ' ಪತ್ರಿಕೆಯ ಸಹಯೋಗದೊಂದಿಗೆ ಮೈಸೂರಿನ ಉತ್ತರಾಧಿಮಠದ ರಸ್ತೆಯಲ್ಲಿರುವ ಶ್ರೀ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ಮೇ 6ರಂದು ಬ್ರಾಹ್ಮಣ ವಧು–ವರಾನ್ವೇಷಣಾ ಮುಖಾಮುಖಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇಚ್ಛೆಯುಳ್ಳ ವಧು–ವರರು ಮತ್ತು ಪೋಷಕರು ಏ. 30ರಿಂದ ಮೇ 5ರೊಳಗೆ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸ್ ಎಸ್. ಭಾರದ್ವಾಜ್ ಅವರನ್ನು ಮೊಬೈಲ್ ಸಂಖ್ಯೆ 94494–25536 ಅಥವಾ 82178–76335 ಮೂಲಕ ಸಂಪರ್ಕಿಸಬಹುದು.

ನಿಧನ

ಕಲೀಂ ಪಾಷ



ಮೈಸೂರು, ಏ.28–ಮೈಸೂರಿನ ಅಗ್ರಹಾರದ ನಂಜುಮಳಿಗೆಯ ಮಸೀದಿ ಖಾದ್ರಿಯ ಅಹಲೆ ಸುನ್ನತೋ ಜಮಾತ್ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಹಾಗೂ ಕೆ.ಆರ್.ಮೊಹಲ್ಲಾದ ಮಾಧವಾ ಚಾರ್ ರಸ್ತೆ ನಿವಾಸಿ ಕಲೀಂ ಪಾಷ (55) ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಮೃತರು ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿಯ ನಿಕಟವರ್ತಿಯಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಈ ಸಂಬಂಧ ನಮಾಜ್–ಎ–ಜನಾಜ ನಡೆದು, ನಂಜನಗೂಡು–ಊಟಿ ರಸ್ತೆಯಲ್ಲಿರುವ ಮುಸ್ಲಿಮರ ರುದ್ರಭೂಮಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡಾ.ಸೈಯದ್ ಅಜಾಮ್



ಮೈಸೂರು, ಏ.28–ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕರು ಹಾಗೂ ಸರಸ್ವತಿಪುರಂನ ನ್ಯೂ ಮುಸ್ಲಿಂ ಹಾಸ್ಟೆಲ್ ನಿವೃತ್ತ ಕಾರ್ಯದರ್ಶಿಗಳಾದ ಡಾ. ಸೈಯದ್ ಅಜಾಮ್ (78) ಶುಕ್ರವಾರ ಕುವೆಂಪುನಗರದ ತಮ್ಮ ನಿವಾಸದಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರಿ, ಪುತ್ರ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಶೋಕ ರಸ್ತೆಯಲ್ಲಿರುವ ಮಸೀದಿ–ಇ–ಅಜಾಮ್‌ನಲ್ಲಿ ನಮಾಜ್–ಇ–ಜನಾಜ ನಾಳೆ (ಏ. 29) ಸಂಜೆ 6 ಗಂಟೆಗೆ ನಡೆದ ನಂತರ ಟಿಪ್ಪು ಸರ್ಕಲ್‌ನಲ್ಲಿರುವ ಮುಸ್ಲಿಂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಗೌರಮ್ಮ



ಮೈಸೂರಿನ ಕೃಷ್ಣಮೂರ್ತಿಪುರಂ ನಿವಾಸಿ ದಿವಂಗತ ಕಾಳೇಗೌಡ ಅವರ ಪತ್ನಿ ಗೌರಮ್ಮ (84) ಗುರುವಾರ ನಿಧನರಾದರು.

ಮೃತರು ಪುತ್ರ ನಿರಂಜನ್ (ಬಾಬು), ಪುತ್ರಿಯರಾದ ರಾಧಾ ಮತ್ತು ಧನಲಕ್ಷ್ಮಿ (ರಾಣಿ), ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಕೆ.ಆರ್.ನಗರ ಸಮೀಪದ ಸಾಲಿಗ್ರಾಮದಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಒಂದನೇ ಪುಟದಿಂದ

ಡಾ.ಪರಮೇಶ್ವರ್‌ಗೆ ಕಲ್ಲೇಟು

ಬಂದೋಬಸ್ತ್‌ನಲ್ಲಿದ್ದ ಪೊಲೀಸರು ಪರಮೇಶ್ವರ್ ಅವರನ್ನು ಮಂಜುನಾಥಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಅವರದೇ ಮಾಲೀಕತ್ವದ ತುಮಕೂರಿನ ಸಿದ್ಧಾರ್ಥ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರು. ನರರೋಗ ತಜ್ಞರು ಪರೀಕ್ಷಿಸಿದ ನಂತರ ಚಿಕಿತ್ಸೆ ನೀಡಿ ಪರಮೇಶ್ವರ್ ಅವರನ್ನು ಡಿಸ್ಚಾರ್ಜ್ ಮಾಡಿದ್ದು, ಈಗ ಅವರು ತುಮಕೂರಿನ ಸಿದ್ಧಾರ್ಥನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಲ್ಲು ತೂರಾಟದ ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅವರ ಮನೆ ಮುಂದೆ ಜಮಾಯಿಸಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ಕಾರ್ಯಕರ್ತರೊಂದಿಗೇ ಸೇರಿಕೊಂಡಿದ್ದ ದುಷ್ಕರ್ಮಿಗಳು: ಡಾ. ಜಿ. ಪರಮೇಶ್ವರ್ ಮೇಲೆ ನಡೆದಿರುವ ಕಲ್ಲು ತೂರಾಟ ವ್ಯವಸ್ಥಿತ ದುಷ್ಕೃತ್ಯವಾಗಿದ್ದು, ದುಷ್ಕರ್ಮಿಗಳು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸೇರಿಕೊಂಡು, ಕಾರ್ಯಕರ್ತರು ಹೂ ಎಸೆಯುತ್ತಿದ್ದ ವೇಳೆ ಪರಮೇಶ್ವರ್ ಅವರನ್ನೇ ಗುರಿಯಾಗಿಸಿಕೊಂಡು ಕಲ್ಲು ತೂರಲಾಗಿದೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ. ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಮಗೆ ಪ್ರತಿಸ್ಪರ್ಧಿಗಳಾಗಿದ್ದು, ಈ ದುಷ್ಕೃತ್ಯವನ್ನು ಆ ಪಕ್ಷದವರು ಮಾಡಿದ್ದಾರೆ ಎಂದು ಆರೋಪಿಸುವುದಿಲ್ಲ ಎಂದಿರುವ ಅವರು, ಈ ಹಿಂದೆ ನಾಮಪತ್ರ ಸಲ್ಲಿಕೆ ವೇಳೆಯೂ ಕಾರ್ಯಕರ್ತರ ನಡುವೆ ನುಸುಳಿಕೊಂಡಿದ್ದ ದುಷ್ಕರ್ಮಿಯಿಂದ ಪರಮೇಶ್ವರ್ ಮೇಲೆ ಕಲ್ಲು ತೂರಾಟ ನಡೆದಿತ್ತು. ಆದರೆ, ಆ ಸಂದರ್ಭದಲ್ಲಿ ಪರಮೇಶ್ವರ್ ಅವರಿಗೆ ಕಲ್ಲು ತಾಗದೆ ಮಹಿಳಾ ಪೇದೆಯೊಬ್ಬರಿಗೆ ಬಿದ್ದು ಅವರು ಗಾಯಗೊಂಡಿದ್ದರು ಎಂಬುದನ್ನು ಉಲ್ಲೇಖಿಸಿದ ರಮೇಶ್ ಬಾಬು, ಡಾ. ಜಿ. ಪರಮೇಶ್ವರ್ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು ಹಾಗೂ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಸೋಲಿನ ಭೀತಿಯಿಂದ ಹತಾಶರಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಗಲಾಟೆ ಮಾಡಿಸಿದ್ದಾರೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು, ಏ. 28(ಆರ್‌ಕೆ)– ವರುಣ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ಹತಾಶರಾಗಿ ತಮ್ಮ ಸ್ವಜಾತಿ ಬೆಂಬಲಿಗರನ್ನು ಎತ್ತಿಕಟ್ಟಿ ಬಿಜೆಪಿ ಕಾರ್ಯಕರ್ತರ ಮೇಲೆ ಗಲಾಟೆ ಮಾಡಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಗುರುವಾರ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಸಿದ್ದರಾಮಯ್ಯನಹುಂಡಿ ಗ್ರಾಮದಲ್ಲಿ ತಮ್ಮ ಸಮಾಜದ ಕೆಲ ಪುಂಡರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸಿ ತೆರೆದ ವಾಹನದತ್ತ ಕಲ್ಲು ತೂರಿ ಸೋಮಣ್ಣ ಪ್ರಚಾರಕ್ಕೆ ಅಡ್ಡಿಯುಂಟು ಮಾಡಿ, ಬೆದರಿಕೆ ಹಾಕಿಸಿದ್ದಾರೆ ಎಂದರು.

ಕಲ್ಲು ತೂರಿದ್ದರಿಂದ ನಮ್ಮ ಕಾರ್ಯಕರ್ತರ ತೋಳಿಗೆ ಬಲವಾದ ಗಾಯಗಳಾಗಿವೆ. ಅದು ಸಿದ್ದರಾಮಯ್ಯ ಅವರ ಹತಾಶೆ ತೋರುತ್ತದೆ. ಆದರೆ ನಮಗೂ ಪುಂಡಾಟಿಕೆ ಮಾಡಲು ಬರುತ್ತದೆ. ಮುಕ್ತ ಹಾಗೂ ಶಾಂತಿಯುತವಾಗಿ ಮತದಾನ ಮಾಡಬೇಕೆಂದು ಸುಮ್ಮನಿದ್ದೇವೆ. ಎಲ್ಲಾ ಗ್ರಾಮಗಳಲ್ಲೂ ನಮ್ಮ ಬೆಂಬಲಿಗರಿದ್ದಾರೆ. ಪ್ರಚಾರ ಮಾಡಲು ನಮಗೂ ಹಕ್ಕಿದೆ.



ಆದರೆ, ಈ ರೀತಿ ಕಲ್ಲು ತೂರುವುದು, ಗಾಡಿಯ ನೊಗ ಅಡ್ಡ ಇಟ್ಟು ತಡೆದು ಗಲಾಟೆ ಮಾಡಿಸುವ ಮೂಲಕ ಸಿದ್ದರಾಮಯ್ಯ ಬಿಜೆಪಿ ಪ್ರಚಾರ ಹತ್ತಿಕ್ಕುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ನುಡಿದರು.

ಈಗಾಗಲೇ ಚುನಾವಣಾ ಆಯೋಗ, ಚುನಾವಣಾಧಿಕಾರಿ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಅವರ ಬೆದರಿಕೆಗೆ ನಾವು ಹೆದರುವುದಿಲ್ಲ. ಕೋಲಾರದಲ್ಲಿ ಟಿಕೆಟ್ ಸಿಕ್ಕಿಲ್ಲವಾದ್ದರಿಂದ ಹೇಗಾದರೂ ಮಾಡಿ ವರುಣ ಕ್ಷೇತ್ರದಲ್ಲಿ ಗೆಲ್ಲಲೇಬೇಕಾಗಿರುವ ಅನಿವಾರ್ಯತೆ ಇರುವುದರಿಂದ ಸಿದ್ದರಾಮಯ್ಯ ಇಂತಹ ಗಲಭೆ ಮಾಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಖರ್ಗೆ ವಿರುದ್ಧ ಆಕ್ರೋಶ: ಪ್ರಧಾನಿ ನರೇಂದ್ರ ಮೋದಿ ಅವರು ವಿಷದ ಹಾವಿದ್ದಂತೆ ಎಂದಿರುವ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತಮ್ಮ ಹಿರಿತನ, ಹುದ್ದೆಗೆ ತಕ್ಕಂತೆ ಘನತೆಯಿಂದ ನಡೆದುಕೊಳ್ಳಬೇಕೇ ಹೊರತು, ಸಿದ್ದರಾಮಯ್ಯನ ಹಾಗೆ ಉಡಾಫೆಯಿಂದ ಮಾತನಾಡಬಾರದು ಎಂದು ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದರು.

ದ್ವೇಷದಿಂದ ಸಣ್ಣತನಕ್ಕಿಳಿದು ನರೇಂದ್ರ ಮೋದಿ ಅವರ ಬಗ್ಗೆ ಕೀಳಾಗಿ ಮಾತನಾಡಿರುವುದು ಖರ್ಗೆ ಅವರ ಮುತ್ಸದಿತನಕ್ಕೆ ಹಾಗೂ ಅವರು ಹೊಂದಿರುವ ಹುದ್ದೆಗೆ ಶೋಭೆ ತರುವಂತಹದ್ದಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ಬಹಳ ದೊಡ್ಡ ವ್ಯಕ್ತಿ. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ, ಬಹಳ ಸಂದರ್ಭದಲ್ಲಿ ನಾಲಿಗೆ ಜಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಅಸಮಾಧಾನ ಹೊರಹಾಕಿದರು.

ಈ ಹಿಂದೆ ಸ್ವಾತಂತ್ರ್ಯ ಹೋರಾಟಕ್ಕಾಗಿ ಬಿಜೆಪಿಯ ಒಂದು ನಾಯಿ ಕೂಡ ಸಾಯಲಿಲ್ಲ ಎಂದಿದ್ದ ಖರ್ಗೆ, ಈಗ ಮೋದಿಯವರನ್ನು ವಿಷ ಸರ್ಪ ಎನ್ನುವ ಮೂಲಕ ತಮ್ಮ ಸಣ್ಣತನ ಪ್ರದರ್ಶಿಸಿರುವುದಕ್ಕೆ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಎಸ್‌ಸಿ, ಎಸ್‌ಟಿ ಸಮುದಾಯವೇ ನಿಮ್ಮನ್ನು ಒಪ್ಪಿಕೊಳ್ಳದ ಕಾರಣ ಚುನಾವಣೆಯಲ್ಲಿ ಸೋಲಿಸಿದರು. ಸಿದ್ದರಾಮಯ್ಯರ ಚಾಳಿ ನಿಮಗೂ ಅಂಟಿರಬಹುದು. ಆದರೆ ನೀವು ಸಣ್ಣತನದ ಹೇಳಿಕೆಗಳನ್ನು ನೀಡಬೇಡಿ, ದ್ವೇಷದ ಮಾತುಗಳನ್ನು ಬಿಡಿ ಎಂದು ಖರ್ಗೆ ಅವರಿಗೆ ಕಿವಿಮಾತು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡ ಬೆಂಬಲಿಗರೊಂದಿಗೆ ಮತಯಾಚನೆ

ಮೈಸೂರು, ಏ.28(ಎಸ್‌ಬಿಡಿ)– ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಕ್ಷೇತ್ರದೆಲ್ಲೆಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಕ್ಷೇತ್ರದ ಸೀಗಳ್ಳಿ ಗ್ರಾಮದಲ್ಲಿ ರಾಜ್ಯ ಕುರುಬರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಸವರಾಜಣ್ಣ, ಗೌರವಾಧ್ಯಕ್ಷ ನಾಡನಹಳ್ಳಿ ರವಿ, ಕಡಕೊಳ ಶ್ರೀಕಂಠ, ಸ್ವಾಮಿ, ಮಾಯಗೌಡ, ರಾಯನಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಾದ ನಾಗರಾಜು, ಪುಟ್ಟರಾಜು, ಎಸ್.ರವಿ, ಧನಗಳ್ಳಿ ನಾರಾಯಣ್, ಡೇರಿಕ್ ಮೆಲ್ವಿನ್, ಡಿ.ಮನು, ವಿಕ್ರಮ್ ಗೌಡ, ಜಯಪುರ ಚಂದನ್ ಗೌಡ, ರಾಮೇನಹಳ್ಳಿ ಗ್ರಾಮದಲ್ಲಿ ಯರಗನಹಳ್ಳಿ ಮಾದೇಗೌಡ, ದೇವರಾಜು ಟಿ.ಕಾಟೂರು, ಹಿನಕಲ್ ಕೆಂಪನಾಯಕ, ಎಸ್.ಸಂದೀಪ್ ಮತ್ತಿತರರು ಮಾವಿನಹಳ್ಳಿ ಸಿದ್ದೇಗೌಡರ ಪರ ಪ್ರಚಾರ ನಡೆಸಿ,



ಮತಯಾಚಿಸಿದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಲಿಂಗಾಯತ ಮುಖಂಡರು ಮೈಸೂರಿನ ಅಗ್ರಹಾರದಲ್ಲಿ ಸಭೆ ಸೇರಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರಿಗೆ ಬೆಂಬಲ ಸೂಚಿಸಲು ನಿರ್ಧರಿಸಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಪಕ್ಷ ಸೇರ್ಪಡೆ: ಹಿನಕಲ್ ಗ್ರಾಮದ ಆಶ್ರಮ ರಸ್ತೆಯ ಸತೀಶ್ ನೇತೃತ್ವದಲ್ಲಿ ಸುಮಾರು 50 ಯುವಕರು, ವೈಟ್ ನವೀನ್ ಕಾಂಗ್ರೆಸ್ ಮುಖಂಡ ಹಿನಕಲ್ ಕೆಂಪನಾಯಕ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಅನಗಹಳ್ಳಿ ಗ್ರಾಮದಲ್ಲಿ 80 ಯುವಕರು ಅಭ್ಯರ್ಥಿ ಸಿದ್ದೇಗೌಡರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಹಾಗೆಯೇ ಸಿದ್ದೇಗೌಡರ ಪುತ್ರ ಸಂದೀಪ ಗೌಡ ಸಮ್ಮುಖದಲ್ಲಿ ರಮ್ಮನಹಳ್ಳಿಯ ನೂರಾರು ಯುವಕರು ಪಕ್ಷ ಸೇರಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಮಾದೇಗೌಡರು, ಹಿರಿಯ ಮುಖಂಡ ಹಿನಕಲ್ ಪಿರಾಜಣ್ಣ ಗ್ರಾಪಂ ಮಾಜಿ ಸದಸ್ಯ ಶಿವಕುಮಾರ್, ಮಂಜುನಾಥ ಹಿನಕಲ್, ದೇವರಾಜ್ ಟಿ. ಕಾಟೂರು, ಉದ್ಬೂರು ಕೃಷ್ಣ ಮತ್ತಿತರರ ಮುಖಂಡರು ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ನೀಗಲು ಆಗ್ರಹ

ಮೈಸೂರು, ಏ. 28– ಚುನಾವಣಾ ನೀತಿಸಂಹಿತೆಯ ಬಿಸಿ ಸರಕಾರಿ ಆಸ್ಪತ್ರೆಗಳಲ್ಲಿ ಔಷಧದ ಮೇಲೂ ಪರಿಣಾಮ ಬೀರಿದ್ದು, ರೋಗಿಗಳಿಗೆ ಔಷಧಗಳ ಕೊರತೆ ಎದುರಾಗಿದೆ ಎಂದು ಜೈ ಭೀಮ್ ಜನಸ್ಪಂದನ ವೇದಿಕೆಯ ಅಧ್ಯಕ್ಷ ಚೇತನ್ ಕಾಂತರಾಜು ದೂರಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಉಚಿತ ಮತ್ತು ರಿಯಾಯಿತಿ ದರದಲ್ಲಿ ಔಷಧ ಪೂರೈಸುವ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಅಂಡ್ ವೇರ್ ಹೌಸಿಂಗ್ ಸೊಸೈಟಿ ಉಗ್ರಾಣಗಳಲ್ಲೂ ಈ ಸ್ಥಿತಿ ತಲೆದೋರಿದೆ ಹೀಗೆ ಸರಕಾರಿ ಆಸ್ಪತ್ರೆಗಳಲ್ಲಿ ಕೆಲವು ಅಗತ್ಯ ಮತ್ತು ಜೀವರಕ್ಷಕ ಔಷಧಿಗಳು ಲಭ್ಯವಾಗದೆ ಶ್ರೀಸಾಮಾನ್ಯರು ಪರದಾಡುವಂತಾಗಿದೆ. ಪ್ರತಿನಿತ್ಯದ ಅಗತ್ಯ ಔಷಧಗಳನ್ನು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಮತ್ತು ಆರೋಗ್ಯ ರಕ್ಷಾ ಸಮಿತಿ ಮೂಲಕ ಸ್ಥಳೀಯವಾಗಿ ಖರೀದಿ ಮಾಡುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಆದರೆ, ಅಲ್ಲಿ ಸಿಗುತ್ತಿರುವುದು ಶೇಕಡಾ 50ರಷ್ಟು ಔಷಧಿಗಳು ಮಾತ್ರ ಪರಿಣಾಮ ಶೇಕಡ 50ರಷ್ಟು ಔಷಧ ಎಲ್ಲಿಯೂ ಸಿಗುತ್ತಿಲ್ಲ. ಕೂಡಲೇ ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು ಗಮನಹರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಹೊಸ ಸರ್ಕಾರ ರಚನೆಯಾಗುವವರೆಗೆ ಔಷಧ ಕೊರತೆ ಮುಂದುವರಿಯುವ ಸಾಧ್ಯತೆ ಇದೆ.ಅಂದರೆ ಮೇ ಅಂತ್ಯದವರೆಗೂ ರೋಗಿಗಳು ಔಷಧಕ್ಕಾಗಿ ಪರದಾಡಬೇಕಾಗುತ್ತದೆ. ಔಷಧಿಗಳ ಕೊರತೆ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸಿ, ಅಮೂಲ್ಯ ಜೀವಗಳನ್ನು ಉಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಯೋಗಾಸನ, ಧ್ಯಾನ, ತರಬೇತಿ

ಮೈಸೂರು, ಏ. 28–ಮೈಸೂರಿನ ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ ಆಶ್ರಯದಲ್ಲಿ ಯೋಗಾಸನ ಹಾಗೂ ಧ್ಯಾನ ತರಬೇತಿಯು ಮೇ 1ರಿಂದ ಬೆಳಿಗ್ಗೆ 5.45ರಿಂದ 6.45ರವರೆಗೆ 37/1, ಮಹಾಮಾಯಾ, ಬಾಲಕೃಷ್ಣರಾವ್ ರಸ್ತೆ, ಬಲ್ಲಾಳ್ ಸರ್ಕಲ್, ಚಾಮರಾಜಪುರಂನಲ್ಲಿ ಜರುಗಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್: 76760–35002 ಸಂಪರ್ಕಿಸಬಹುದು.

ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧ



ಮುಜಾಫರ್‌ನಗರ: ಉತ್ತರ ಪ್ರದೇಶದಲ್ಲಿ ಮೇ 4 ಹಾಗೂ 11 ರಂದು ಎರಡು ಹಂತದಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್, ಮಥುರಾ, ಫಿರೋಜಾಬಾದ್ ಹಾಗೂ ಆಗ್ರಾದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಮಥುರಾ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟವನ್ನು ನಿಷೇಧ ಮಾಡಿದ್ದರ ಹಿಂದಿನ ಕಾರಣವನ್ನೂ ತಿಳಿಸಿದರು. 2017ಕ್ಕೂ ಮುನ್ನ ಮಥುರಾದಲ್ಲಿ ಮದ್ಯ ಹಾಗೂ ಮಾಂಸಗಳನ್ನು ಬೇಕಾಬಿಟ್ಟಿಯಾಗಿ ಮಾರಾಟ ಮಾಡುತ್ತಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಏರಿದ ಬಳಿಕ ಮಥುರಾದಂಥ ಪೌರಾಣಿಕ ನಗರದಲ್ಲಿ ಮದ್ಯ ಹಾಗೂ ಮಾಂಸ ಮಾರಾಟವನ್ನು ನಿಷೇಧ ಮಾಡುವ ನಿರ್ಧಾರ ಮಾಡಿದೆವು. ಯಾಕೆಂದರೆ, ಈ ನಗರ ಹಿಂದೆ ಹಾಲಿನ ನದಿ ಎಂದು ಗುರುತಿಸಿಕೊಂಡಿತ್ತು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಸಲಿಂಗ ವಿವಾಹ ಸಂಬಂಧ ಹಿಂದೂ ವಿದ್ವಾಂಸರೊಂದಿಗೆ ಸುಪ್ರೀಂಕೋರ್ಟ್ ಚರ್ಚಿಸಲಿ: ಪೇಜಾವರ ಶ್ರೀ

ಬಾಗಲಕೋಟೆ: ಸಲಿಂಗಿಗಳ ವೈವಾಹಿಕ ಜೀವನಕ್ಕೆ ಮುದ್ರೆ ಒತ್ತುವ ಮುನ್ನ ಕೇಂದ್ರ ಹಾಗೂ ಸುಪ್ರೀಂಕೋರ್ಟ್ ಹಿಂದೂ ಸಮಾಜದ ವಿದ್ವಾಂಸರು, ಧರ್ಮ ಶಾಸ್ತ್ರ ತಜ್ಞರೊಂದಿಗೆ ವಿಚಾರ, ವಿಮರ್ಶೆ ಮಾಡಿ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಲಿಂಗಿಗಳು ವಿವಾಹಕ್ಕೆ ಅನುಮತಿ ಕೋರಿದ್ದಾರೆ. ಅದಕ್ಕೆ ವೈವಾಹಿಕ ಜೀವನಕ್ಕೆ ಸಮ್ಮತಿ ನೀಡುವುದು ಸಲ್ಲ ಎಂಬುದು ನಮ್ಮ ಅಭಿಪ್ರಾಯ. ವೈವಾಹಿಕ ಜೀವನಕ್ಕೆ ಅದರದ್ದೇ ಆದ ಪಾವಿತ್ರ್ಯವಿದೆ. ಭಾವನಾತ್ಮಕ, ಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ನೇರವಾಗಿ ಕ್ರಮಕೈಗೊಳ್ಳಬಾರದು ಎಂದರು.

ಸಲಿಂಗಿ ವಿವಾಹಗಳಿಗೆ ಪ್ರತ್ಯೇಕ ಸೌಲಭ್ಯ. ಇನ್ನೊಂದಕ್ಕೆ ಪ್ರತ್ಯೇಕ ಸೌಲಭ್ಯ ಎಂದರೆ ಕೊನೆಯಿಲ್ಲದಂತಾಗುತ್ತದೆ. ಸಮಾಜದಲ್ಲಿ ಸಮಾನತೆ ಸ್ವೀಕರಿಸಿದ್ದೇವೆ. ಈಗಾಗಲೇ ಇರುವ ಮೀಸಲಾತಿ ಸೌಲಭ್ಯದಿಂದ ಗೊಂದಲ ಸೃಷ್ಟಿಯಾಗಿದೆ. ಮತ್ತಷ್ಟು ವಿಷಯಗಳನ್ನು ಆ ಪಟ್ಟಿಗೆ ಸೇರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.



ಸುಪ್ರೀಂಕೋರ್ಟ್‌ಗೆ ಘನತೆ ಇದೆ. ಅದರ ತೀರ್ಪನ್ನು ಒಪ್ಪುತ್ತೇವೆ. ರಾಜಪ್ರಭುತ್ವ ನಮ್ಮಲ್ಲಿಲ್ಲ. ಅಡ್ಡಬಾಗಿಲು ಮೂಲಕ ನಿರ್ಧಾರವಾದದ್ದು ಎಂಬ ಭಾವನೆ ಬರಬಾರದು. ರಾಜಪ್ರಭುತ್ವದ ಇನ್ನೊಂದು ಮುಖ ಆಗಬಾರದು ಎಂದರು.


ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ನಿಗದಿಪಡಿಸಿರುವ ಶೇ 10ರಷ್ಟು ಮೀಸಲಾತಿ ಜಾರಿಗೆ ಏನು ಸಮಸ್ಯೆ ಇದೆ ಎಂಬುದನ್ನು ರಾಜ್ಯ ಜನರ ಮುಂದಿಡಬೇಕು. ಬೀದಿಯಲ್ಲಿ ನಿಂತು ಹೋರಾಡಿದವರಿಗೆ, ದಂಗೆ ಎದ್ದರೆ ಮಾತ್ರ ಸೌಲಭ್ಯ ಎಂಬಂತಾದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಮುಂದೆ ಬರುವ ಸರ್ಕಾರ ಆದ್ಯತೆ ಮೇಲೆ ಈ ವಿಷಯ ಎತ್ತಿಕೊಳ್ಳಬೇಕು ಎಂದು ಹೇಳಿದರು.

ಶೇ. 10ರಷ್ಟು ಮೀಸಲಾತಿಯಲ್ಲಿ ಶೇ 4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಈಗಿರುವುದನ್ನು ಜಾರಿಗೊಳಿಸಿ ಅವರಿಗೆ ನ್ಯಾಯ ಒದಗಿಸಲಿ. ಅದನ್ನು ಮತ್ತಷ್ಟು ಗೋಜಲುಗೊಳಿಸುವುದು ಸರಿಯಲ್ಲ ಎಂದರು. ಕೋಮುವಾದ ವೈಭವೀಕರಿಸುವ ಯಾರನ್ನೂ ತುಷ್ಟೀಕರಣ ಮಾಡುವ ಸರ್ಕಾರ ಬರಬಾರದು. ಎಲ್ಲರನ್ನೂ ಸಮಭಾವದಿಂದ ಕಾಣುವ ಸರ್ಕಾರ ಬರಬೇಕು ಎಂದು ಹೇಳಿದರು.

ಶ್ರೀ ಸುತ್ತೂರು ಕ್ಷೇತ್ರದಲ್ಲಿ ಮೇ 1, 2ರಂದು ಶಿಬಿರ

ಮೈಸೂರು, ಏ. 28– ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‌ಎಸ್ ಮಹಾವಿದ್ಯಾಪೀಠ ಇವುಗಳ ಸಂಯುಕ್ತಾಶ್ರಯದಲ್ಲಿ ಮೇ 1 ಮತ್ತು 2 ರಂದು ಶ್ರೀ ಸುತ್ತೂರು ಕ್ಷೇತ್ರದಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಹೌಸ್ ಸರ್ಜನ್‌ಗಳ ಶಿಬಿರವನ್ನು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಲಾಗಿದೆ. Spirituality & Science, Indian Culture, Stress Management, Positive Thinking ಈ ವಿಷಯಗಳನ್ನು ಕುರಿತು ಅನುಕ್ರಮವಾಗಿ ಡಾ. ಸಿ.ಕೋಮಲ್ ಪ್ರಸಾದ್, ಡಾ. ಜಿ.ಎಸ್.ನಟೇಶ್, ಡಾ.ಜೆ. ಬಾಲವೆಂಕಟ ಸುಬ್ರಮಣಿಯನ್ ಹಾಗೂ ಡಾ. ನಿರಂಜನ್ ವಾನಳ್ಳಿ ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಯೋಗ ಮತ್ತು ಧ್ಯಾನ, ದೇಸಿ ಆಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.

ಮೈಸೂರು ಹಾಗೂ ಸುತ್ತಮುತ್ತ ಇಂದು...



ಇಂದಿನ ಪಂಚಾಂಗ

29.4.2023 ಶನಿವಾರ, ಮಳೆ ನಕ್ಷತ್ರ: ಭರಣಿ, 28.04.2023 ರಿಂದ 10.05.2023
ಶ್ರೀ ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ತಿಥಿ: ನವಮಿ, ನಕ್ಷತ್ರ: ಆಶ್ಲೇಷ, ರಾಹುಕಾಲ: ಬೆಳಗ್ಗೆ 9 ರಿಂದ 10.30ರವರೆಗೆ

ಮೈಸೂರು ಆಕಾಶವಾಣಿ



ಬೆಳಗ್ಗೆ: 6.10 ಚಿಂತನ, 6.15 ಗೀತಾರಾಧನ, 6.35 ಸಿಎಫ್‌ಟಿಆರ್‌ಐ ಸಿರಿಧಾನ್ಯದ ಸಿರಿ, 6.40 ಹಾಡು ಹೇಳಿದ ಕಥೆ, ಪ್ರಸ್ತುತಿ– ಡಾ. ಮೈಸೂರ್ ಉಮೇಶ್, 7.15 ಭಾವಗೀತೆಗಳು, 8.30 ವಿಶಿಷ್ಟ ವ್ಯಕ್ತಿ ವಿಶೇಷ ಯತ್ನ ಮಾಲಿಕೆಯಲ್ಲಿ ನಿವೃತ್ತ ಶಿಕ್ಷಕ ಶ್ರೀಧರ್ ಚಕ್ರವರ್ತಿ ಅವರೊಂದಿಗೆ ಸಂವಾದ. ನಡೆಸಿಕೊಡುತ್ತಾರೆ ದಿವಾಕರ ಹೆಗಡೆ, 9.30 ವಿಧಾನ ಸಭಾ ಕ್ಷೇತ್ರ ಪರಿಚಯ, 10.00 ಆರ್.ಎನ್. ಶ್ರೀಲತಾ–ಹಾಡುಗಾರಿಕೆ

ಮಧ್ಯಾಹ್ನ: 12.45 ಜನಪದಸಂಗೀತ– ಪುಟ್ಟೇಗೌಡ ಮತ್ತು ತಂಡ, 1.00 ರಂಗಗೀತೆ–ಸಂಪೂರ್ಣ ರಾಮಾಯಣ ನಾಟಕದ ಹಾಡುಗಳು, 1.20 ಭಾವಗೀತೆ, 3.30 ಮಕ್ಕಳ ಮಂಟಪ – ನಂದಗೋಕುಲ–ಭಾಗವಹಿಸುವವರು ಅರಿವು ಶಾಲೆಯ ಮಕ್ಕಳು, ಪ್ರಸ್ತುತಿ– ಕೆ.ಬಿ.ಮೀನಾ, 4.00 ನಾಟಕ "ಬೇರು ಬಿಡದ ಮರ", ರಚನೆ– ಸಿ. ದತ್ತಾತ್ರಿ, ನಿರ್ಮಾಣ– ಡಾ. ಎನ್. ಸುಧೀಂದ್ರ, 4.30 ನೆನಪಿನಂಗಳ–ಆಕಾಶವಾಣಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ರಾಜಮ್ಮ ಕಲ್ಲೋಳಿ ಮಠ್ ಅವರೊಂದಿಗೆ ಕೆ.ಎಸ್. ನಿರ್ಮಲಾದೇವಿ ಅವರು ನಡೆಸಿದ್ದ ಸಂವಾದ, 6.50 ಕೃಷಿರಂಗ "ತೋರಣ ಹೂರಣ", 8.00 ಯುವವಾಣಿ, 10.00 ರಾಷ್ಟ್ರೀಯ ಸಂಗೀತ ಕಾರ್ಯಕ್ರಮ–ರೇವತಿ ಮೂರ್ತಿ ಮತ್ತು ಗೀತಾ ರಮಾನಂದ –ಯುಗಳ ವೀಣಾವಾದನ

- **ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್ :** ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮಾರಿಯಮ್ಮನವರ 99ನೇ ವರ್ಷದ ಮೈಸೂರು ಕರಗ ಮಹೋತ್ಸವ, ಬೆಳಗ್ಗೆ 7 ಗಂಟೆಗೆ ಅಮ್ಮನವರ ಕರಗವು ದೇವಸ್ಥಾನದಿಂದ ಹೊರಟು ಮಾನಸ ರಸ್ತೆಯಿಂದ ಪ್ರಾರಂಭವಾಗಿ, ಕೆಳಗಿನ ಕೇರಿ ಶ್ರೀ ಕುಪ್ಪಮ್ಮ ದೇವಸ್ಥಾನ, ಲಕ್ಷ್ಮೀ ದೇವಸ್ಥಾನದ ಮಾರ್ಗವಾಗಿ ಇಟ್ಟಿಗೆಗೂಡಿನ ಇತರೆ ಬೀದಿಗಳಲ್ಲಿ ಪೂಜೆಯನ್ನು ಸ್ವೀಕರಿಸಿ, ಸಂಜೆ ದೇವಸ್ಥಾನ ತಲುಪಿದ ನಂತರ ಮಹಾಮಂಗಳಾರತಿ, ಸ್ಥಳ: ಶ್ರೀ ರೇಣುಕಾದೇವಿ ದೇವಸ್ಥಾನ, ಇಟ್ಟಿಗೆಗೂಡು.
- **ಸೆಂಟರ್ ಫಾರ್ ಲೀಡರ್‌ಶಿಪ್ ಅಂಡ್ ಸೋಷಿಯಲ್ ಡೆವಲಪ್‌ಮೆಂಟ್, ಸಾಮಾಜಿಕ ಕಾರ್ಯ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್, ಮೈಸೂರು ಚಾಪ್ಟರ್, ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶ್ನಿ ನಿಲಯ :** ನಾಯಕತ್ವ ಮತ್ತು ಸಾಮಾಜಿಕ ಅಭಿವೃದ್ಧಿ ಕುರಿತು ಕಾರ್ಯಾಗಾರ, ಪ್ರಾಸ್ತಾವಿಕ ನುಡಿ : ಸಿಎಫ್‌ಟಿಆರ್‌ಐ ನಿವೃತ್ತ ನಿರ್ದೇಶಕ ಡಾ.ವಿ.ಪ್ರಕಾಶ್, ಉಪಸ್ಥಿತರು: ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ಎಂ. ಇಂದಿರಾ, ಸ್ಥಳ: ಇಎಂಎಂಆರ್‌ಸಿ ಸಭಾಂಗಣ, ಮಾನಸಗಂಗೋತ್ರಿ, ಬೆಳಗ್ಗೆ 10 ರಿಂದ.
- **ಶ್ರೀ ವೇಂಕಟಾಚಲಧಾಮ, ಮಾಧ್ವರಾದ್ಧಾಂತ ಸಂವರ್ಧಕ ಸಭಾ:** ಶ್ರೀ ವೇದವ್ಯಾಸ ಜಯಂತಿ, ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರ ಆರಾಧನೆ ಮತ್ತು ನರಸಿಂಹ ಜಯಂತಿ ಮಹೋತ್ಸವ, ಬೆಳಗ್ಗೆ 9.30 ರಿಂದ ಶಾಸ್ತ್ರ ನಿರ್ಣಯಗೋಷ್ಠಿ, ಅಧ್ಯಕ್ಷತೆ: ವಿದ್ವಾನ್ ಪಿ.ಎಸ್.ಶೇಷಗಿರಿ ಆಚಾರ್ಯ, ಸ್ಥಳ:ವೇಂಕಟಾಚಲಧಾಮ, ಚಾಮರಾಜ ಜೋಡಿ ರಸ್ತೆ.
- **ಚಾಮರಾಜ ವಿಧಾನಸಭಾ ಕ್ಷೇತ್ರ :** ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹರೀಶ್‌ಗೌಡರಿಂದ ಪಾದಯಾತ್ರೆ ಮೂಲಕ ಮತಯಾಚನೆ, ಸ್ಥಳ: ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ, ಗರಡಿಕೇರಿ, ಸಂಜೆ 4 ಗಂಟೆಯಿಂದ.
- **ಕಲಾ ಸುರುಚಿ :** ನಿವೃತ್ತ ಶಿಕ್ಷಕ ಎಚ್.ಎಸ್. ಶಿವರಾಮ್ ಅವರಿಂದ ಕಥೆ ಹೇಳುವ ಕಾರ್ಯಕ್ರಮ, ಸ್ಥಳ: ಸುರುಚಿ ರಂಗ ಮನೆ, ಚಿತ್ರಭಾನು ರಸ್ತೆ, ಸಂಜೆ 4.30 ರಿಂದ.
- **ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗ :** ತ್ರಿವಿಧ ದಾಸೋಹಿ ಶ್ರೀ ಸಿದ್ಧಗಂಗಾ ಶ್ರೀಗಳ ಸಂಸ್ಮರಣೆ, ಸಮ್ಮುಖ : ಶ್ರೀ ಬಸವಜ್ಞಾನ ಮಂದಿರದ ಡಾ.ಶ್ರೀಮಾತೆ ಬಸವಾಂಜಲಿ, ನುಡಿ ನಮನ : ಶ್ರೀ ಬಸವ ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ. ಚಂದ್ರಶೇಖರಯ್ಯ, ಶ್ರೀಮತಿ ಸಿ. ಪ್ರೇಮಪ್ರಭುಸ್ವಾಮಿ ಮತ್ತು ತಂಡದವರು, ಶ್ರೀ ಮಹದೇಶ್ವರ ಕಲಾ ತಂಡ, ಗೌರಿಶಂಕರನಗರ ಅವರಿಂದ ವಚನ ಗಾಯನ, ಸ್ಥಳ: ಅಕ್ಕನ ಬಳಗ, ತ್ಯಾಗರಾಜ ರಸ್ತೆ, ಸಂಜೆ 5ಕ್ಕೆ.
- **ಶ್ರೀ ರಾಘವೇಂದ್ರಸ್ವಾಮಿ ಸೇವಾ ಸಮಿತಿ :** ವಿದ್ವಾಂಸ ಮುರಳೀಧರದಾಸ್ ಅವರಿಂದ ಶ್ರೀನಿವಾಸ ಕಲ್ಯಾಣ ಕುರಿತು ಪ್ರವಚನ, ಸ್ಥಳ: ಶ್ರೀರಾಯರ ಮಠ, ಜಯಲಕ್ಷ್ಮಿಪುರಂ, ಸಂಜೆ 5ಕ್ಕೆ.
- **ಶ್ರೀರಾಮಕೃಷ್ಣ ಆಶ್ರಮ :** ಸ್ವಾಮಿ ಶಿವಕಾಂತಾನಂದ ಅವರಿಂದ ಉಪನ್ಯಾಸ, ಸ್ಥಳ: ಆಶ್ರಮದ ಸ್ವಾಮಿ ಶಾಂಭವಾನಂದಜಿ ಸಭಾಂಗಣ, ಯಾದವಗಿರಿ, ಸಂಜೆ 6ಕ್ಕೆ
- **ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ :** ಶಿವಾನುಭವ ದಾಸೋಹ ಉಪನ್ಯಾಸ ಮಾಲೆ, ಸಾನ್ನಿಧ್ಯ : ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ನಾಟಕಕಾರ ಪ್ರೊ. ಎಚ್.ಎಸ್. ಶಿವಪ್ರಕಾಶ್ ಅವರಿಂದ ಸಾಧನೆಯ ದೃಷ್ಟಿಯಿಂದ ವಚನಾನುಸಂಧಾನ ಕುರಿತು ಉಪನ್ಯಾಸ, ಅಧ್ಯಕ್ಷತೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಪಿ. ಹಿರೇಮಠ, ಸ್ಥಳ: ಶ್ರೀ ಸುತ್ತೂರು ಮಠ, ಚಾಮುಂಡಿಬೆಟ್ಟದ ತಪ್ಪಲು, ಸಂಜೆ 6ಕ್ಕೆ.
- **ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ :** ವಿಕ್ಟರ್ ಇಕೆಚುಕ್ವಾ ಅಗುಫಸಿ ಅವರಿಂದ ಕೃತಕ ಬುದ್ಧಿಮತ್ತೆಯ ತಾಂತ್ರಿಕ ಅಂಶಗಳು ಕುರಿತು ಉಪನ್ಯಾಸ, ಅಧ್ಯಕ್ಷತೆ: ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಅಧ್ಯಕ್ಷ ಬಿ.ಎಸ್. ಪ್ರಭಾಕರ, ಸ್ಥಳ: ಎಸ್.ಪಿ.ಭಟ್ ಹಾಲ್, ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್, ಜೆಎಲ್‌ಬಿ ರಸ್ತೆ ಸಂಜೆ 6ಕ್ಕೆ
- **ಕಲಾಂದಿಕ ಅಕಾಡೆಮಿ ಆಫ್ ಆರ್ಟ್ಸ್ ಅಸೋಸಿಯೇಷನ್, ಕೇನ್ಸ್ ಟೆಕ್ನಾಲಜಿ ಇಂಡಿಯಾ ಲಿಮಿಟೆಡ್ :** ಭಾರತ ಸರ್ಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತರಾದ ಭರತನಾಟ್ಯ ಕಲಾವಿದೆ ಡಾ. ವಸುಂಧರಾ ದೊರೆಸ್ವಾಮಿ ಮತ್ತು ಗಾಯಕಿ ವಿದುಷಿ ಹೆಚ್.ಆರ್. ಲೀಲಾವತಿ ಅವರಿಗೆ ಸನ್ಮಾನ ಸಮಾರಂಭ, ಸನ್ಮಾನ ಸಮಾರಂಭದ ನಂತರ ವಸುಂಧರಾ ದೊರೆಸ್ವಾಮಿ ಅವರಿಂದ ಭರತನಾಟ್ಯ, ಸ್ಥಳ: ರಮಾ ಗೋವಿಂದ ರಂಗಮಂದಿರ, ರಾಮಕೃಷ್ಣನಗರ, ಸಂಜೆ 6ಕ್ಕೆ.
- **ನುಡಿರಂಗ :** ಸಕುಬಾಯಿ ನಾಟಕದ ಉದ್ಘಾಟನೆ ಮತ್ತು ಪ್ರದರ್ಶನ, ಉದ್ಘಾಟನೆ : ರಂಗಕರ್ಮಿ ನಾದಿರಾ ಬಬ್ಬರ್, ವಿಶೇಷ ಅತಿಥಿಗಳು : ನಾಟಕಕಾರರಾದ ಡಿ.ಎಸ್. ಚೌಗಲೆ, ಹುಲುಗಪ್ಪ ಕಟ್ಟೀಮನಿ, ಅಧ್ಯಕ್ಷತೆ : ನುಡಿರಂಗ ಅಧ್ಯಕ್ಷ ಸ.ರ.ಸುದರ್ಶನ, ಉಪಸ್ಥಿತರು : ರಾಮಚಂದ್ರ ಗಿರಿ, ನುಡಿರಂಗ, ಸ್ಥಳ: ಕಿರುರಂಗ ಮಂದಿರ, ಕಲಾಮಂದಿರದ ಆವರಣ, ಸಂಜೆ 6.15ಕ್ಕೆ.
- **ನಂದು ಅಸೋಸಿಯೇಟ್ಸ್, ನೃತ್ಯಗಿರಿ :** ಭಾವ ಸ್ಫೂರ್ತಿ ಕಾರ್ಯಕ್ರಮ, ಪದ್ಮನಾಭರಾವ್ ಮತ್ತು ವಿಜಯೀಂದ್ರ ರಾವ್ ಅವರಿಂದ ಸುಗಮ ಸಂಗೀತ, ಸ್ಥಳ: ವೀಣೆ ಶೇಷಣ್ಣ ಭವನ, ಗಾನಭಾರತೀ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ, ಸಂಜೆ 6.30ಕ್ಕೆ.

ಇಂದು, ನಾಳೆ ರಾಜ್ಯದಲ್ಲಿ ಪ್ರಧಾನಿ ಮೋದಿ ಪ್ರಚಾರ



- ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ನೇತೃತ್ವದಲ್ಲಿ ಕಾರ್ಯಕ್ರಮಗಳ ಆಯೋಜನೆ
- ಕಾಂಗ್ರೆಸ್, ಜೆಡಿಎಸ್‌ನ ಪ್ರಬಲರು ಕಣದಲ್ಲಿರುವಲ್ಲಿ ಮೋದಿ ಪ್ರಚಾರ, ರೋಡ್ ಶೋ
- ರಾಜ್ಯ ಪೊಲೀಸರಿಗೆ ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವ ಸವಾಲು

ಬೆಂಗಳೂರು, ಏ.28(ಕೆಎಂಶಿ)– ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ವಿಧಾನ ಸಭಾ ಚುನಾವಣಾ ಅಖಾಡಕ್ಕೆ ನಾಳೆಯಿಂದ ಧುಮುಕಲಿದ್ದಾರೆ.

ಕಳೆದ ಆರು ತಿಂಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಪರೋಕ್ಷವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಕರ್ನಾಟಕ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ನಂತರ ಇದುವರೆಗೂ ಪಕ್ಷದ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿರಲಿಲ್ಲ.

ಚುನಾವಣಾ ಪ್ರಚಾರಕ್ಕೆ ಇನ್ನು ಕೇವಲ 10 ದಿನ ಉಳಿದಿದ್ದು, ಈ ಅವಧಿಯಲ್ಲಿ ಆರು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡು ಬಿಜೆಪಿಯ ಮತಗಟ್ಟೆಯನ್ನು ಬಲಿಷ್ಠ ಮಾಡಲು ತಮ್ಮ ವರ್ಚಸ್ಸು ಬಳಸಲಿದ್ದಾರೆ.

ರಾಜ್ಯದ 18 ಜಿಲ್ಲೆಗಳಲ್ಲಿ, ಇಷ್ಟೇ ಪ್ರಮಾಣದ ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ರೋಡ್ ಶೋಗಳನ್ನು ನಡೆಸಲಿದ್ದಾರೆ.

ಬಿಜೆಪಿಗೆ ಎಲ್ಲಿ ಹಿನ್ನಡೆಯಿದೆಯೋ ಅಂತಹ ಪ್ರದೇಶಗಳಲ್ಲಿ ತಮ್ಮ ವರ್ಚಸ್ಸಿನ ಮೂಲಕ ಪಕ್ಷದ ಅಭ್ಯರ್ಥಿಗಳಿಗೆ ಬಲ ತುಂಬಲು ಮೋದಿ ಮುಂದಾಗಿದ್ದಾರೆ.

ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್, ಪ್ರಧಾನಿಯವರ ಚುನಾವಣಾ ಪ್ರಚಾರದ ರೋಡ್ ಮ್ಯಾಪ್ ಸಿದ್ದಪಡಿಸಿದ್ದು, ಅದರಂತೆ ಅವರು ಪಕ್ಷದ ಪರ ಮತಯಾಚಿಸಲಿದ್ದಾರೆ.

ತಮ್ಮ ಪ್ರವಾಸದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಬಲಿಷ್ಠರು ಕಣಕ್ಕಿಳಿದಿರುವ ಕ್ಷೇತ್ರಗಳಲ್ಲೂ ಪ್ರಚಾರ ಮತ್ತು ರೋಡ್ ಶೋ ನಡೆಸಲಿದ್ದಾರೆ.

ಪ್ರಧಾನಿಯವರ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಹೊಣೆಗಾರಿಕೆಯನ್ನು ಪೂರ್ಣವಾಗಿ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರ ಹೆಗಲಿಗೆ ಹಾಕಲಾಗಿದೆ.

ಮೋದಿ ಅವರು ಪ್ರಚಾರ ಕೈಗೊಳ್ಳುವ ಸ್ಥಳ ಮತ್ತು ಕ್ಷೇತ್ರಗಳನ್ನು ನಿಗದಿಪಡಿಸಿರುವುದಲ್ಲದೆ, ಎಲ್ಲಿ ರೋಡ್ ಶೋ ನಡೆಸಬೇಕೆಂಬ ನೀಲ ನಕ್ಷೆ ಸಿದ್ದವಾಗಿದೆ. ಪ್ರಧಾನಿಯವರೇ ನಾಳೆಯಿಂದ ಚುನಾವಣಾ ಅಖಾಡಕ್ಕೆ ಧುಮುಕುತ್ತಿರುವುದರಿಂದ ಕಾನೂನು–ಸುವ್ಯವಸ್ಥೆ ಮತ್ತು ಭದ್ರತೆ ರಾಜ್ಯ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಕೇಂದ್ರ ಪಡೆಯನ್ನು ಬಳಕೆ ಮಾಡಿಕೊಂಡು ಮುಂಜಾಗ್ರತವಾಗಿ ಪ್ರಧಾನಿಯವರ ಪ್ರಚಾರಕ್ಕೆ ರಾಜ್ಯ ಪೊಲೀಸ್ ಇಲಾಖೆಯು ಸಿದ್ದವಾಗಿದೆ. ಅವರು ರೋಡ್ ಶೋ ನಡೆಸುವ ಸ್ಥಳಗಳಲ್ಲಿ 4 ರಿಂದ 6 ಗಂಟೆಗಳ ಕಾಲ ಸಂಪೂರ್ಣವಾಗಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ.

ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ದೆಹಲಿ ಬಿಜೆಪಿ ನಾಯಕರ ದಂಡು ಕಳೆದ ಹತ್ತು ದಿನಗಳಿಂದ ರಾಜ್ಯದಲ್ಲಿ ಬಿಡಾರ ಹೂಡಿ, ನಿರಂತರ ಪ್ರಚಾರ ಕೈಗೊಂಡಿದ್ದರೆ, ಸರ್ಕಾರವನ್ನು ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಕಾಂಗ್ರೆಸ್ ಕೂಡಾ ಬಿರುಸಿನ ಪ್ರಚಾರ ನಡೆಸಿದೆ.

ಆಡಳಿತದ ವಿರೋಧಿ ಇರುವ ಬಿಜೆಪಿಗೆ ಶಕ್ತಿ ತುಂಬಲು ಪ್ರಧಾನಿ ಆರು ದಿನಗಳ ಕಾಲ ನಿರಂತರವಾಗಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ.

ತಾಯಿ ಚಾಮುಂಡೇಶ್ವರಿ ದಯೆ; ವರುಣ ಜನರ ಸೇವೆಗೆ ಬಂದಿದ್ದೇನೆ: ಸೋಮಣ್ಣ



ಮೈಸೂರು, ಏ.28–ನಾಡದೇವಿ ತಾಯಿ ಚಾಮುಂಡೇಶ್ವರಿ, ಮಲೆ ಮಹದೇಶ್ವರ ಸ್ವಾಮಿ ದಯೆಯಿಂದ ವರುಣ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ನರೇಂದ್ರಮೋದಿ, ಅಮಿತ್ ಶಾ, ಯಡಿಯೂರಪ್ಪನವರು ನನ್ನನು ಆಶೀರ್ವದಿಸಿ ಇಲ್ಲಿಗೆ ಕಳುಹಿಸಿದ್ದಾರೆ. ನೀವೆಲ್ಲರೂ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿ, ಕ್ಷೇತ್ರದ ಅಭಿವೃದ್ಧಿ ಪರ್ವವನ್ನು ನೀವು ನೋಡುವಿರಿ. ನಿಮ್ಮ ಮತದ ಶಕ್ತಿಯನ್ನು ನಾನು ತೋರಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವರುಣ ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.

ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಿದ ರೋಡ್ ಶೋ ವೇಳೆ ಮಾತನಾಡಿದ ಸೋಮಣ್ಣ, ಕಳೆದ 15 ವರ್ಷಗಳಿಂದ ಅಧಿಕಾರ ಪಡೆದವರು ಯಾವ ಅಭಿವೃದ್ಧಿ ಕಾರ್ಯವನ್ನು ಇಲ್ಲಿ ಮಾಡಿಲ್ಲ. ನಾನು ಮತ್ತು ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗ ಈ ಭಾಗದ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೆವು. ನಾನು ಚಾಮರಾಜನಗರಕ್ಕೆ ಮೆಡಿಕಲ್ ಕಾಲೇಜ್ ಮತ್ತು ಮಹದೇಶ್ವರ ದೇವಸ್ಥಾನಕ್ಕೆ ಪ್ರಾಧಿಕಾರ ರಚನೆ ಮಾಡಿಸಿದ್ದೆ. ನನಗೆ ಗೊತ್ತಿರುವುದು ಅಭಿವೃದ್ಧಿ ಮಂತ್ರ ಮಾತ್ರ ಎಂದು ತಿಳಿಸಿದರು.

ನನಗೆ ದೊರೆತಿರುವ ಜನಬೆಂಬಲ ನೋಡಿ ಹತಾಶರಾಗಿ ವಿರೋಧ ಪಕ್ಷದವರು ಕಲ್ಲು ಹೊಡೆಸುವುದು, ಕಾಲು ಕೆರೆದು ಜಗಳ ಮಾಡಿಸುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತನ ಕೈ ಮುರಿದಿದ್ದಾರೆ. ಕ್ಷೇತ್ರದಾದ್ಯಂತ ಮೊದಲ ದಿನದಿಂದಲೂ ಗೂಂಡಾಗಿರಿ ಮಾಡಿದ್ದಾರೆ. ನಾವು ಯಾವುದಕ್ಕೂ ಬಗ್ಗುವುದಿಲ್ಲ, ಹೆದರುವುದಿಲ್ಲ ಎಂದರು.

ಕಮಲದ ಗುರುತಿಗೆ ಮತ ನೀಡಿ ನನ್ನನ್ನು ಜಯಶೀಲರನ್ನಾಗಿ ಮಾಡಿ ನಿಮ್ಮ ಸೇವೆಗೆ ಅವಕಾಶ ಮಾಡಿ ಕೊಡಿ. ವರುಣ ಕ್ಷೇತ್ರದಲ್ಲಿ ಗೆಲ್ಲಿಸಿ ಪಟಾಕಿ ಹೊಡೆಯಿರಿ. ನನ್ನ ಗುಣ ಏನೆಂದರೆ ಎಲ್ಲರನ್ನು ಸಮಾನವಾಗಿ ಕಾಣುವುದು ಎಂದು ಸೋಮಣ್ಣ ಹೇಳಿದರು.

ವರಹಳ್ಳಿ, ಕಕ್ಕಾರಹಟ್ಟಿ, ಚುಂಚನಹಳ್ಳಿ, ಹನುಮನಪುರ, ಕೂಣನೂರು, ಮರಹಳ್ಳಿಪುರ, ದಾಸನೂರು, ಚಿಕ್ಕಹೊಮ್ಮಾದಲ್ಲಿ ಸೋಮಣ್ಣ ಬಿರುಸಿನ ಮತಯಾಚನೆ ಮಾಡಿದರು. ನಿವೃತ್ತ ಐಪಿಎಸ್ ಅಧಿಕಾರಿ, ರೇವಣ್ಣಸಿದ್ಧಯ್ಯ, ಮುಖಂಡರಾದ ಕಾ.ಪು. ಸಿದ್ದಲಿಂಗಸ್ವಾಮಿ, ವರುಣ ಕ್ಷೇತ್ರದ ಅಧ್ಯಕ್ಷ ಕಲ್ಮಹಳ್ಳಿ ವಿಜಯಕುಮಾರ, ಸದಾನಂದ, ಅಶೋಕ್, ಎಲ್.ಆರ್. ಮಹದೇವಸ್ವಾಮಿ, ರಾಜೀವ್, ಯು.ಎ. ಶೇಖರ್, ಸಿದ್ದವೀರಪ್ಪ, ಚಂದ್ರಪ್ಪ, ಎಲ್. ಮಾದಪ್ಪ, ಗುರುಸ್ವಾಮಿ, ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು.

ಶಾಸಕ ರಾಮದಾಸ್ ನಡೆ ಇತರರಿಗೆ ಮಾದರಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುಣಗಾನ



ಮೈಸೂರು, ಏ.28(ಎಂಕೆ)– ಶಾಸಕ ಎಸ್.ಎ.ರಾಮದಾಸ್ ಕೆ.ಆರ್ ಕ್ಷೇತ್ರದಲ್ಲಿ ಮಾಡಿದ ಸಂಘಟನಾತ್ಮಕ ಕೆಲಸಗಳಿಂದ ಪ್ರೇರಣೆಗೊಂಡು ಅದೇ ಮಾದರಿಯ ಸಂಘಟನಾ ವ್ಯವಸ್ಥೆಯನ್ನು ರಾಜ್ಯಕ್ಕೆ ವಿಸ್ತರಿಸಿದ್ದೇನೆ. ಅವಕಾಶ ದೊರೆಯದಿದ್ದರೂ ಪಕ್ಷ ಸಂಘಟನೆಯಲ್ಲಿಯೇ ಕಾರ್ಯೋನ್ಮುಖರಾಗುವ ಗುಣ ಕಾರ್ಯಕರ್ತರಾಗಿ ಬೆಳೆದು ಬಂದ ರಾಮದಾಸ್ ಅವರಲ್ಲಿದ್ದು, ಅವರ ನಿರ್ಧಾರ ಇತರರಿಗೆ ಮಾದರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ಕುವೆಂಪುನಗರದ ಸಾಮ್ರಾಟ್ ಕಲ್ಯಾಣ ಮಂಟಪದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಅಧ್ಯಕ್ಷರು ಹಾಗೂ ಶಕ್ತಿಕೇಂದ್ರದ ಪ್ರಮುಖರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹೊಸ ಚಿಂತನೆ, ಹೊಸ ಪ್ರಯೋಗಗಳನ್ನು ಮಾಡುವಾಗ ಕೆಲ ಸಮಸ್ಯೆಗಳು, ಗೊಂದಲಗಳು ಉಂಟಾಗುವುದು ಸಹಜ. ಈ ವೇಳೆ ಪಕ್ಷದ ನಿರ್ಧಾರಗಳನ್ನು ಸ್ವೀಕರಿಸಿ, ಬದ್ದರಾಗಿ ನಡೆದುಕೊಳ್ಳುವ ಗುಣ ಕಾರ್ಯಕರ್ತನಾಗಿ ಬೆಳೆದು ಬಂದವರಲ್ಲಿರುತ್ತದೆ. ಈ ನಿಟ್ಟಿನಲ್ಲಿ ಟಿಕೆಟ್ ದೊರೆಯದಿದ್ದರೂ ಪಕ್ಷದಲ್ಲೇ ಉಳಿದು, ಅಭ್ಯರ್ಥಿ ಗೆಲುವಿಗಾಗಿ ಕೆಲಸ ಮಾಡುವ ಮೂಲಕ ರಾಮದಾಸ್ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

ಈಗಾಗಲೇ ಬಹುತೇಕ ಕ್ಷೇತ್ರಗಳಲ್ಲಿ ಪರಿವರ್ತನೆಯಾಗಿದೆ. ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಅದುಂತೆ ರಾಮದಾಸ್ ಕೂಡ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಪಕ್ಷದ ಅಭ್ಯರ್ಥಿ ಪರವಾಗಿದ್ದಾರೆ. ಅವರೊಬ್ಬ ಒಳ್ಳೆಯ ಪ್ರಚಾರಕರಾಗಿದ್ದು, ಶ್ರೀವತ್ಸ ಅವರ ಅಭೂತ ಗೆಲುವಿಗೆ ಕೈಜೋಡಿಸಲಿದ್ದಾರೆ ಎಂದು ಹೇಳಿದರು.

ಚಾಮರಾಜ ಕ್ಷೇತ್ರದ ಶಾಸಕ ರಾಮದಾಸ್!: ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರನ್ನು ಪ್ರಶಂಸಿಸುವ ಭರದಲ್ಲಿ ಭಾಷಣದ ನಡುವೆ ಚಾಮರಾಜ ಕ್ಷೇತ್ರದ ಅಭಿವೃದ್ಧಿ ಹರಿಕಾರ ರಾಮದಾಸ್, ಚಾಮರಾಜ... ಚಾಮರಾಜನಗರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಮಾಡಿದ್ದಾರೆ ಎನ್ನುವ ಮೂಲಕ ನೆರೆದಿದ್ದವರಲ್ಲಿ ಗೊಂದಲ ಉಂಟು ಮಾಡಿದರು. ಈ ವೇಳೆ ವೇದಿಕೆಯಲ್ಲಿದ್ದವರು, ವೇದಿಕೆ ಮುಂಭಾಗದಲ್ಲಿ ಕುಳಿತಿದ್ದವರು ಚಾಮರಾಜ ಅಲ್ಲ ಕೆ.ಆರ್ ಕ್ಷೇತ್ರ ಎಂದು ಸನ್ನೆ ಮಾಡುತ್ತಿದ್ದಂತೆ ಎಚ್ಚೆತ್ತ ಕಟೀಲ್, ಕೆ.ಆರ್ ಕ್ಷೇತ್ರದಲ್ಲಿ ಶ್ರೀವತ್ಸ ಗೆಲುವು ಖಚಿತ. ಅದರಂತೆ ರಾಜ್ಯದಲ್ಲಿ ಯಡಿಯೂರಪ್ಪ ಮಾರ್ಗದರ್ಶನ ಹಾಗೂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು. ಬಳಿಕ ಕಾರ್ಯಕರ್ತರೊಂದಿಗೆ ರಹಸ್ಯ ಮಾತುಕತೆ ನಡೆಸಿದರು. ಕೆ.ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ದೆಹಲಿ ರಾಜ್ಯ ಉಪಾಧ್ಯಕ್ಷ ರಾಜೀವ್ ಬಬ್ಬರ್, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ರೂಪ, ಕೆ.ಆರ್.ಕ್ಷೇತ್ರದ ಮಂಡಲ ಅಧ್ಯಕ್ಷ ವಡಿವೇಲು, ನಗರ ಕಾರ್ಯಾಧ್ಯಕ್ಷ ಹೆಚ್.ಜಿ. ಗಿರಿಧರ್, ಸೋಮಸುಂದರ್ ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ವಿಚಿತ್ರ ಸ್ಥಿತಿಯಲ್ಲಿದ್ದೇವೆ...

ಕೆ.ಆರ್ ಕ್ಷೇತ್ರದಲ್ಲಿ ಬಿಸಿಲು, ಗುಡುಗು–ಮಳೆ ಒಂದೇ ಬಾರಿಯಾದಂತಹ ವಿಚಿತ್ರ ಸ್ಥಿತಿಯಲ್ಲಿದ್ದೇವೆ. 6 ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲು–ಗೆಲುವುಗಳನ್ನು ಕಂಡಿದ್ದೇನೆ. ಪ್ರತಿಬಾರಿಯೂ ಗೆಲುವಿನ ಮತಗಳ ಅಂತರ ಹೆಚ್ಚಾಗಿದೆ. ಈ ಬಾರೀ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ವಿಚಿತ್ರ ಸ್ಥಿತಿಯಿಂದ ಎಲ್ಲವೂ ಬದಲಾಗಿದೆ. ನನಗೆ ಮೋಸವಾಗಿದೆ. ಆದರೆ ಶಾಸಕ ಸ್ಥಾನಕ್ಕಿಂತ ತಾಯಿ(ಪಕ್ಷ)ಯೇ ಮುಖ್ಯವೆಂದು ಪಕ್ಷದಲ್ಲಿ ಇದ್ದೇನೆ. ಪಕ್ಷದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇನೆ.

– ಎಸ್.ಎ.ರಾಮದಾಸ್, ಶಾಸಕ

ವಿವಿಧೆಡೆ ಮತದಾನ ಜಾಗೃತಿ ಅಭಿಯಾನ



ಮೈಸೂರು, ಏ.28(ಎಂಕೆ)– ಮೈಸೂರು ನಗರದ ವಿವಿಧೆಡೆ ಜಿಲ್ಲಾಡಳಿತ, ಜಿಪಂ, ನಗರಪಾಲಿಕೆ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನ ನಡೆಸಲಾಯಿತು.

ಮಾನಸಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಜೆಎಸ್‌ಎಸ್ ವಿಶೇಷಚೇತನರ ಕಾಲೇಜು, ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಗಾಲ್ಫ್ ಕ್ಲಬ್ ಹಾಗೂ ಯಾದವಗಿರಿಯಲ್ಲಿರುವ ಚೆಲುವಾಂಬ ಉದ್ಯಾನವನದಲ್ಲಿ ಕಡ್ಡಾಯ ಮತದಾನ ಕುರಿತು ಅರಿವು ಮೂಡಿಸಲಾಯಿತು. ಈ ವೇಳೆ ಮತದಾರರಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿ ಜಾಗೃತಿ ಮೂಡಿಸಲಾಯಿತು.

ಸಂವಿಧಾನದ ಆಶಯದಂತೆ ಪ್ರತಿಯೊಬ್ಬರು ಮತದಾನ ಮಾಡಿ. ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದು ಕೋರಲಾಯಿತು. ಜಿಪಂ ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಕೆ.ಎಂ.ಗಾಯತ್ರಿ ಮತದಾನದ ಮಹತ್ವ ಹಾಗೂ ಅದರ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣ, ತಾಪಂ ಇಒ ಗಿರೀಶ್, ನಗರಪಾಲಿಕೆ ಪರಿಸರ ಇಂಜಿನಿಯರ್ ಎಸ್.ಮೈತ್ರಿ, ಶ್ರೀದೇವಿ, ಜಿಲ್ಲಾ ಹಾಗೂ ನಗರಪಾಲಿಕೆ ಸ್ವೀಪ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಬಿಜೆಪಿಯ ಪಾರದರ್ಶಕ ಆಡಳಿತ ಮತದಾರರ ಮನಗೆದ್ದಿದೆ

- ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲಕೃಷ್ಣ ಅಗರ್‌ವಾಲ್ ಅಭಿಮತ
- ಕರ್ನಾಟಕದಲ್ಲಿನ ಅಭಿವೃದ್ಧಿ ಪರ್ವವೇ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೆ



ಮೈಸೂರು, ಏ.28(ಎಸ್‌ಪಿಎನ್)– ಕೇಂದ್ರ ಸರ್ಕಾರ, ವಿವಿಧ ಯೋಜನೆಗಳ ಅನುಷ್ಠಾನದ ವೇಳೆ ಹಣ ಸೋರಿಕೆ ತಡೆಗಟ್ಟಿ, ಪಾರದರ್ಶಕ ಆಡಳಿತ ನೀಡಿದ್ದರಿಂದಲೇ ದೇಶದಾದ್ಯಂತ ಮತದಾರರು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸುತ್ತಿದ್ದು, ಕರ್ನಾಟಕದಲ್ಲೂ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೋಪಾಲ ಕೃಷ್ಣ ಅಗರ್‌ವಾಲ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು ಚಾಮರಾಜಪುರಂನಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೀಡುತ್ತಿರುವ ಪಾರದರ್ಶಕ, ಜನಪರ ಆಡಳಿತವನ್ನು ಸಹಿಸಲಾಗದೆ ಕಾಂಗ್ರೆಸ್ ನಾಯಕರು ಹತಾಶ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ, ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಬೇರೆ ರಾಜ್ಯಗಳಿಗಿಂತ ಮುಂದಿದೆ. ಹಾಗಾಗಿ ಕೇಂದ್ರ ಯೋಜನೆಗಳು ಇಲ್ಲಿ ಬೇಗ ಜನರಿಗೆ ತಲುಪುತ್ತಿವೆ. ಅದಕ್ಕಾಗಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ಶೇ.94ರಷ್ಟು ಫಲಾನುಭವಿಗಳಿಗೆ ಹಣ ಸಿಕ್ಕಿದೆ. ಆದರೆ, ಕೇರಳ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ಅಲ್ಲದೆ, ಕಾಂಗ್ರೆಸ್ ಸರ್ಕಾರ ಆಡಳಿತವಿರುವ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿವೆ. ಏಕೆಂದರೆ, ಆ ಸರ್ಕಾರಗಳು ಮೋದಿ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದರೆ, ಎಲ್ಲಿ ತಮ್ಮ ಸರ್ಕಾರದ ಜನಪ್ರಿಯತೆ ಕಳೆಗುಂದುತ್ತದೋ ಎಂಬ ಭಯದಿಂದ ಈ ರೀತಿ ಮಾಡುತ್ತಿವೆ. ಅದಕ್ಕಾಗಿ ಡಬಲ್ ಇಂಜಿನ್ ಸರ್ಕಾರ ಬೇಕು ಎಂದು ಮತದಾರರಿಗೆ ಮನವರಿಕೆ ಮಾಡಿಕೊಡಿ ಎಂದರು.

ಕಳೆದ 9 ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರವು ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ 28 ಲಕ್ಷ ಕೋಟಿ ಅನುದಾನವನ್ನು ನೀಡಿದೆ. ಆದರೆ, ಯುಪಿಎ ಸರ್ಕಾರ ಅವಧಿಯಲ್ಲಿ ಜನರ ಕಲ್ಯಾಣ ಯೋಜನೆಗಳಿಗೆ ಅನುದಾನ ನೀಡಿದ್ದು, ಬರೀ 4 ಲಕ್ಷ ಕೋಟಿ ಮಾತ್ರ. ಹರ್‌ಘರ್‌ಜಲ್ ಯೋಜನೆಯಡಿ ಪ್ರತಿ ಮನೆಗೆ ಕುಡಿಯುವ ನೀರು ಸಿಕ್ಕಿದೆ. ಶೇ 65ರಷ್ಟು ಸಾಧನೆಯನ್ನು ರಾಜ್ಯ ಸರ್ಕಾರ ಮಾಡಿದೆ. ಬೆಂಗಳೂರು ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ನಗರವಾಗಿದ್ದು, ವಿದೇಶಿ ಬಂಡವಾಳ ಶೇ.48 ರಷ್ಟು ಹೂಡಿಕೆಯಾಗಿರುವುದೇ ಸಾಕ್ಷಿ ಎಂದರು.

ನಗರದ ಮೂಲಸೌಕರ್ಯ, ಶಿಕ್ಷಣ, ವೈದ್ಯಕೀಯ, ವಿಮಾನ ನಿಲ್ದಾಣ, ನೂತನ ಹೆದ್ದಾರಿ, ಬಂದರು ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಪ್ರಗತಿ ಸಾಧಿಸಿದ್ದು, 'ಉತ್ತಮ ಆಡಳಿತಕ್ಕೆ, ಉತ್ತಮ ಆರ್ಥಿಕತೆಯೇ ನಮ್ಮ ಧ್ಯೇಯ'. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರ ವಹಿಸಿಕೊಳ್ಳುವ ಮುನ್ನ ಆ ರಾಜ್ಯವು ದೇಶದ ವಿವಿಧ ರಾಜ್ಯಗಳ ಅಭಿವೃದ್ಧಿಗೆ ಹೋಲಿಸಿದರೆ ಕೊನೆಯ ಸ್ಥಾನದಲ್ಲಿತ್ತು. ಇದೀಗ 2ನೇ ಸ್ಥಾನಕ್ಕೆ ಬಂದಿದೆ. ಕಾನೂನು ಸುವ್ಯವಸ್ಥೆ ಇಡೀ ದೇಶಕ್ಕೆ ಮಾದರಿಯಾಗಿದೆ. ಗುಜರಾತ್ ಹಾಗೂ ಉತ್ತರ ಪ್ರದೇಶದಂತೆಯೇ ಕರ್ನಾಟಕವೂ ದೇಶಕ್ಕೆ ಮಾದರಿಯಾಗುವ ದಿನಗಳು ದೂರವಿಲ್ಲ ಎಂದು ಅಭಿಪ್ರಾಯಪಟ್ಟರು.

ಚುನಾವಣೆಯು ಪಕ್ಷದ ಸಿದ್ಧಾಂತ, ಸರ್ಕಾರದ ಯೋಜನೆಗಳು, ಜನಪರ ಕಾರ್ಯಕ್ರಮಗಳ ಮಾಹಿತಿಯನ್ನು ಮತದಾರರಿಗೆ ತಲುಪಿಸುವ ಕಾಲವಾಗಿದೆ. ನಮ್ಮ ಸಾಧನೆಗಳನ್ನು ಅನಾವರಣಗೊಳಿಸಲು ಇರುವ ವೇದಿಕೆಯಾಗಿದೆ ಎಂದು ಹೇಳಿದರಲ್ಲದೆ, ಸೋನಿಯಾ ಗಾಂಧಿ ಕುರಿತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ ಎಂದರು. ಈ ವೇಳೆ ಬಿಜೆಪಿ ಮುಖಂಡರಾದ ಆನಂದ್, ಕೆ.ವಸಂತ್ ಕುಮಾರ್, ಮಹೇಶ್ ರಾಜೇ ಅರಸ್ ಇದ್ದರು.

2004ರಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಯುಪಿಎ ಸರ್ಕಾರ ಎನ್‌ಪಿಎಸ್ ಯೋಜನೆ ಜಾರಿಗೊಳಿಸಿತು. ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಈ ಯೋಜನೆ ಬದಲಾವಣೆಗೆ ಬಹಳ ದಿನಗಳಿಂದ ಆಗ್ರಹಿಸುತ್ತಿದ್ದಾರೆ. ನೌಕರರ ಮನವಿಗೆ ಸ್ಪಂದಿಸಿ, ಇದರ ಅಧ್ಯಯನಕ್ಕಾಗಿ ಉನ್ನತ ಅಧಿಕಾರಿಗಳ ನೇತೃತ್ವದ ಸಮಿತಿಯೊಂದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರಚಿಸಿದ್ದು, ಈ ಸಮಿತಿ ವರದಿ ನೀಡಿದ ಬಳಿಕ ಎನ್‌ಪಿಎಸ್‌ನಲ್ಲಿ ಸುಧಾರಣೆ ತರಲಿದೆ.

–ಗೋಪಾಲಕೃಷ್ಣ ಅಗರ್‌ವಾಲ್, ಬಿಜೆಪಿ ರಾಷ್ಟ್ರೀಯ ವಕ್ತಾರ

ನಕ್ಕರೆ ಅದೇ ಸ್ವರ್ಗ

ಆತ : (ಪರಿಚಯವಿಲ್ಲದ ಹುಡುಗಿಯರೊಂದಿಗೆ ಮಾತನಾಡುವ ಖಯಾಲಿ ಬಸ್ ನಿಲ್ದಾಣದಲ್ಲಿ ಓರ್ವ ಹುಡುಗಿಗೆ)
ನಿಮ್ಮನ್ನು ಎಲ್ಲೋ ನೋಡಿದ ನೆನಪು

ಆಕೆ : ಇರಬಹುದು ನಾನು ಮೆಂಟಲ್ ಆಸ್ಪತ್ರೆಯಲ್ಲಿ ನರ್ಸ್

ಮೈಸೂರು ಮಿತ್ರ

ಶನಿವಾರ, 29 ಏಪ್ರಿಲ್ 2023

ಸತ್ಯೇನೋತ್ತಭಿತಾ ಭೂಮಿಃ!! ನಹಿ ಸತ್ಯಾತ್ಪರೋ ಧರ್ಮಃ!
(ಭೂಮಿಯು ಸತ್ಯದ ಮೇಲೆ ನಿಂತಿದೆ, ಸತ್ಯಕ್ಕಿಂತ ಮಿಗಿಲಾದ ಧರ್ಮವಿಲ್ಲ)

ಸಂಪಾದಕ: ಎಂ.ಗೋವಿಂದೇಗೌಡ M.A.

ಅಮೃತವಾಹಿನಿ..........

ದುಡಿಯಲು ಕಲಿಯಬೇಕು ಹಾಗೂ ಫಲಕ್ಕಾಗಿ ಕಾಯಬೇಕು.

– ಲಾಂಗ್ ಫೆಲೊ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು { ಕಿಚ್ಚು ನುಂಗಾವ ನುಚ್ಚು ಬಿಡುವನೇ?

ನಿಮ್ಮ ಪತ್ರಗಳು

ಪಂಜಾಬಿನ ಜನಪ್ರಿಯ ನಾಯಕ ಬಾದಲ್‌ಗೆ ನಮನ

ಮಾನ್ಯರೆ,



ಪಂಜಾಬಿನ ಮಾಜಿ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿ ದಳದ ನಾಯಕರಾಗಿದ್ದ ಪ್ರಕಾಶ್ ಸಿಂಗ್ ಬಾದಲ್ ತಮ್ಮ 95ನೇ ವಯಸ್ಸಿನಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ನಿಧನ ಹೊಂದಿದ್ದಾರೆ. ಪಂಜಾಬಿನ ಮುಖ್ಯಮಂತ್ರಿಯಾಗಿ ಐದು ಬಾರಿ ಕಾರ್ಯ ನಿರ್ವಹಿಸಿರುವ ಬಾದಲ್, ಪಂಜಾಬ್ ವಿಧಾನ ಸಭೆಗೆ 09 ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ. ತಮ್ಮ 43ನೇ ವಯಸ್ಸಿನಲ್ಲೇ ಪಂಜಾಬಿನ ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಬಾದಲ್, ಪಂಜಾಬ್ ರಾಜ್ಯದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ ಅಕಾಲಿ ದಳದ ನೇತೃತ್ವ ವಹಿಸಿ ಆ ರಾಜ್ಯಕ್ಕೆ ಸದೃಢವಾದ ಹಾಗೂ ಉತ್ತಮ ಸರ್ಕಾರವನ್ನು ನೀಡಿದರು. ಹಲವಾರು ಜನಪರ ಹಾಗೂ ರೈತ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದ ಪ್ರಕಾಶ್ ಸಿಂಗ್ ಬಾದಲ್ ಓರ್ವ ಹಿರಿಯ ರಾಜಕೀಯ ಮುತ್ಸದ್ದಿಯಾಗಿ ಎಲ್ಲಾ ಪಕ್ಷಗಳ ಗೌರವಾಧರಗಳಿಗೆ ಪಾತ್ರರಾಗಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಬಾದಲ್ ಅವರನ್ನು ಅತ್ಯಂತ ಆತ್ಮೀಯತೆಯಿಂದ ಕಾಣುತ್ತಿದ್ದರು. ದೇಶ ಪ್ರೇಮಕ್ಕೆ ಮತ್ತೊಂದು ಹೆಸರಾದ ಪಂಜಾಬಿನಲ್ಲಿ ಪ್ರಕಾಶ್ ಸಿಂಗ್ ಬಾದಲ್, ಸಿಖ್ಖರ ಸ್ವಾಭಿಮಾನದ ಸಂಕೇತವಾದರು. ಅಕಾಲಿ ದಳವನ್ನು ರಾಜಕೀಯ ಉತ್ತುಂಗಕ್ಕೆ ಏರಿಸಿದ ಹಿರಿಮೆಯೂ ಸಹ ಅವರದಾಗಿದೆ. ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿದ್ದರೂ ಸಹ, ಬಿಜೆಪಿಯ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ, ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದಿದ್ದರು. 2022 ರಲ್ಲಿ ಅವರು ಪಂಜಾಬ್ ರಾಜ್ಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಅವರ ವಯಸ್ಸು 94 ವರ್ಷ. ಅವರ ಸೇವೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ಅವರಿಗೆ 2015 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿತ್ತಾದರೂ ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ಖಂಡಿಸಿ, ತಮಗೆ ನೀಡಿದ್ದ ಪ್ರಶಸ್ತಿಯನ್ನು ಹಿಂದಕ್ಕೆ ನೀಡಿದ್ದರು.

ಡಿಸೆಂಬರ್ 8, 1927 ರಲ್ಲಿ ಪಂಜಾಬಿನ ರೈತ ಕುಟುಂಬವೊಂದರಲ್ಲಿ ಜನಿಸಿದ ಬಾದಲ್ ಪ್ರಥಮ ಬಾರಿಗೆ 1957 ರಲ್ಲಿ ಪಂಜಾಬ್ ವಿಧಾನ ಸಭೆಯನ್ನು ಪ್ರವೇಶಿಸಿದರು. ನಂತರದ ವರ್ಷಗಳಲ್ಲಿ ಮುಖ್ಯ ಮಂತ್ರಿ ಪದವಿ ಸೇರಿದಂತೆ ಹತ್ತು ಹಲವು ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಬಾದಲ್, ಪಂಜಾಬ್ ರಾಜ್ಯದ ಓರ್ವ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಾಯಕರಾಗಿದ್ದರು. ಅವರ ನಿಧನದೊಂದಿಗೆ ಪಂಜಾಬಿನಲ್ಲಿ "ಬಾದಲ್ ಶಕೆ" (Era of Badal) ಮುಕ್ತಾಯಗೊಂಡಂತಾಗಿದೆ. ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿಗಳು.

–ಕೆ.ವಿ.ವಾಸು, ವಕೀಲರು ಮತ್ತು ನೋಟರಿ, ಮೈಸೂರು

ಪೋಷಕರು, ಶಿಕ್ಷಕರು, ಮಕ್ಕಳಿಗೆ ಧೈರ್ಯ ಹೇಳಿ, ಪ್ರೋತ್ಸಾಹ ನೀಡಿ..

ಮಾನ್ಯರೆ,

ಇತ್ತೀಚೆಗೆ ಬಂದಂತಹ ದ್ವಿತೀಯ ಪಿಯುಸಿ ಹಾಗೂ ಮುಂದೆ ಬರುವ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕಡಿಮೆ ಅಂಕ ಅಥವಾ ಅನುತ್ತೀರ್ಣಗೊಂಡರೆ ದಯವಿಟ್ಟು ಪೋಷಕರು, ಶಿಕ್ಷಕರು ಮಕ್ಕಳನ್ನು ಬೈಯ್ಯಬೇಡಿ. ಏಕೆಂದರೆ ಮಕ್ಕಳು, ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗುವುದು ಅಥವಾ ಕೆಟ್ಟ ಆಲೋಚನೆಗೆ ಒಳಗಾಗಿ ಜೀವವನ್ನು ಹಾಳುಮಾಡಿಕೊಳ್ಳುತ್ತಾರೆ. ಗುಂಡ್ಲುಪೇಟೆ ತಾಲೂಕಿನ ವಿದ್ಯಾರ್ಥಿನಿ ಚಾಮರಾಜನಗರದ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕಹಿ ಘಟನೆ ಈಗಾಗಲೇ ರಾಜ್ಯದ ಜನರಿಗೆ ನೋವು ತರಿಸಿದೆ. ಫಲಿತಾಂಶ ಪ್ರಕಟಗೊಂಡಾಗ ಪೋಷಕರು ತಮ್ಮ ತಮ್ಮ ಮಕ್ಕಳೊಂದಿಗೆ ತೆರಳಿ ಫಲಿತಾಂಶ ನೋಡುವುದು ಸೂಕ್ತ ಹಾಗೂ ಮಕ್ಕಳು ಅನುತ್ತೀರ್ಣಗೊಂಡರೂ ಅವರಿಗೆ ಶಿಕ್ಷಕರು, ಪೋಷಕರು ಧೈರ್ಯ ಹೇಳಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ಎದುರಿಸಲು ಅವಕಾಶವಿರುವುದರಿಂದ ಉತ್ತೀರ್ಣ ಮತ್ತು ಅತ್ಯುತ್ತಮ ಶ್ರೇಣಿಗಳಲ್ಲಿ ತೇರ್ಗಡೆಯಾಗಿ ಸಮಾಜಕ್ಕೆ ಮಾದರಿಯಾಗಿ ಬದುಕಲು, ಅನುತ್ತೀರ್ಣಗೊಂಡು ಮತ್ತೆ ಪರೀಕ್ಷೆಯನ್ನು ಎದುರಿಸಿ ಸಾಧನೆ ಮಾಡಿರುವವರನ್ನು ಉದಾಹರಣೆಯಾಗಿ ತಮ್ಮ ತಮ್ಮ ಮಕ್ಕಳಿಗೆ ತಿಳಿಸಿ ಪ್ರೋತ್ಸಾಹ ನೀಡುವ ಮೂಲಕ ಮಕ್ಕಳ ಜೀವವನ್ನು ರಕ್ಷಣೆ ಮಾಡಬೇಕು.

–ನಾಗೇಶ್, ಮಾನಸಗಂಗೋತ್ರಿ

ಗಡಿಯಾರಕ್ಕೆ ಹೊಂದಿಕೊಂಡಿರುವ ರೇಡಿಯೋ ರಿಪೇರಿ ಮಾಡಿಸಿ

ಮಾನ್ಯರೆ,

ಮಾನಸ ಗಂಗೋತ್ರಿಯು ಒಂದು ಸುಂದರ ತಾಣ. ಶಿಕ್ಷಣದ ದೇಗುಲವು ಹೌದು ಮತ್ತು ಪ್ರಕೃತಿಯ ಮಡಿಲು ಹೌದು ಎನ್ನುವಂತಿದೆ. ಸುತ್ತಲೂ ಗಿಡ, ಮರಗಳು ಹಸಿರಿನಿಂದ ಕಂಗೊಳಿಸುತ್ತಿರುತ್ತವೆ. ಸುಮಾರು ಐದಾರು ಕಿಲೋಮೀಟರ್ ನಷ್ಟು ಸುತ್ತುವರೆದಿರುವ ಈ ಸುಂದರ ತಾಣ ಬೆಳಗಿನ ವಾಯುವಿಹಾರಿಗಳಿಗೆ ಒಂದು ಸುಂದರ ವಾಯು ವಿಹಾರ ಸ್ಥಳವಾಗಿ ಮಾರ್ಪಟ್ಟಿದೆ ಎನ್ನಬಹುದು. ಪ್ರತಿನಿತ್ಯ ಮುಂಜಾನೆ ಈ ಸುಂದರ ಸೌಂಧರ್ಯವನ್ನು ಸವಿಯಲು ನೂರಾರು ಸಂಖ್ಯೆಯಲ್ಲಿ ಎಲ್ಲ ವಯೋಮಾನದವರು ವಾಕಿಂಗ್ ಮಾಡಲೆಂದು ಮಾನಸ ಗಂಗೋತ್ರಿಯ ಒಳಾಂಗಣಕ್ಕೆ ಬರುತ್ತಾರೆ.

ಈ ಒಳಾಂಗಣದ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಕ್ರೀಡಾಂಗಣದ ಹಿಂಭಾಗ ಒಂದು ದೊಡ್ಡ ಗಡಿಯಾರವನ್ನು ನಿರ್ಮಿಸಲಾಗಿದೆ. ಅಚ್ಚರಿಯೆಂದರೆ ಈ ಗಡಿಯಾರಕ್ಕೆ ಸೇರಿಕೊಂಡಂತೆ ರೇಡಿಯೋವನ್ನು ಅಳವಡಿಸಲಾಗಿದೆ. ಪ್ರತಿ ಮುಂಜಾನೆ ಆಕಾಶವಾಣಿಯಲ್ಲಿ ಬರುವ ಸ್ವಚ್ಚ ಕನ್ನಡ ಭಾಷೆಯನ್ನು ಕೇಳುತ್ತಾ ವಾಯುವಿಹಾರಿಗಳು ವಿಹಾರ ಮಾಡುತ್ತಿದ್ದರು. ಇದು ಅವರ ಮನಸ್ಸಿಗೆ ಮುದವನ್ನು ನೀಡುತ್ತಿತ್ತು ಮತ್ತು ಅವರ ಕರ್ಣಗಳಿಗೆ ಇಂಪನ್ನು ನೀಡುತ್ತಿತ್ತು. ವಿಪರ್ಯಾಸವೆಂದರೆ ಆದರೆ ಇತ್ತೀಚಿಗೆ ಸುಮಾರು ಒಂದು ಮಾಸದಿಂದ ಈ ಗಡಿಯಾರದ ರೇಡಿಯೋ ರಿಪೇರಿಗೆ ಬಂದಂತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ದಯಮಾಡಿ ಇದರಲ್ಲಿ ಕಂಡುಬಂದಿರುವ ದೋಷವನ್ನು ಸರಿಪಡಿಸಿ ವಾಕಿಂಗ್ ಮಾಡುವ ಜನತೆಗೆ ಮುಂಜಾನೆ ರೇಡಿಯೋ ಕೇಳುವ ಅವಕಾಶ ಮಾಡಿಕೊಡಬೇಕಾಗಿ ಎಲ್ಲಾ ವಾಯುವಿಹಾರಿಗಳ ಪರವಾಗಿ ಮನವಿ.

–ಅನಿಲ್ ರಾಜ, ಸಿದ್ಧಾರ್ಥನಗರ ಮೈಸೂರು

ಅನುಕಂಪದ ಅಲೆಯಲ್ಲಿ ಸುಲಲಿತವಾಗಿ ರಾಜಕೀಯ ನೆಲೆ ಕಂಡುಕೊಂಡರು!

ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕುಟುಂಬ ರಾಜಕೀಯಕ್ಕೆ ಮಣೆ ಹಾಕಲಾಗುತ್ತಿದೆ. ಅದರಲ್ಲೂ ಅನುಕಂಪ ರಾಜಕಾರಣವನ್ನಂತೂ ಎಲ್ಲಾ ರಾಜಕೀಯ ಪಕ್ಷಗಳು ಅನುಸರಿಸುತ್ತಾ ಬರುತ್ತಿದ್ದು, ಮೈಸೂರು ವಿಭಾಗದಲ್ಲಿ ಅನುಕಂಪ ರಾಜಕಾರಣ ಯಶಸ್ವಿಯಾಗಿದೆ. ತಮ್ಮ ಕುಟುಂಬದವರು ರಾಜಕಾರಣಿಯಾಗಿದ್ದರೂ, ರಾಜಕೀಯದೆಡೆಗೆ ತಲೆ ಹಾಕದೆ ತಮ್ಮಷ್ಟಕ್ಕೆ ತಾವು ಎಂಬಂತೆ ಇದ್ದವರೂ ಕೂಡ ತಮ್ಮ ತಂದೆಯೇ ಇಲ್ಲವೇ ದಾಯದಿ ರಾಜಕಾರಣಿ ನಿಧನರಾದಾಗ ಹಠಾತ್ತನೆ ಚುನಾವಣಾ ರಾಜಕೀಯಕ್ಕೆ ಧುಮುಕಿ, ರಾಜಕಾರಣದಲ್ಲಿ ಅನನುಭವಿಯಾಗಿದ್ದವರೂ ಕೂಡ ಅನುಕಂಪದ ಅಲೆಯಲ್ಲಿ ದಡ ಮುಟ್ಟಿದ್ದಾರೆ. ಕೆಲವರು ನಂತರ ನಡೆದ ಚುನಾವಣೆಗಳಲ್ಲೂ ಯಶಸ್ಸಿನ ಹಾದಿ ಹಿಡಿದರೆ, ಮತ್ತೆ ಕೆಲವರು ಅನುಕಂಪದಿಂದ ಗೆದ್ದ ನಂತರ ಮುಂದಿನ ಚುನಾವಣೆಗಳಲ್ಲಿ ಗೆಲ್ಲಲು ವಿಫಲರಾಗಿದ್ದಾರೆ.


■ ಎ.ಗಣೇಶ್


ದೇವರಾಜ ಅರಸು


ಚಂದ್ರಪ್ರಭ ಅರಸು

ಅಭಿವೃದ್ಧಿಯ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು, ಮಾಜಿ ಸಚಿವರಾದ ಅಂಬರೀಶ್, ಹೆಚ್.ಎಸ್. ಮಹದೇವ ಪ್ರಸಾದ್, ಅಜೀಜ್ ಸೇಠ್, ಹೆಚ್.ನಾಗಪ್ಪ, ಮಾಜಿ ಶಾಸಕರಾದ ಎಸ್.ಚಿಕ್ಕಮಾದು, ಬಂಡಿಸಿದ್ದೇಗೌಡ, ಮದ್ದೂರಿನ ಸಿದ್ದರಾಜು ಮುಂತಾದವರ ವಾರಸುದಾರರು ಅನುಕಂಪದ ಅಲೆಯಲ್ಲಿ ಗೆಲುವು ಸಾಧಿಸಿರುವ ಉದಾಹರಣೆಗಳು ನಮ್ಮ ಮುಂದಿವೆ.

ಡಿ.ದೇವರಾಜ ಅರಸು ಹುಣಸೂರು ಕ್ಷೇತ್ರದಲ್ಲಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದು, ಅವರ ನಿಧನದ ನಂತರ ಪುತ್ರಿ ಚಂದ್ರಪ್ರಭಾ ಅರಸು ಅವರನ್ನು ಜನತಾ ಪಕ್ಷ ಕಣಕ್ಕಿಳಿಸಿತ್ತು. ಅರಸು ಅವರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿ ಇಲ್ಲದಿದ್ದ ಚಂದ್ರಪ್ರಭಾ, ಅನುಕಂಪದ ಅಲೆಯಿಂದ ಗೆದ್ದು ಬಂದಿದ್ದರು. ಆದರೆ ತಂದೆ ದೇವರಾಜು ಅವರ ಹೆಸರೇಳಿಕೊಂಡು ಅದೇ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಪುತ್ರಿ ಭಾರತಿ ಅರಸ್ ಯಶಸ್ವಿಯಾಗಲು ಸಾಧ್ಯವಾಗಿಲ್ಲ.


ಅಜೀಜ್ ಸೇಠ್


ತನ್ವೀರ್ ಸೇಠ್

ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಸತತವಾಗಿ ಗೆದ್ದು ಬರುತ್ತಿದ್ದ ಅಜೀಜ್‌ಸೇಠ್ ಅವರು 2002ರಲ್ಲಿ ನಿಧನರಾದಾಗ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ತನ್ವೀರ್ ಸೇಠ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನುಕಂಪದ ಅಲೆಯಿಂದ ವಿಧಾನಸಭೆ ಪ್ರವೇಶಿಸಿದವರು ಸತತವಾಗಿ 5 ಬಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರನಾಗಿ ಮಿಂಚುತ್ತಿದ್ದಾರೆ. ಇದೀಗ 6ನೇ ಬಾರಿಗೆ ಸ್ಪರ್ಧೆಗಿಳಿದಿದ್ದಾರೆ.


ಅಂಬರೀಶ್


ಸುಮಲತಾ

ಸಂಸದರು, ಶಾಸಕರು, ಕೇಂದ್ರ ಹಾಗೂ ರಾಜ್ಯ ಸಚಿವರೂ ಆಗಿದ್ದ ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರ ಪತ್ನಿ ಸುಮಲತಾ ಅವರು ಅನುಕಂಪ ಹಾಗೂ ಅಂಬರೀಶ್ ಅವರ ಪ್ರಭಾವದಿಂದಾಗಿ ಸಂಸದರಾದರು. ಅಂಬರೀಶ್ ಎಂದೂ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಿದವರಲ್ಲ. ತಮ್ಮ ಕುಟುಂಬದವರು ರಾಜಕಾರಣಕ್ಕೆ ಬರುತ್ತಾರೆ ಎಂದು ಹೇಳಿದವರೂ ಅಲ್ಲ. ಆದರೆ ಲೋಕಸಭಾ ಚುನಾವಣೆಯ ವೇಳೆ ಅಂಬರೀಶ್ ಅಭಿಮಾನಿಗಳ ಒತ್ತಡಕ್ಕೆ ಮಣಿದು ಸುಮಲತಾ ಚುನಾವಣಾ ಕಣಕ್ಕೆ ಇಳಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದಾಗ ಸುಮಲತಾ ಪಕ್ಷೇತರರಾಗಿ ಸ್ಪರ್ಧಿಸಿ ಅನುಕಂಪದ ಅಲೆಯಲ್ಲಿ ಭರ್ಜರಿ ಜಯ ಗಳಿಸಿದರು.




ವಿಜಯಲಕ್ಷ್ಮಿ


ಕಲ್ಪನಾ ಸಿದ್ದರಾಜು

ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾಗಿದ್ದ ಬಂಡಿಸಿದ್ದೇಗೌಡ ನಿಧನರಾದ ನಂತರ ರಾಜಕೀಯ ಸೋಂಕೇ ಇಲ್ಲದೆ, ಗೃಹಿಣಿಯಾಗಿದ್ದ ಅವರ ಪತ್ನಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡರನ್ನು ಜನತಾ ಪಕ್ಷ ಕಣಕ್ಕಿಳಿಸಿತ್ತು. ಕ್ಷೇತ್ರದ ಜನರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಅಷ್ಟೇನೂ ಒಡನಾಟ ಇಲ್ಲದಿದ್ದರೂ, ಅನುಕಂಪದಿಂದಾಗಿ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ವಿಧಾನಸಭೆ ಪ್ರವೇಶಿಸಿದ್ದರು. ಅದೇ ರೀತಿ ಮದ್ದೂರು ಕ್ಷೇತ್ರದಲ್ಲಿ ಶಾಸಕರಾಗಿದ್ದ ಸಿದ್ದರಾಜು ನಿಧನ ಹೊಂದಿ ಅವರ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಪತ್ನಿ ಕಲ್ಪನಾ ಸಿದ್ದರಾಜು ಅನುಕಂಪದ ಅಲೆಯಿಂದಾಗಿ ವಿಧಾನಸಭೆ ಪ್ರವೇಶಿಸಿದ್ದರು. ಇವರೂ ಅಷ್ಟೆ, ಪತಿ ಇರುವವರೆವಿಗೂ ರಾಜ ಕಾರಣದತ್ತ ತಲೆ ಹಾಕಿದವರಲ್ಲ.


ಹೆಚ್.ನಾಗಪ್ಪ


ಪರಿಮಳಾ ನಾಗಪ್ಪ

ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಚಿವ ಹೆಚ್.ನಾಗಪ್ಪ ನರಹಂತಕ ವೀರಪ್ಪನ್‌ನಿಂದ ಹತ್ಯೆಯಾದ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರ ಪತ್ನಿ ಪರಿಮಳಾ ನಾಗಪ್ಪ ಅನುಕಂಪದ ಅಲೆಯಿಂದ ನಿರಾಯಾಸವಾಗಿ ಗೆದ್ದು ಬಂದರು. ಆದರೆ ಪರಿಮಳಾ ಅವರು ನಾಗಪ್ಪನವರ ರಾಜಕಾರಣದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಪತಿಯನ್ನು ಮುನ್ನಡೆಸುತ್ತಿದ್ದವರು. ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರೊಂದಿಗೆ ಸಕ್ರಿಯವಾಗಿ ಒಡನಾಟ ಇಟ್ಟುಕೊಂಡಿದ್ದವರು. ಆದರೆ ಅನುಕಂಪದ ಅಲೆಯಿಂದ ಒಮ್ಮೆ ಗೆದ್ದ ನಂತರ ನಡೆದ ಎರಡು ಚುನಾವಣೆಗಳಲ್ಲಿ ಅವರು ಪರಾಭವಗೊಳ್ಳಬೇಕಾಯಿತು. ಕಳೆದ ಚುನಾವಣೆಯಲ್ಲಿ ಅವರ ಪುತ್ರ ಡಾ. ಪ್ರೀತಂ ಕೂಡ ತನ್ನ ತಂದೆಯ ಹೆಸರೇಳಿಕೊಂಡು ಚುನಾವಣೆ ಎದುರಿಸಿದರಾದರೂ, ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ. ವಿಶೇಷವೆಂದರೆ ಹನೂರು ಕ್ಷೇತ್ರ ಯಾವುದೇ ರಾಜಕೀಯ ಪಕ್ಷದ ನಡುವಿನ ಹಣಾಹಣಿ ಕ್ಷೇತ್ರವಲ್ಲದೆ ನಾಗಪ್ಪ ಮತ್ತು ರಾಜೂಗೌಡ ಕುಟುಂಬದ ನಡುವಿನ ಪೈಪೋಟಿ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ರಾಜೂಗೌಡರ ಪುತ್ರ ನರೇಂದ್ರ ಅವರು ತಂದೆಯ ಹೆಸರಿನಲ್ಲೇ ರಾಜಕಾರಣ ಮಾಡುತ್ತಾ ಸತತ 3 ಬಾರಿ ಗೆಲುವು ಸಾಧಿಸಿ 4ನೇ ಗೆಲುವಿಗಾಗಿ ಸ್ಪರ್ಧಿಸಿದ್ದಾರೆ.


ಮಹದೇವಪ್ರಸಾದ್


ಶ್ರೀಮತಿ ಗೀತಾ


ಗಣೇಶ್‌ಪ್ರಸಾದ್

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ, ಸತತವಾಗಿ ಗೆಲ್ಲುತ್ತಾ ಬಂದಿದ್ದ ಮಾಜಿ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ನಿಧನರಾದಾಗ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅವರ ಪತ್ನಿ ಡಾ.ಗೀತಾ ಮಹದೇವ ಪ್ರಸಾದ್ ಅವರನ್ನು ಕಣಕ್ಕಿಳಿಸಿತ್ತು. ಈ ಚುನಾವಣೆಯಲ್ಲಿ ಅನುಕಂಪದ ಅಲೆಯಿಂದಲೇ ಗೀತಾ ವಿಧಾನಸಭೆ ಪ್ರವೇಶಿಸಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು ಆದರು. ಆದರೆ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಹಾಗೂ ಪತಿಯ ವಿರುದ್ಧ ಸ್ಪರ್ಧಿಸಿ ಸತತ ಸೋಲು ಅನುಭವಿಸಿದ್ದ ನಿರಂಜನಕುಮಾರ್ ಎದುರು ಪರಾಭವಗೊಂಡರು. ಈ ಚುನಾವಣೆಯಲ್ಲಿ ಮಹದೇವಪ್ರಸಾದ್ ಪುತ್ರ ಗಣೇಶ್‌ಪ್ರಸಾದ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ ತಂದೆಯ ಹೆಸರಿನಲ್ಲೇ ಚುನಾವಣೆಯನ್ನು ಎದುರಿಸುತ್ತಿರುವುದು ವಿಶೇಷ.


ಚಿಕ್ಕಮಾದು


ಅನಿಲ್

ಹೆಚ್.ಡಿ.ಕೋಟೆ ಜೆಡಿಎಸ್ ಶಾಸಕರಾಗಿದ್ದ ಎಸ್.ಚಿಕ್ಕಮಾದು ನಿಧನರಾದ ನಂತರ ಕಳೆದ ಬಾರಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜಿಪಂ ಸದಸ್ಯರಾಗಿದ್ದ ಅವರ ಪುತ್ರ ಅನಿಲ್ ಚಿಕ್ಕಮಾದು ಅವರಿಗೆ ಜೆಡಿಎಸ್ ಟಿಕೆಟ್ ನಿರಾಕರಿಸಿತ್ತು. ಆದರೆ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಅನುಕಂಪದ ಅಲೆಯಲ್ಲಿ ಅನಿಲ್ ವಿಧಾನಸಭೆ ಪ್ರವೇಶಿಸಿದ್ದರು. ಇದೀಗ ಮರು ಆಯ್ಕೆಗಾಗಿ ಅವರು ಸ್ಪರ್ಧಿಸಿದ್ದಾರೆ.


ಧ್ರುವನಾರಾಯಣ್


ದರ್ಶನ್

ಮುಂದಿನ ಮೇ 10ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರ ಅನುಕಂಪದ ವಿಚಾರದಲ್ಲಿ ಗಮನ ಸೆಳೆದಿದೆ. ಮಾಜಿ ಸಂಸದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ್ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಜೊತೆ ಪೈಪೋಟಿಗಿಳಿದಿದ್ದರು. ಅವರು ಹಠಾತ್ ನಿಧನರಾದಾಗ ಅವರ ಮೇಲಿನ ಅನುಕಂಪದ ಅಲೆಯ ಹೊಡೆತ ತಾಳಲಾರದೆ ಮಹದೇವಪ್ಪ ಅವರು ಸ್ವತಃ ತಾವೇ ನಂಜನಗೂಡು ಕ್ಷೇತ್ರದ ಟಿಕೆಟ್ ಆಸೆಯನ್ನು ಕೈಬಿಟ್ಟು ಧ್ರುವನಾರಾಯಣ್ ಪುತ್ರ ದರ್ಶನ್ ಧ್ರುವನಾರಾಯಣ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಬೇಕಾಯಿತು. ಕಾಂಗ್ರೆಸ್ ಪಕ್ಷವೂ ಕೂಡ ಮೊದಲ ಪಟ್ಟಿಯಲ್ಲೇ ಧ್ರುವನಾರಾಯಣ್ ಪುತ್ರನ ಹೆಸರನ್ನು ಘೋಷಿಸಿತ್ತು. ವಿಶೇಷವೆಂದರೆ ಧ್ರುವ ಪುತ್ರ ದರ್ಶನ್ ಅವರಿಗೆ ರಾಜಕೀಯದ ಗಂಧ–ಗಾಳಿಯೇ ಇಲ್ಲ. ಈ ಮಾತನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ತಮ್ಮ ತಂದೆ ಯಾವಾಗಲೂ ತಮ್ಮೊಂದಿಗೆ ರಾಜಕಾರಣ ಮಾತನಾಡಿರಲಿಲ್ಲ. ನನಗೆ ರಾಜಕೀಯವೇ ಗೊತ್ತಿಲ್ಲ ಎಂದು ಸ್ವತಃ ಹೇಳಿಕೊಳ್ಳುತ್ತಿರುವ ದರ್ಶನ್, ಇದೀಗ ತಂದೆಯ ಅಭಿಮಾನಿಗಳ ಒತ್ತಡಕ್ಕೆ ಮಣಿದು, ತಂದೆಯ ಜನಸೇವೆ ಮುಂದುವರೆಸುವ ಸಲುವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು.

ಸ್ವತಂತ್ರ, ನ್ಯಾಯ ಸಮ್ಮತ ಚುನಾವಣೆ ಖಾತರಿಪಡಿಸಿಕೊಳ್ಳಲು

ಯುವಕರಿಗೆ ಇದೊಂದು ಸದವಕಾಶ

ಗ್ರಾಹಕನೇ ರಾಜ–ಈ ಘೋಷಣೆಯನ್ನು ಅಂತಾರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನಾಚರಣೆ ಇಲ್ಲವೆ ರಾಷ್ಟ್ರೀಯ ಗ್ರಾಹಕ ದಿನಾಚರಣೆಗಳಂದು ಮಾತ್ರ ಕೇಳುತ್ತೇವೆ. ಆದರೆ ನಿಜ ಸ್ಥಿತಿ ಏನೆಂದರೆ ವಸ್ತುಗಳನ್ನು ಅಥವಾ ಸೇವೆಗಳನ್ನು ಕೊಳ್ಳುವಾಗ ಗ್ರಾಹಕನ ಮೇಲೆ ನಿರಂತರವಾಗಿ ಸವಾರಿ ಮಾಡಲಾಗುತ್ತದೆ. ಸರ್ಕಾರದಿಂದ ಸೇವೆಗಳನ್ನು ಪಡೆಯುವಾಗ ನಾವು ನಮ್ಮನ್ನು ಯಜಮಾನರು ಎಂದು ಕಾಣಬೇಕೆಂದು ಬಯಸುತ್ತೇವೆ. ಆದರೆ ನಮ್ಮನ್ನು ಸೇವಕರಂತೆ ಕಾಣಲಾಗುತ್ತದೆ.


ನಮ್ಮ ಚುನಾಯಿತ ಪ್ರತಿನಿಧಿಗಳಿಗೆ ಗ್ರಾಹಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಅರಿವಿದೆಯೆ? ಅಪಾರವಾಗಿ ಹಣ ಖರ್ಚು ಮಾಡಿ ಚುನಾಯಿತರಾದ ಅವರು ತಮ್ಮ ಸ್ವಾರ್ಥದ ಕುರಿತು ಮಾತ್ರ ಗಮನ ಹರಿಸುತ್ತಾರೆ. ಅವರನ್ನು ನಾವೇ ಓಟು ಹಾಕಿಯೋ, ಹಾಕದೆಯೋ ಆಯ್ಕೆ ಮಾಡಿರುತ್ತೇವೆ. ಆದ್ದರಿಂದ ಅವರನ್ನು ತೆಗಳುವುದು ಎಷ್ಟು ಸಮಂಜಸ. ಓಟು ಹಾಕುವುದು ನಮ್ಮ ಪವಿತ್ರ ಕರ್ತವ್ಯ. ಓಟು ಹಾಕದೆ ಇರುವುದು ನಾವು ದೇಶಕ್ಕೆ ಬಗೆಯುವ ದ್ರೋಹವೇ ಸರಿ. ಯುವಕರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕು, ದೇಶ ಕಟ್ಟಬೇಕು. ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಮಧ್ಯಮ ಮತ್ತು ಮೇಲ್ವರ್ಗದ ಜನರೇ ವಾಸವಾಗಿದ್ದರೂ ಅಲ್ಲಿ ಮತ ಚಲಾವಣೆ ಕೇವಲ 50%–55% ಮಾತ್ರ ಇರುತ್ತದೆ. ಯುವಕರು ಇದನ್ನು 95%ಕ್ಕೆ ಏರಿಸಬೇಕು. ಚುನಾವಣೆಯ ಹಿಂದಿನ ದಿನ ಹಣ, ಹೆಂಡ ಹಂಚಲಾಗುತ್ತದೆ. ಯುವಕರು ಇದರ ಮಾಹಿತಿ ಸಂಗ್ರಹಿಸಿ ಸಂಬಂಧಿಸಿದ ಸರಕಾರಿ ಅಧಿಕಾರಿಗಳಿಗೆ ತಿಳಿಸಬೇಕು. ಅಮಾಯಕ ಮತದಾರರಿಗೆ ಮತದಾನದ ಮಹತ್ವ, ಅದರ ಅವಶ್ಯಕತೆಗಳ ಕುರಿತು ಯುವಕರು ತಿಳಿ ಹೇಳಬೇಕು. ಮತವನ್ನು ಪ್ರತಿನಿಧಿಯ ಜಾತಿ, ಪಂಗಡ, ಭಾಷೆ ಮುಂತಾದವುಗಳನ್ನು ನೋಡಿ ಚಲಾಯಿಸದೆ ಅವನ ವ್ಯಕ್ತಿತ್ವ ಅವನು ಸಮಾಜಕ್ಕೆ ಮಾಡಿದ ಒಳ್ಳೆಯ ಕೆಲಸಗಳನ್ನು ನೋಡಿ ಚಲಾಯಿಸಬೇಕು ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿ ಕೊಡಬೇಕು. ಇದನ್ನೆಲ್ಲ ಹೇಳುವುದು ಸುಲಭ. ಆದರೆ ಆಚರಣೆ ಕಷ್ಟ. ಆದರೆ ಯುವಕರ ಸೃಜನಶೀಲತೆ ಹೊರಹೊಮ್ಮಬೇಕಾಗಿರುವುದು ಇಲ್ಲಿಯೇ.



ಒಂದೆರಡು ಉದಾಹರಣೆಗಳನ್ನು ತೆಗೆದುಕೊಳ್ಳೋಣ. ಗ್ರೇಟಾ ಥನ್ಬರ್ಗ್ ಎಂಬ 15 ವರ್ಷದ ಸ್ವೀಡನ್‌ನ ತರುಣಿ ಹವಾಮಾನ ಬದಲಾವಣೆಯ ಕುರಿತು ಸರಕಾರ ಒಂದು ದೃಢ ನಿಲುವು ತಾಳಬೇಕೆಂಬ ಕಾರಣಕ್ಕಾಗಿ ಪ್ರತಿ ಶುಕ್ರವಾರ ತನ್ನ ದೇಶದ ಪಾರ್ಲಿಮೆಂಟಿನ ಮುಂದೆ "ಹವಾಮಾನ ಬದಲಾವಣೆಗಾಗಿ ಶಾಲೆಯ ಮುಷ್ಕರ" ಎಂಬ ಫಲಕ ಹಿಡಿದು ಧರಣಿ ಕುಳಿತುಕೊಳ್ಳುತ್ತಾಳೆ. ಅವಳ ಧರಣಿ ಮುಷ್ಕರವನ್ನು ಗಮನಿಸಲು ಚುನಾಯಿತ ಪ್ರತಿನಿಧಿಗಳಿಗೆ ಎರಡು ವರ್ಷ ಬೇಕಾಯಿತು. ಇಂದು ಅವಳನ್ನು ವಿಶ್ವದಲ್ಲೆಲ್ಲ ಹವಾಮಾನ ಕುರಿತಾದ ಒಬ್ಬ ಅತೀ ದೊಡ್ಡ ಚಳವಳಿಗಾರ್ತಿ ಎಂದು ಪರಿಗಣಿಸಲಾಗುತ್ತದೆ.

ಎರಡನೆಯದಾಗಿ ಡೆನ್ಮಾರ್ಕನ 15 ಯುವಕರ ಉದಾಹರಣೆಯನ್ನು ಕೊಡಬಹುದು. ಅವರು ಎರಡನೆಯ ಮಹಾ ಯುದ್ಧದ ಸಮಯದಲ್ಲಿ "ಚರ್ಚಿಲ್ ಕ್ಲಬ್" ಎಂಬುದನ್ನು ಸ್ಥಾಪಿಸಿಕೊಂಡು ಹಿಟ್ಲರ್‌ನ ಸೇನೆಯ ವಿಧ್ವಂಸಕ ಕೃತ್ಯಗಳನ್ನು ವಿಫಲಗೊಳಿಸಿದರು. ನಮ್ಮ ಯುವಕರಿಗೆ ಅಗತ್ಯ ಪ್ರೋತ್ಸಾಹ, ಉತ್ತೇಜನ ಸಿಕ್ಕರೆ ಅವರು ಅಸಾಧ್ಯವನ್ನು ಸಾಧ್ಯವನ್ನಾಗಿಸಿಕೊಳ್ಳುವಲ್ಲಿ ಶಕ್ತರಾಗಿದ್ದಾರೆ. ಯುವಕರ ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಮೈಗ್ರಾಪ, ಕ್ಲೀನ್ ಮೈಸೂರು ಮುಂತಾದ ಸರಕಾರೇತರ ಸಂಸ್ಥೆಗಳು, ದೊಡ್ಡ ಕಂಪನಿಗಳು, ಜಾವಗಲ್ ಶ್ರೀನಾಥ ಅವರಂತಹ ಪ್ರಸಿದ್ಧ ವ್ಯಕ್ತಿಗಳು, ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಯುವ ವಿದ್ಯಾರ್ಥಿಗಳಿಗೆ ಸ್ವತಂತ್ರ ಮತ್ತು ನ್ಯಾಯ ಯುತವಾದ ಚುನಾವಣೆಯ ಕುರಿತು ಮಾಹಿತಿ ಒದಗಿಸಿ ಅವರನ್ನು ಪ್ರೋತ್ಸಾಹಿಸಬೇಕು.

ಗ್ರೇಟಾ ಥಂಬರ್ಗ್ ಮತ್ತು ಡೆನ್ಮಾರ್ಕ್ ಯುವಕರು ಅಲ್ಲದೆ ಜಗತ್ತಿನಾದ್ಯಂತ ಇರುವ ಇಂತಹ ಇನ್ನೂ ಅನೇಕ ಬೆಳಕಿಗೆ ಬಾರದ ವೀರರಿಂದ ಮೈಸೂರಿನ ಯುವಕರು ಪ್ರೇರಣೆಯನ್ನು ಪಡೆದು, ಅವರ ಹಿರಿಯರು ಇಲ್ಲಿಯವರೆಗೆ ಎಲ್ಲಿ ವಿಫಲರಾಗಿದ್ದಾರೋ ಅಲ್ಲಿ ತಾವೇ ಮುಂದಾಳತ್ವವನ್ನು ವಹಿಸಿ ಎಲ್ಲರನ್ನೂ ಮುನ್ನಡೆಸಬೇಕಾಗಿದೆ. ಬನ್ನಿ ಇದೇ ವಿಧಾನಸಭಾ ಚುನಾವಣೆಯಿಂದಲೇ ನಾವೆಲ್ಲ ಸೇರಿ ಒಂದು ಹೊಸ ಅಧ್ಯಾಯವನ್ನು ಪ್ರಾರಂಭಿಸೋಣ.



■ ಭಾಮಿ ವಿ.ಶೆಣೈ
(ಇವರು ಐಐಟಿಯ ಹಳೆಯ ವಿದ್ಯಾರ್ಥಿ. 1989 ಮತ್ತು 1994ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಸ್ಪರ್ಧಿಸಿ, ತಾವು ನುಡಿದಂತೆ ಸತ್ವಯುತ ಪ್ರಜಾಪ್ರಭುತ್ವದ ಆಚರಣೆ ಸಂದೇಶ ಸಾರಿದ್ದರು)

Printed by T.S. Gopinath, Published by M. Govinde Gowda on behalf of Academy Newspapers Private Limited, 15-C Industrial 'A' Layout, Bannimantap, Mysore-570 015 and Printed at Academy Newspapers Private Limited, 15-C Industrial 'A' Layout, Bannimantap, Mysore-570 015 and Published at 15-C Industrial 'A' Layout, Bannimantap, Mysore-570 015, Editor: M. Govinde Gowda Ph: 2496520 / 2496521 / 2496526 / 2496527 / 2496528. Fax: 0821-2496525. CITY OFFICES: Visveswaraya Building, III Floor, K.R. CIRCLE, MYSORE-570 001, Ph: 2431774 and No. 114, D. DEVARAJ URS ROAD (Opposite Big Bus), MYSORE-570 001. Ph: 2428695. RNI Reg. No. 36581 / 1980 E-mail address: news@mysurumithra.com For advertisements: ad@mysurumithra.com

ವರ್ಗೀಕೃತ ಜಾಹೀರಾತು

ಪ್ರತಿ ಸೋಮವಾರ, ಗುರುವಾರ ಮತ್ತು ಶನಿವಾರ

ರೂ. 600 + 30 ಮಾತ್ರ

ಜಾಹೀರಾತಿಗೆ ಸಂಪರ್ಕಿಸಿ 0821–2496522/23

ಮದುವೆ, ಶುಭ ಸಮಾರಂಭಗಳಿಗೆ
ಕಾಂಚೀಪುರಂ ರೇಷ್ಮೆಸೀರೆಗಳು 50% ರಿಯಾಯಿತಿ
ಮತ್ತು
ಹಳೆ ಸೀರೆಗಳ ಎಕ್ಸ್‌ಚೇಂಜ್ ಆಫರ್
ಹೋಟೆಲ್
ಮಯೂರ ಯಾತ್ರಿನಿವಾಸ್
ಜೆ.ಎಲ್.ಬಿ. ರಸ್ತೆ, ಮೈಸೂರು - 5
ಮೊ. : 9481820079

ಬೇಕಾಗಿದ್ದಾರೆ
1. ಚಾಲಕರು (ಸ್ಕೂಲ್ ಬಸ್ ಡ್ರೈವರ್)
2. ಸ್ಕೂಲ್ ಆಯಾ, ಸೆಕ್ಯೂರಿಟಿ ಗಾರ್ಡ್ ಮತ್ತು ಟಾಯ್ಲೆಟ್ ಕ್ಲೀನರ್‌ಗಳು
ಸ್ಥಳ: ತಿರುಮಲ ಪಬ್ಲಿಕ್ ಸ್ಕೂಲ್
ಸರ್ದಾರ್ ವಲ್ಲಭಭಾಯಿಪಟೇಲ್ ನಗರ, ಟಿ.ನರಸೀಪುರ ರೋಡ್, ಮೈಸೂರು–570028
9148102123

ನಿವೇಶನ ಮಾರಾಟಕ್ಕಿದೆ
ಸರ್.ಎಂ.ವಿ. ಬಡಾವಣೆಯಲ್ಲಿ ಸೈಟ್
ನಂ 261, 60x40, W/F
MUDA Approved
ಆರ್.ಟಿ.ನಗರ ಹತ್ತಿರ, ಲಿಂಗಾಬುದಿ ಪಾಳ್ಯ, ಮೈಸೂರು
(Broker Excuse)
ಸಂಪರ್ಕಿಸಿ: 9480384038

ಮುಡಾ ಸೈಟ್ ಫಾರ್ ಸೇಲ್
30x40, ಈಸ್ಟ್ ಫೇಸಿಂಗ್ ಮುಡಾ ಖಾತೆ, ಜ್ಞಾನಭಾರತಿ ಲೇಔಟ್, ದಡದಹಳ್ಳಿ, ಮೈಸೂರು, ಜೆ.ಪಿ.ನಗರದ ರಿಂಗ್ ರೋಡ್‌ನಿಂದ 5 ಕಿ.ಮೀ. ದೂರ.
Mob: 9342123373

ತಕ್ಷಣ ಬೇಕಾಗಿದ್ದಾರೆ
- ಅಕೌಂಟ್ಸ್ ಮ್ಯಾನೇಜರ್ -1
- ಅಕೌಂಟೆಂಟ್ -1,
- ಜಿಲ್ ರಿಕವರಿ ಅಸಿಸ್ಟೆಂಟ್-1 (2 ವೀಲರ್ & ಲೈಸೆನ್ಸ್ ಹೊಂದಿರಬೇಕು)

ಅನುಭವವುಳ್ಳವರಿಗೆ ಮೊದಲ ಆದ್ಯತೆ. ಅರ್ಹತೆಗೆ ತಕ್ಕಂತೆ ಸಂಬಳ
ಮೊ : 9449056545

ಹಾಸ್ಟೆಲ್ ಕಟ್ಟಡ ಬಾಡಿಗೆಗೆ
ಮೈಸೂರು, ಜಯಲಕ್ಷ್ಮೀಪುರಂ, ಆಶೋಕ ಆಸ್ಪತ್ರೆ ಹತ್ತಿರ 9 ದೊಡ್ಡ ರೂಮುಗಳ ಪೀಠೋಪಕರಣ ಹಾಗೂ ಬಿಸಿನೀರಿನ ಸೌಕರ್ಯದೊಂದಿಗೆ ಹಾಸ್ಟೆಲ್, ಪಿ.ಜಿ/ ಶಾಲೆ ನಡೆಸಲು/ಲಭ್ಯವಿದೆ (30 ಜನಕ್ಕೆ)
8197609290

WANTED
RESIDENTIAL TEACHERS
Male & Female
For all the subjects.
SUPREME PUBLIC SCHOOL
Regular and Boarding School, located in Mysore City.
Send your resume to Email supremepublicschool.sps@gmail.com
9449320140

ಶಿರಡಿ ಪ್ರವಾಸ
12- MAY 2023
3 ಜ್ಯೋತಿರ್ಲಿಂಗ ಸಮೇತ 4 ದಿನಗಳು ಪಂಡರಾಪುರ, ಶನಿಸಿಂಗನಾಪುರ, ಗೃಷ್ಣೇಶ್ವರ, ಎಲ್ಲೋರ, ನಾಶಿಕ್, ತ್ರಯಂಬಕೇಶ್ವರ, ಭೀಮಾಶಂಕರ.
MYTHRI TRAVELS
9482421499

ಸುವರ್ಣ ಯಾತ್ರ
26/05 ಕಾಶಿ ಪ್ರವಾಸ 7ದಿನಗಳು
9/06 ನೇಪಾಳ ಪಶುಪತಿನಾಥ, ಮುಕ್ತಿನಾಥ್ ಪ್ರವಾಸ 9ದಿನಗಳು.
19/06 ವೈಷ್ಣೋದೇವಿ ಕುಲು,ಮನಾಲಿ 10ದಿನಗಳು
9008381022 / 9019462508

ಬೇಕಾಗಿದ್ದಾರೆ
Zoo ಹತ್ತಿರದ ಮನೆಯೊಂದರಲ್ಲಿ ಸಸ್ಯಾಹಾರಿ ಅಡುಗೆ ಕೆಲಸ ಮಾಡಲು ಹೆಂಗಸರು ಬೇಕಾಗಿದ್ದಾರೆ. ಇಚ್ಛೆಯುಳ್ಳವರು ಸಂಪರ್ಕಿಸಿ:
Mob: 9742176440

ಸೋಲಾರ್ ವಾಟರ್ ಹೀಟರ್
Solar Water Heater
ಸೇಲ್ಸ್, ಸರ್ವೀಸ್ ರಿಪೇರಿ, ಎಕ್ಸ್‌ಚೇಂಜ್ ಹಾಗೂ ಬಿಡಿ ಭಾಗಗಳಿಗಾಗಿ ಸಂಪರ್ಕಿಸಿ



ಪವನ್ ಟೆಕ್ನಾಲಜೀಸ್
9611648636

ಸೈಟ್ಸ್ @ ಮೈಸೂರು
ಇಲವಾಲ ಬಸ್ ಸ್ಟ್ಯಾಂಡ್ ಹತ್ತಿರ
DTCP APPROVED
ಹೂಡಿಕೆಗೆ / ಮನೆ ಕಟ್ಟಲು ಸೂಕ್ತವಾದ ಸ್ಥಳ ಮುಂಬರಲಿರುವ ಮೈಸೂರು ಹುಣಸೂರು ನಗರ
ರಾಷ್ಟ್ರೀಯ ಹೆದ್ದಾರಿಯ ಹತ್ತಿರ
GSS 89512-76688

RUNNING MEDICAL SHOP WITH CLINIC FOR SALE at Hebbal 1st Stage, Mysore.
Mob: 8217573921

WE ARE HIRING
ANKURA LIVING SPACE PVT. LTD., H. Rajarajeshwari Nagar, BEML 2nd Stage, Mysore
Salary+Incentive,
Both Male & Female can apply
Location: Mysore. For Interview call:
8884346999
8884345666

SK CONSTRUCTION
ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಅತಿ ಉತ್ತಮ ಗುಣಮಟ್ಟದಲ್ಲಿ ಹೊಸ ಮನೆ ಮತ್ತು Alteration Work, Plan 3D Elevation ಸಹಿತ ಕಟ್ಟಿಕೊಡುತ್ತೇವೆ
9620528490

ಆಯುರ್ವೇದ ಫೀಮೇಲ್ ಥೆರಪಿಸ್ಟ್
ಕೆಲಸಕ್ಕೆ ಬೇಕಾಗಿದ್ದಾರೆ.
ಸ್ಥಳ: ಮೈಸೂರು.
ಮೊ:9538118358

ಹೆಲ್ತ್ ಕೇರ್ ತರಬೇತಿ
SSLC/PUC ಆದವರಿಗೆ ಡಿಪ್ಲೊಮೊ ಇನ್ ಹೆಲ್ತ್‌ಕೇರ್ ತರಬೇತಿ ಕೊಡಲಾಗುತ್ತದೆ. ತರಬೇತಿ ಪಡೆದವರು ಉತ್ತಮ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ANM/GNM ಆದವರಿಗೆ ಕೆಲಸವಿದೆ.
ಸೆಂಟ್ ಮೇರಿಸ್ ಆಸ್ಪತ್ರೆ ಸಿಲ್ಕ್ ಫ್ಯಾಕ್ಟರಿ ಸರ್ಕಲ್ NIE ಕಾಲೇಜ್ ಪಕ್ಕ ಮೈಸೂರು
9916908454

IMKTA - PRE-SCHOOL TEACHER TRAINING
Diploma Courses for SSLC, PU or any Degree Candidates.
Regular / Saturday / Correspondence Courses with practical training. www: imkta.in
ALPHA INTERNATIONAL SCHOOL
@ Srirampura & Gokulam
Call: 7829937469, 9901803394
ONLINE TRAINING AVAILABLE

ತಕ್ಷಣ ಬೇಕಾಗಿದ್ದಾರೆ
(ಮಾರ್ಕೆಟಿಂಗ್ ಅಲ್ಲ) ಕರ್ನಾಟಕದಾದ್ಯಂತ MNC ಕಂಪನಿ ಮತ್ತು ಆಫೀಸ್‌ಗಳಿಗೆ 7th, SSLC, PUC, ITI, Dip ಮತ್ತು Any ಡಿಗ್ರಿ ಪಾಸ್/ಫೇಲ್ ಆದಂತ ಯುವಕ/ಯುವತಿಯರು ಬೇಕಾಗಿದ್ದಾರೆ.
ESI+PFನೊಂದಿಗೆ ವಸತಿಯೂಟವಿರುತ್ತದೆ
ಸಂಬಳ + OT, 17000-46000
9144646753,8389985041

ಸೈಟುಗಳು ಮಾರಾಟಕ್ಕಿವೆ
MUDA Approved
ಶ್ರೀನಗರ ಹಿಂಭಾಗ ಮತ್ತು ಶ್ರೀರಾಂಪುರ ರಿಂಗ್ ರೋಡ್, ಮೈಸೂರು.
Mob: 8050345574

ಸೈಟ್ಸ್ @ ಮೈಸೂರು
T-Narasipura Road
ವರುಣ ಲೇಕ್ ವ್ಯೂ
MUDA APPROVED
ಮುಂಬರಲಿರುವ ಜೆಎಸ್‌ಎಸ್ ಯೂನಿವರ್ಸಿಟಿ ಹತ್ತಿರ
GSS 89512-76688

SC ಆದಿ ಕರ್ನಾಟಕ (ಬಲಗೈ)
BE, M.Tech, MBBS, MD, MS, BAMS, M.Sc, MBA, MCA, M.Com, MA, PhD, B.Sc, B.Com, BCA, BA B.Ed
ವಧುವರರಿಗೆ ಸಂಪರ್ಕಿಸಿ
ನವಿಲೂರು ರಂಗಸ್ವಾಮಿ
ಮೈಸೂರು ಟಿ ವಧುವರರ ಮಾಹಿತಿ ಕೇಂದ್ರ ಎನ್.ಆರ್. ಮೊಹಲ್ಲಾ, ಮೈಸೂರು
8711974172

ಜಮೀನು ಮಾರಾಟಕ್ಕಿದೆ
ಟಿ.ನರಸೀಪುರ ರಸ್ತೆ, ಮೇಗಳಾಪುರ ಸಮೀಪ 1 ಎಕರೆ 10ಗುಂಟೆ ಜಮೀನು ಡಾಂಬರ್ ರಸ್ತೆಗೆ ಹೊಂದಿಕೊಂಡಿದ್ದು ರಿಂಗ್‌ರಸ್ತೆಯಿಂದ 15 ಕಿ.ಮೀ ದೂರವಿದ್ದು ಫಾರ್ಮ್ ಹೌಸ್‌ಗೆ ಸೂಕ್ತವಾಗಿದೆ. ಬೆಲೆ ಎಕರೆಗೆ 60 ಲಕ್ಷ ರೂ. ಆಸಕ್ತರು ಸಂಪರ್ಕಿಸಿ: ಮಾಲೀಕರ ಮೊಬೈಲ್:
9606375060

ಸಂಪು ಕ್ಲೀನಿಂಗ್
ಸಂಪರ್ಕಿಸಿ:
9591815191

ಟ್ಯಾಂಕ್ ಮತ್ತು ಸೋಲಾರ್ ಸರ್ವೀಸ್
ಜರ್ಮನ್ ಟೆಕ್ನಾಲಜಿ ಬಳಸಿ ಸಂಪು, ಟ್ಯಾಂಕ್ ಮತ್ತು ಸೋಲಾರ್ ಸರ್ವೀಸ್ ಮಾಡಲಾಗುತ್ತದೆ.
Mob: 9008711654

ಸಂಪು ಕ್ಲೀನಿಂಗ್‌ಗಾಗಿ
ಸಂಪರ್ಕಿಸಿ:
8861612486

APARTMENT @ Yadavagiri
For Sale / Lease
2 BHK
Near Aakashavani Circle
52 Lakh, Negotiable
9886697052

ಬೇಕಾಗಿದ್ದಾರೆ
ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಬೇಕಾಗಿದ್ದಾರೆ.
ಎಲೆಕ್ಟ್ರೀಷಿಯನ್ / Electrician
ಹೆಲ್ಪರ್ಸ್ / Helpers.
ಸಂಪರ್ಕಿಸಿ:
Mob: 7259016509

30x40 house for sale in JP Nagar, Ground and 1st floor
28x41 site for sale in Kuvempu Layout near Dattagalli
20x40 site for sale near JP Nagar ring road, Vinayak Enclave. Contact:
9880344263

ಅಪೂರ್ವ ಅವಕಾಶ
ಯಾವುದೇ ಜಾತಿ ಮತ ಪಂಥ ಬೇದವಿಲ್ಲದೆ ನಿಮ್ಮ ಮನೆಗಳಿಗೆ ಬಂದು "ವಿಷ್ಣು" ಸಹಸ್ರನಾಮ ಪಾರಾಯಣ ಮಾಡುತ್ತೇವೆ ಮತ್ತು ಹೇಳಿ ಕೊಡುತ್ತೇವೆ. ಆಸಕ್ತರು ಸಂಪರ್ಕಿಸಿ: ಅಧ್ಯಕ್ಷರು ಸುಪ್ರಭ ನಾಗೇಂದ್ರರಾವ್ ಸೇವಾ ಪ್ರತಿಷ್ಠಾನ (ರಿ) ಶಾರದಾದೇವಿನಗರ, ಮೈಸೂರು. ಸಂಪರ್ಕಿಸಿ:
8792321257

ಬಾಡಿಗೆಗೆ
ಇಂಡಸ್ಟ್ರಿಯಲ್ ಬಿಲ್ಡಿಂಗ್, ರಾಣೆ ಮದ್ರಾಸ್ ಹತ್ತಿರ, ಹೂಟಗಳ್ಳಿ ಇಂಡಸ್ಟ್ರಿಯಲ್ ಏರಿಯಾ. ಪ್ಲಾಟ್ ಅಳತೆ: 10500 ಅಡಿ. ಬಿಲ್ಡಿಂಗ್ ಅಳತೆ: 6000 ಅಡಿ. ಪವರ್: 32 ಹೆಚ್.ಪಿ. ಸಂಪರ್ಕಿಸಿ:
Mob: 8095501001

ಜಮೀನು ಬೇಕಾಗಿದೆ
ಮೈಸೂರಿನ ಸುತ್ತ 30 ರಿಂದ 35 ಕಿ.ಮೀ ಒಳಗೆ ತೋಟ ಮಾಡಲು 2 ರಿಂದ 2.5 ಎಕರೆ ರೋಡ್ ಪಕ್ಕದಲ್ಲಿ ರುವುದು ಮಾತ್ರ, ಪತ್ರಗಳು ಪಕ್ಕಾ ಇರುವವರು ಕರೆಮಾಡಿ.
Mob: 9591327746

---

1) Water Proofing Work
2) Painting Work
3) Alterations Civil Work & new work etc.
Contact:
Mob: 9591532102

ಬೇಕಾಗಿದ್ದಾರೆ
18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು, ಮಹಿಳೆಯರು, ವಿಧವೆ, ವಿಚ್ಛೇದಿತ ಯರು ಹೋಂ ನರ್ಸಿಂಗ್ ಕೆಲಸಕ್ಕೆ ಅನುಭವ ಇರುವ / ಇಲ್ಲದಿರುವವರಿಗೆ ನಮ್ಮ ಸಂಸ್ಥೆಯಲ್ಲಿ ಟ್ರೈನಿಂಗ್ ಕೊಡಲಾಗುವುದು. ಊಟ, ವಸತಿ ಯೊಂದಿಗೆ ಆಕರ್ಷಕ ಸಂಬಳ ಕೊಡಲಾಗುವುದು.
Mob: 7483960098

REQUIRED
1) Office Assistant, any Degree - Male
2) Supervisor, Diploma in Mechanical with 3 to 5 years experience work at BPCL, Mysore. Contact:
Mob: 9845011816

ಎಂ.ಎಸ್. ಲಿಟಲ್ ವಂಡರ್ಸ್ ಮಾಂಟೆಸರಿ
MS LITTLE WONDERS
Pre School & Montessori
Admission Open-Play Group Nursery, LKG, UKG (2 to 6 years age group) Free Text book, Note book, Stationaries, Uniforms
Contact: 9844356197/9845393364
547, Dewan's Road, Chamaraja Mohalla, Mysore-570004

SITE FOR SALE
30 X 40
@ BILIKERE
Contact:
9482883566
8904227875

JOBNET
ಮೊಬೈಲ್‌ನಲ್ಲಿ ಕೆಲಸ
ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಫಾರಂ ಫಿಲ್ಲಿಂಗ್ ಮಾಡಿ ಪ್ರತಿ ತಿಂಗಳಿಗೆ 10,000 ರಿಂದ 20,000 ಸಂಪಾದಿಸಿ.
ಚಾಮರಾಜನಗರ
9449774835

AMAZE



SUNZONE SOLAR SYSTEM
VM Double Road, Kuvempuragar, Mysuru
9845175443

ಉಚಿತ ತರಬೇತಿ
ಮನೆಯಿಂದಲೇ ಬಟ್ಟಲು ಸಾಂಬ್ರಾಣಿ ಮತ್ತು ಅಣಬೆ ತಯಾರಿಸಿ ನಮಗೆ ಮರಳಿಸಿ ಪ್ರತಿದಿನ 500 ರಿಂದ 800 ರೂ. ವರೆಗೆ ಗಳಿಸಿ.
ತರಬೇತಿಗಾಗಿ:
7406375196, 9880548596

ಶುಂಠಿ ಕೃಷಿಕರೆ
ಉತ್ತಮ ದರ್ಜೆಯ ಬೇವಿನ ಹಿಂಡಿ ಹಾಗೂ ಬೇವಿನ ಹುಡಿ ನಿಮ್ಮ ಸಮಕ್ಷಮ ಮಾಡಿಕೊಡಲಾಗುತ್ತದೆ.
ಶ್ರೀ ಕಾಮಧೇನು ಬಯೋ-ನೀಮ್ #203, ಬನ್ನಿಮಂಟಪ ಬಡಾವಣೆ, ಮೈಸೂರು–570 015
Mob: 80888-87802

REQUIRED FEMALE TELECALLERS
Required female telecallers for Education Institute, Mysore. Qualification: SSLC, PUC, Degree. Salary around 7,000 + incentives.
9535161811, 9448601454

WANTED ACCOUNTANT
with Tally knowledge & GST filing, Part Time (Male) near Srirampura Ring Road. Contact:
9742491306

FOR SALE 1) 30x40 15 Lakhs sites in H D Kote Road . 2) 40x60 52 L sites Near Ring Road , 3) 40x60 site New RT Nagar 4)30x40 N G+2 House Near Ashwini Choultry Srirampura 5)17/60 House Opp Park, Kamakshi Hospital, SS Puram. 20x30 30x40 40x60 Sites available in Dattagalli JP Nagar and Vijaynagar.
95386 90359 / 90359 90359

ಬಾಡಿಗೆಗೆ ಇದೆ
ನಂ. 1401, ರಾಮಕೃಷ್ಣನಗರ, ಇ&ಎಫ್ ಬ್ಲಾಕ್, ನೆಲ ಅಂತಸ್ತು 20x30 ಸಾಯಿಬಾಬಾ ದೇವಸ್ಥಾನದ ಹಿಂಭಾಗ. ಸಂಪರ್ಕಿಸಿ:
9845399875, 9591335503

ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ)
ಮಂಗಳಸೂತ್ರ ಪತ್ರಿಕೆ
46ನೇ ರಾಜ್ಯಮಟ್ಟದ ಬ್ರಾಹ್ಮಣ ವಧು–ವರಾನ್ವೇಷಣಾ ಸಮಾವೇಶ. ದಿನಾಂಕ: 6–5–2023, ಶನಿವಾರ. ಸ್ಥಳ: ಶ್ರೀ ವಿದ್ಯಾ ಭಾರತೀ ಕಲ್ಯಾಣ ಮಂಟಪ, ಉತ್ತರಾದಿ ಮಠದ ರಸ್ತೆ, ಗನ್ ಹೌಸ್ ಹತ್ತಿರ, ಫೋರ್ಟ್ ಮೊಹಲ್ಲಾ, ಮೈಸೂರು. ಮಾಹಿತಿಗಾಗಿ – ಶ್ರೀನಿವಾಸ ಭಾರದ್ವಾಜ್
9449425536, 8217876335

ತಕ್ಷಣ ಬೇಕಾಗಿದ್ದಾರೆ
ಟೆಲಿಕಾಲರ್ ಕೆಲಸ ಮಾಡಲು
2nd PUC, B.Com.
ಆಗಿರುವ ಯುವತಿಯರು ಬೇಕಾಗಿದ್ದಾರೆ. ಆಸಕ್ತಿ ಇರುವವರು ಕರೆ ಮಾಡಿ.
Mob: 9611178871

ಶಾದಿ ಗುರೂಜಿ.ಕಾಂ
ವೀರಶೈವ ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ, ಕುರುಬ, ಕುಂಬಾರ, ನಾಯಕ, ಆದಿಕರ್ನಾಟಕ, ಸಂಘಟಕ್ಷತ್ರಿಯ, ಮರಾಠ, ತಮಿಳು, ಮಲೆಯಾಳಿ, ಭೋವಿ, ಅಂತರ್ಜಾತಿ, ಮರುವಿವಾಹ ಇನ್ನೂ ಎಲ್ಲಾ ಜಾತಿಯ ವಧುವರರಿಗೆ ಸಂಪರ್ಕಿಸಿ.
6361740552, 9449408551
Lady Receptionist ಬೇಕಾಗಿದ್ದಾರೆ

ಕೇರಳ ಶ್ರೀ ಪ್ರಸಿದ್ಧ ಜ್ಯೋತಿಷ್ಯರು
Famous Astrologer
ಪಂಡಿತ್ ಸಂತೋಷ್. 9741250896
ಕಾಟಪರ್ ನಾಟ್ಯದ ದೃಷ್ಟಿ, ಕಲ್ಪಿತ ಭಾನಾಮತಿ ತಕ್ಷಣದ ದಾಂಪತ್ಯ ಸಮಸ್ಯೆ, ಲೈಂಗಿಕ ಸಮಸ್ಯೆ, ಸ್ತ್ರೀ ಪುರುಷ ಪ್ರೇಮ ವಿವಾಹ, ಶತ್ರು ಬಾಧೆ, ವಿದೇಶ ಪ್ರಯಾಣ ... 3 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಎದುರು, ಬ್ಲಾಕ್ ಎಫ್ ವಿನಾಯಕ ನಗರ, ಒಬ್ಬರೇ ಮಾತನಾಡಿ.

ಸೆಕ್ಯೂರಿಟಿ ಗಾರ್ಡ್‌ಗಳು ಬೇಕಾಗಿದ್ದಾರೆ
ಮೈಸೂರು ನಗರದ ದಡದ ಹಳ್ಳಿ (ರಮಾಬಾಯಿನಗರ) ಹತ್ತಿರ ಉದ್ಯೋಗ ಹಾಗೂ ಮೈಸೂರು ನಗರದಲ್ಲಿ ಸೆಕ್ಯೂರಿಟಿ ಕೆಲಸ ಮಾಡಲು ಹಾಗೂ ವಿದ್ಯಾನಗರದ ವಾಟರ್ ಟ್ಯಾಂಕ್ ಬಳಿ ಹೌಸ್ ಕೀಪಿಂಗ್ ಕೆಲಸ ಮಾಡಲು ಬೇಕಾಗಿದ್ದಾರೆ. ಸಂಪರ್ಕಿಸಿ:
9035050656 / 9035050653

ತಕ್ಷಣ ಬೇಕಾಗಿದ್ದಾರೆ
TVS, TOYOTA, ಬ್ರಿಟಾನಿಯಾ, ಟಾಟಾ ಮೋಟಾರ್ಸ್, ಬಿಗ್ ಬಜಾರ್ ಕಂಪನಿಗಳಿಗೆ ಆಫೀಸ್‌ಗಳಿಗೆ 5th, 7th, 10th, PUC, Degree, ITI, Diploma ಯುವಕ/ಯುವತಿಯರು ನೇರ ನೇಮಕಾತಿ, ಸಂಬಳ: 18,000/– 56,000/– ವಸತಿ ಊಟವಿದೆ
9035520339

ಟಿವಿ ರಿಪೇರಿ
ಎಲ್‌ಸಿಡಿ, ಎಲ್‌ಇಡಿ ಟಿವಿ
Service at your doorstep.
Mob: 9880066886

ನಿರ್ಮಲ ಸರ್ವೀಸ್
ಸಂಪು ಕ್ಲೀನಿಂಗ್‌ಗಾಗಿ ಸಂಪರ್ಕಿಸಿ:
6364079244

ಉದ್ಯೋಗ ಅವಕಾಶ
ಬಂದ ದಿನವೇ ಕೆಲಸ (ಮಾರ್ಕೆಟಿಂಗ್ ಅಲ್ಲ) ಮೈಸೂರಿನ ಪ್ರತಿಷ್ಠಿತ MNC ಹಾಗೂ IT ಕಂಪನಿಗಳಿಗೆ 4th, SSLC, PUC, ITI, Any Degree ಪಾಸ್ /ಫೇಲ್ ಆದ ಯುವಕ/ ಯುವತಿಯರು ಇಂದೇ ಬೇಕಾಗಿದ್ದಾರೆ. ESI +PF ನೊಂದಿಗೆ ಊಟ ವಸತಿಯಿರುತ್ತದೆ.
ಸಂಬಳ / ಟಿ.ಟಿ. 15200-86000
9740733021, 9535028750

ಕೇರಳ ಶ್ರೀ ಪ್ರಸಿದ್ಧ ಮಹಾ ಮಾಂತ್ರಿಕ ಜ್ಯೋತಿಷ್ಯರು, ನಂ.1 ಮೋಡಿ ತಜ್ಞರು
ಪಂಡಿತ್ ಕೆ.ಎಸ್.ಕೃಷ್ಣಮೂರ್ತಿ
ಮೊ.: 9741806990

CHANGE OF NAME
I, Mithila Ankit Deshmukh, W/o. Ankit Deshmukh, aged 34 yrs, R/at 150B, Vishnu Kuteers, 1st Floor, Vijayanagar 4th Stage, High Tension Double Road, SRS Hootagalli, Mysore-570018 have changed my name from Mithila Vijay Ranadive to Mithila Ankit Deshmukh after my marriage, on my own free will in front of Notary R. Shilpa vide affidavit dated 26.04.2023 at Mysuru.
Sd/- Mithila Ankit Deshmukh

ಬೇಕಾಗಿದ್ದಾರೆ
ವಿಜಯ ಅಂಗಡಿಯಲ್ಲಿ ಪ್ಯಾಕಿಂಗ್ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ.
(Full time / part time)
ವಯಸ್ಸಿನ ಮಿತಿಯಿಲ್ಲ, ವಿದ್ಯಾರ್ಹತೆ ಬೇಕಿಲ್ಲ, ಕನ್ನಡ ಓದಲು ಬರಬೇಕು. ಕುವೆಂಪುನಗರ ಸುತ್ತಮುತ್ತ.
Mob: 9535370330

PART TIME JOBS
ಮನೆಯಲ್ಲೇ ಕುಳಿತು ನಾವು ಕೊಡುವ ಪುಸ್ತಕ ಬರೆಯುವ ಹಾಗೂ ಫಾರಂ ತುಂಬುವ ಮೂಲಕ ತಿಂಗಳಿಗೆ 15,000 ರಿಂದ 20,000 ಸಂಪಾದಿಸಿ. (ಕೊರಿಯರ್ ಸೌಲಭ್ಯವಿದೆ)
Mob: 9148733213

ನಿವೇಶನ ಮಾರಾಟಕ್ಕಿದೆ
ಮುಡಾ ಸೈಟ್ 20x30 ಅಳತೆಯುಳ್ಳ ಹೊಸ ಮನೆಯು ಲಾಲ್ ಬಹದ್ದೂರ್ ಶಾಸ್ತ್ರೀ ನಗರದಲ್ಲಿ ಮನೆ ಮಾರಾಟಕ್ಕಿದೆ. ಆಸಕ್ತಿ ಇರುವವರು ಸಂಪರ್ಕಿಸಿ:
9686767064, 8095820090

ವಾಟರ್ ಲೆವೆಲ್ ಕಂಟ್ರೋಲ್‌ಗಾಗಿ



ಸಂಪರ್ಕಿಸಿ:
Mob: 8880558064

Pranitha Computers
Ph: 74835 93989
Less Used
Laptops
available
Starts from 8900/- 8gb Ram Laptop

ಮೊಬೈಲ್‌ನಲ್ಲಿ ಕೆಲಸ
ವಾರದ ಸಂಬಳ
NO TARGET, TYPING WORK
ತಿಂಗಳಿಗೆ ರೂ.10,000 ರಿಂದ ರೂ.25,000 ಗಳಿಸಬಹುದು.
8884439666

ಮನೆ ಬಾಡಿಗೆಗೆ ಇದೆ
ಮೈಸೂರು ಸಿಟಿ ಕುವೆಂಪುನಗರ (M) ಬ್ಲಾಕ್ ನಲ್ಲಿರುವ 20x30ರ ನಿವೇಶನದಲ್ಲಿರುವ 2 ಬೆಡ್ ರೂಂ AEH ಸೌಲಭ್ಯವಿರುವ ಗ್ರೌಂಡ್ ಫ್ಲೋರ್ ಮನೆ ಬಾಡಿಗೆಗೆ ಇರುತ್ತದೆ. ಸಂಪರ್ಕಿಸಿ:
ಸಸ್ಯಾಹಾರಿಗಳಿಗೆ ಆದ್ಯತೆ ನೀಡಲಾಗುವುದು.
9449703452

SITES FOR SALE
ತಕ್ಷಣ ಮನೆ ಕಟ್ಟಲು ಯೋಗ್ಯ ಸೈಟುಗಳು ನಮ್ಮ ಬಡಾವಣೆಗಳಲ್ಲಿ ಲಭ್ಯವಿದೆ.
ಶ್ರೀರಾಂಪುರ ರಿಂಗ್ ರಸ್ತೆ ಸಮೀಪ
30x50 - 60 ಲಕ್ಷ
Trendz ಅಪಾರ್ಟ್‌ಮೆಂಟ್ ಸಮೀಪ ಬೋಗಾದಿ – 40.7 ಲಕ್ಷದಿಂದ ಪ್ರಾರಂಭ.
Brokers Excuse
Mob: 7892445689

MUDA APPROVED
30x40 ಸೈಟು @ Rs.18 ಲಕ್ಷ
40x60 ಸೈಟು @ Rs.36 ಲಕ್ಷ
ತಕ್ಷಣ ನೊಂದಣಿ/ಬ್ಯಾಂಕ್ ಲೋನ್ ಲಭ್ಯ ಲಾಲ್‌ಬಹದ್ದೂರ್ ಶಾಸ್ತ್ರೀ ನಗರದ ನಂತರ
9538583377

ಬೇಕಾಗಿದ್ದಾರೆ
ಬೆಂಗಳೂರಿನಲ್ಲಿರುವ ಅವಿಭಕ್ತ ಕುಟುಂಬಕ್ಕೆ ಬ್ರಾಹ್ಮಣ ಮಹಿಳೆ ಮನೆಯಲ್ಲಿದ್ದುಕೊಂಡು, ಮಗು ನೋಡಿಕೊಂಡು, ಅಡುಗೆ ತಯಾರು ಮಾಡಿಕೊಂಡು ಇರಬೇಕು. ಸಂಪರ್ಕಿಸಿ:
9986601998

ಮನೆ ಬಾಡಿಗೆಗೆ ಇದೆ
"ಆಸರೆ" ನಂ. 1326, 6ನೇ ಕ್ರಾಸ್, ಲಲಿತಾದ್ರಿ ರಸ್ತೆ, ಕುವೆಂಪುನಗರ, (ಜ್ಞಾನಗಂಗಾ ಸ್ಕೂಲ್ ಎದುರಿಗೆ) 40x60 3 ರೂಂ ಅಟ್ಯಾಚ್ಡ್ ಬಾತ್‌ರೂಂ ಇದೆ. ಸೋಲಾರ್ ವ್ಯವಸ್ಥೆ ಇದೆ. ಮೊದಲ ಮಹಡಿ, ಮೈಸೂರು.
9481071117

KHB SITE FOR SALE
Direct from the Owner East Face, 30x50, 1500/Sqft., Contact:
9449019958

ಕೆಲಸಕ್ಕೆ ಬೇಕಾಗಿದ್ದಾರೆ
ಸೆಕ್ಯೂರಿಟಿ ಗಾರ್ಡ್ – ಬೋಗಾದಿ ರಿಂಗ್ ರೋಡ್, ಕೆ.ಆರ್.ಎಸ್. ಆನಂದೂರು ಹತ್ತಿರ ಹೌಸ್ ಕೀಪಿಂಗ್ – ಜನತಾನಗರ ... ಹತ್ತಿರ. ಆಸಕ್ತ ಇದ್ದವರು ಸಂಪರ್ಕಿಸಿ:
+91 83100 98788
+91 63614 39167

ತಕ್ಷಣ ಬೇಕಾಗಿದ್ದಾರೆ
ಗುಂಗ್ರಾಲ್‌ಛತ್ರ .C ಕಾಲೇಜ್ ಸಮೀಪದಲ್ಲಿ ಕೆಲಸ ಮಾಡಲು **ಸೆಕ್ಯೂರಿಟಿ ಗಾರ್ಡ್‌ಗಳು** ಬೇಕಾಗಿದ್ದಾರೆ. ವಿದ್ಯಾರ್ಹತೆ: SSLC ಮತ್ತು ಮೇಲ್ಪಟ್ಟು
ಸಂಬಳ: 16,000 + W/O
ಊಟ ತಿಂಡಿ ಸೌಲಭ್ಯವಿರುತ್ತದೆ. ಸಂಪರ್ಕಿಸಿ:
9620667819 / 9880727819

ಟೆಲಿಕಾಮ್ ಲೇಔಟ್
30x40 N/F ಸೈಟು
@ Rs.25 ಲಕ್ಷ
ಬ್ಯಾಂಕ್ ಲೋನ್ ಲಭ್ಯ
ಇಲವಾಲ ಬಸ್ ನಿಲ್ದಾಣ ಹಿಂಭಾಗ, ಹುಣಸೂರು ರಸ್ತೆ
9538583377

ಬೇಕಾಗಿದ್ದಾರೆ
ಹೋಟೆಲ್ ಒಂದಕ್ಕೆ ನುರಿತ ಅನುಭವವುಳ್ಳ ಅಡುಗೆ ಭಟ್ಟ ಸಹಾಯಕರು ಬೇಕಾಗಿದ್ದಾರೆ.
ಸಂಬಳ: ರೂ. 14,000/- ಪ್ರತಿ ತಿಂಗಳಿಗೆ
ವಯೋಮಿತಿ: 30 40. ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ. ಸಂಪರ್ಕಿಸಿ:
7829244942

ನಾಟಿ ಔಷಧಿ
ಮಂಡಿ ನೋವು ಎಷ್ಟು ಹಳೆಯದಾದರೂ ನಾವು ಕೊಡುವ ನಾಟಿ ಔಷಧದಿಂದ ಕೇವಲ 15 ದಿವಸಗಳಲ್ಲಿ ಶಾಶ್ವತ ಪರಿಹಾರವಾಗುತ್ತದೆ.
(ಡಿಸ್ಟ್ರಿಬ್ಯೂಟರ್ ಬೇಕಾಗಿದ್ದಾರೆ)
ಮೊ:89514 51333

ವಧು ಬೇಕಾಗಿದೆ
45 ವರ್ಷದ ವಿಧುರನಿಗೆ ವಧು –ವಿಧವೆ, ವಿಚ್ಛೇದಿತೆ ಬೇಕು 35–40 ವರ್ಷದ ಒಳಗಿನವರು ಜಾತಿಯ ಅಭ್ಯಂತರವಿಲ್ಲ.
9845471513

ಸೈಟು ಮಾರಾಟಕ್ಕಿದೆ
50x80 2 Sites
ಮಧುರಾ ನಗರ
40x60 2 Sites
ಮೈಸೂರು ಬನ್ನೂರು ರೋಡ್, ಮೈಸೂರು
9743057576

ಮೈಸೂರು ಮಿತ್ರ
ಓದುಗರ ಗಮನಕ್ಕೆ
ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತು ಲೋಪ ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆ ವ್ಯವಹರಿಸುವುದು. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.
-ಜಾಹೀರಾತು ವ್ಯವಸ್ಥಾಪಕರು

ಸೋಮವಾರ
ಗುರುವಾರ
ಶನಿವಾರ
ಪ್ರತಿ ಜಾಹೀರಾತಿಗೆ
ರೂ. 630 ಮಾತ್ರ

ಚುನಾವಣೆ ಬಳಿಕ ಪಾಂಡವಪುರದಲ್ಲಿ

ಕನಕ, ಬಸವಣ್ಣ, ಅಂಬೇಡ್ಕರ್ ಭವನ ನಿರ್ಮಾಣ

ಅಭಿನಂದನಾ ಸಮಾರಂಭದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಭರವಸೆ



ಪಾಂಡವಪುರ, ಏ.28– ಚುನಾವಣೆ ಬಳಿಕ ಪಟ್ಟಣದಲ್ಲಿ ಕನಕ, ಬಸವಣ್ಣ ಹಾಗೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಪಟ್ಟಣದ ವೆಂಕಟೇಶ್ವರ ಕನ್ವೆನ್ಷನ್ ಹಾಲ್‌ನಲ್ಲಿ ತಾಲೂಕು ಕುರುಬರ ಸಂಘದಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯ ಸದಾ ನನ್ನ ಬೆನ್ನಿಗೆ ನಿಂತಿದೆ. ನನ್ನ ಪ್ರತಿ ಚುನಾವಣೆಯಲ್ಲೂ ಬೆಂಬಲಿಸಿ ಶಾಸಕ, ಸಚಿವರಾಗಿ ಕೆಲಸ ಮಾಡಲು ಸಹಕಾರ ನೀಡಿದ್ದಾರೆ. ಕುರುಬ ಸಮುದಾಯದ ಅಭಿವೃದ್ಧಿಗಾಗಿ ದುಡಿಯುತ್ತಿದ್ದೇನೆ. ಪಟ್ಟಣದಲ್ಲಿ ಕನಕ ಭವನ ನಿರ್ಮಿಸುವಂತೆ ಸಮುದಾಯದ ಬಹುದಿನದ ಬೇಡಿಕೆಯಾಗಿದೆ. ಅದಕ್ಕಾಗಿ ಪಟ್ಟಣದಲ್ಲಿ ಕನಕ, ಬಸವ ಹಾಗೂ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಜಾಗ ಮಂಜೂರು ಮಾಡಿಕೊಡಲಿ ಬಿಡಲಿ. ನಮ್ಮ ಎಸ್‌ಟಿಜಿ ಟ್ರಸ್ಟ್‌ನಿಂದ ಜಾಗ ಖರೀದಿಸಿ ಮೂರು ಭವನಗಳನ್ನು ನಿರ್ಮಿಸಬೇಕೆಂದು ತೀರ್ಮಾನಿಸಿದ್ದೇನೆ. ಚುನಾವಣೆ ಬಳಿಕ 3 ಭವನಗಳನ್ನು ನಿರ್ಮಿಸಲು ಕ್ರಮ ವಹಿಸುತ್ತೇನೆ ಎಂದರು.

ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಭಾಂದವ್ಯ ಚೆನ್ನಾಗಿದೆ. 2004ರಲ್ಲಿ ನನಗೆ ಸಿದ್ದರಾಮಯ್ಯನವರೇ ಜೆಡಿಎಸ್ ಟಿಕೆಟ್ ಕೊಟ್ಟು ಗೆದ್ದು ಬಾ ಎಂದು ಹಾರೈಸಿದ್ದಾರೆ. ಅವರ ಹಾರೈಕೆಯಂತೆಯೇ ಗೆದ್ದು ಬಂದೆ. ಕ್ಷೇತ್ರದಲ್ಲಿ ವಿರೋಧಿಗಳು ಸೋಲಿನ ಭಯದಿಂದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದ ಮತದಾರರು ಯಾವುದಕ್ಕೂ ಕಿವಿಗೊಡಬೇಡಿ. ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆ ಇದೆ. ಅಭಿವೃದ್ಧಿಗಾಗಿ ಜನತೆ ನನಗೆ ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನ ಮಗನಿಗೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ಬಳಿಕ ನಿನ್ನ ಸೇವೆ ನನ್ನ ಕ್ಷೇತ್ರದ ಜನರಿಗೆ ಮೀಸಲಿಡಬೇಕೆಂದು ಮತ್ತೆ ವಾಪಸ್ ಭಾರತಕ್ಕೆ ಕರೆಸಿಕೊಂಡೆ. ಬಳಿಕ ಆತ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಚಿನಕುರಳಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಎಷ್ಟೋ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾನೆ. ವರ್ಷಕ್ಕೆ 4-5 ಕೋಟಿ ಹಣವನ್ನು ಮಕ್ಕಳ ಸ್ಕಾಲರ್‌ಶಿಪ್ ನೀಡುತ್ತಿದ್ದಾನೆ. ನಾನು ಸದಾ ಜನರ ನಡುವೆ ಇದ್ದು ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುತ್ತಿದ್ದೇನೆ. ಅದಕ್ಕಾಗಿ ಕ್ಷೇತ್ರದ ಜನತೆ ನನ್ನ ಕೈ ಬಲಪಡಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಸಿ.ಯಶ್ವಂತ್ ಕುಮಾರ್ ಮಾತನಾಡಿ, ಸಿ.ಎಸ್.ಪುಟ್ಟರಾಜು ಅವರು ಕುರುಬ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಅಧಿಕಾರ ನೀಡಿ ಸಮುದಾಯದ ಪ್ರಗತಿಗೆ ನೆರವಾಗಿದ್ದಾರೆ ಎಂದರು.

ಕ್ಷೇತ್ರದ ಕುರುಬ ಸಮುದಾಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಿ ಅವರನ್ನು ರಾಜ್ಯದಲ್ಲಿ ಮತ್ತೊಮ್ಮೆ ಮಂತ್ರಿಗಳಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು. ಇದೇ ವೇಳೆ ಕುರುಬ ಸಮುದಾಯದ ಮುಖಂಡರು ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಬೆಂಬಲ ಘೋಷಿಸಿ, ಕುರಿ ಕಂಬಳಿ ಹೊದಿಸಿ ಸನ್ಮಾನಿಸಿದರು.

ಸಮಾರಂಭದಲ್ಲಿ ಕನಕ ಯುವ ಬಳಗದ ಅಧ್ಯಕ್ಷ, ಪುರಸಭೆ ಸದಸ್ಯ ಕೃಷ್ಣ, ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ವೈರಮುಡಿಗೌಡ, ಬಿ.ಪಿ.ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷೆ ತಾಯಮ್ಮ, ಜಿಪಂ ಗಿರಿಜಮ್ಮ, ಶ್ರೀನಿವಾಸ್, ಕರೀಗೌಡ, ಮಹೇಂದ್ರ, ನಾರಾಯಣಪ್ಪ, ಸ್ವಾಮಿ, ಬಸವೇಗೌಡ, ಲೋಕೇಶ್, ಮಹೇಶ್, ರಮೇಶ್, ಉಮೇಶ್, ಸೋಮೇಗೌಡ, ವಕೀಲ ರೇವಣ್ಣ ಸೇರಿದಂತೆ ಹಲವರಿದ್ದರು.

ಕಾಂಗ್ರೆಸ್, ಬಿಜೆಪಿ ನಮಗೆ ಸಮಾನ ಎದುರಾಳಿಗಳು

ಹೆಚ್.ಟಿ.ಮಂಜು ಪರ ಮತಯಾಚಿಸಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ



ಕೆ.ಆರ್.ಪೇಟೆ, ಏ.28– ಕಾಂಗ್ರೆಸ್ ಮತ್ತು ಬಿಜೆಪಿ ನಮಗೆ ಸಮಾನ ಎದುರಾಳಿಗಳಾಗಿವೆ. ಆದರೆ ನಮ್ಮ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜು ಅವರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಪೂರ್ಣ ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮನವಿ ಮಾಡಿದರು.

ತಾಲೂಕಿನ ಆನೆಗೊಳ, ಐಕನಹಳ್ಳಿ, ಮಾದಾಪುರ, ದಬ್ಬೇಘಟ್ಟ ಗ್ರಾಮಗಳಲ್ಲಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಪರ ಮತಯಾಚಿಸಿ ಮಾತನಾಡಿದ ಅವರು, ಕಳೆದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಿ ಇತಿಹಾಸ ನಿರ್ಮಿಸಿದ್ದಾರೆ ಎಂದರು.


ರಾಜ್ಯಾದ್ಯಂತ ಕೈಗೊಂಡಿದ್ದ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿದ್ದು, ಈ ಯೋಜನೆ ರೈತಾಪಿ ವರ್ಗಕ್ಕೆ ವರದಾನವಾಗಿದೆ. ಕಾರ್ಯಕರ್ತರು ಜನತೆಗೆ ಪಕ್ಷದ ಯೋಜನೆಗಳನ್ನು ತಿಳಿಸುವ ಮೂಲಕ ಜೆಡಿಎಸ್‌ಗೆ ಮತ ನೀಡುವಂತೆ ಮನವೊಲಿಸಬೇಕು ಎಂದರು.

ರೈತ ಸಮುದಾಯ ಉಳಿಯಬೇಕಾದರೆ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಸಿಗಬೇಕು. ಮಾಜಿ ಪ್ರಧಾನಿ, ಮಣ್ಣಿನ ಮಗ ಹೆಚ್.ಡಿ.ದೇವೇಗೌಡ ರಾಷ್ಟ್ರಕ್ಕೆ, ರಾಜ್ಯಕ್ಕೆ ಮತ್ತು ಜಿಲ್ಲೆಗೆ ಹಾಗೂ ತಾಲೂಕಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, 90ರ ಇಳಿ ವಯಸ್ಸಿನಲ್ಲೂ ರೈತರ ಪರ ಧ್ವನಿ ಎತ್ತುವ ಮೂಲಕ ಹಲವು ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಉದಾಹರಣೆಗಳು ಸಾಕ್ಷಿಯಾಗಿವೆ. ಜೆಡಿಎಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಜನಪ್ರಿಯ ಯೋಜನೆ ರೂಪಿಸುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ನಮ್ಮ ಪಕ್ಷ ಪಾತ್ರವಾಗಿದೆ. ಇಂತಹ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಿ ಪಕ್ಷ ಸಂಘಟಿಸಬೇಕು ಎಂದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಮನ್‌ಮುಲ್ ನಿರ್ದೇಶಕ ಡಾಲು ರವಿ, ಮನ್‌ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್, ಡಿಸಿಸಿ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಲ್.ರಮೇಶ್, ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ, ಜೆಡಿಎಸ್ ಮುಖಂಡರಾದ ಪುಟ್ಟಸ್ವಾಮಿಗೌಡ, ರಾಜ್ಯ ಸಹಕಾರ ಮಹಾ ಮಂಡಳದ ರಾಜ್ಯ ನಿರ್ದೇಶಕ ಎಸ್.ಎಲ್.ಮೋಹನ್, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಕಿರಣ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎಸ್.ಆರ್.ದಿನೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಲ್ಲೇಶ್ ಸೇರಿದಂತೆ ಹಲವರಿದ್ದರು.

ಇಂದು ಮಂಡ್ಯಕ್ಕೆ ಖರ್ಗೆ, ರಾಜನಾಥ್ ಸಿಂಗ್

ಮಂಡ್ಯ, ಏ.28– ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಮಂಡ್ಯಕ್ಕೆ ನಾಳೆ



(ಏ.29) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಗಮಿಸಲಿದ್ದಾರೆ. ಖರ್ಗೆ ಮಳವಳ್ಳಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಪರ ಬೆಳಗ್ಗೆ 11 ಗಂಟೆಗೆ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ಮಧ್ಯಾಹ್ನ 1.30ಕ್ಕೆ ಕೆ.ಆರ್.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎರಡು ಸಭೆಗೆ ಖರ್ಗೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಥ್ ನೀಡಲಿದ್ದಾರೆ.

ಇನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶ್ರೀರಂಗಪಟ್ಟಣ ಕ್ಷೇತ್ರ ವ್ಯಾಪ್ತಿಯ ಮಂಡ್ಯ ತಾಲೂಕಿನ ಕೊತ್ತತ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಇಂಡುವಾಳು ಸಚ್ಚಿದಾನಂದ ಪರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಡಿ.ಸಿ.ತಮ್ಮಣ್ಣ ಪರ ಪುತ್ರ ಸಂತೋಷ್ ಪ್ರಚಾರ



ಭಾರತೀನಗರ, ಏ.28– ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಮತ್ತೊಮ್ಮೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ಪಂಚರತ್ನ ಯೋಜನೆಗಳನ್ನು ಅನುಷ್ಠಾನಗೊಳಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಸಂತೋಷ್ ತಮ್ಮಣ್ಣ ತಿಳಿಸಿದರು.

ಇಲ್ಲಿಗೆ ಸಮೀಪದ ಅರೆಚಾಕನಹಳ್ಳಿಯಲ್ಲಿ ತಮ್ಮ ತಂದೆ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಬೇಕೆಂದು ಕೋರಿದರು. ಎಲ್ಲಾ ವರ್ಗದವರ ಅನುಕೂಲಕ್ಕಾಗಿ ಪಂಚರತ್ನ ಯೋಜನೆ ರೂಪಿಸಿದ್ದು, ಇದರಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ರೈತರ, ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ, ವಿಕಲಚೇತನರಿಗೆ 5 ಸಾವಿರ ರೂ. ಪ್ರೋತ್ಸಾಹಧನ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದ್ದು ಇದನ್ನರಿತು ಜೆಡಿಎಸ್ ಪಕ್ಷ ಬೆಂಬಲಿಸಿ ಆಶೀರ್ವದಿಸಬೇಕೆಂದು ಕೋರಿದರು.

ನನ್ನ ತಂದೆ ಡಿ.ಸಿ.ತಮ್ಮಣ್ಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನೂರಾರು ಕೋಟಿ ಅನುದಾನ ತಂದು ಶಿಕ್ಷಣ, ನೀರಾವರಿ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು ಮತ್ತೊಮ್ಮೆ ಅವರನ್ನು ಚುನಾಯಿಸುವ ಮೂಲಕ ತಮ್ಮ ಸೇವೆ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದರು. ಈ ವೇಳೆ ಮುಖಂಡರಾದ ರಾಮಕೃಷ್ಣ ಕೃಷ್ಣೇಗೌಡ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಯೋಗೇಶ್, ಲೋಕೇಶ್,ಗಿರೀಶ್, ನಾಗಯ್ಯ, ಬಂದೀಗೌಡ, ರಾಜೇಶ, ಹನುಮಂತೇಗೌಡ, ಮಧು, ನಾಗಯ್ಯ ಹಲವರಿದ್ದರು.

ನಾಳೆ ನಮ್ಮ ನಡೆ ಮತಗಟ್ಟೆ ಕಡೆ

ಮಂಡ್ಯ, ಏ.28– ಚುನಾವಣೆ ಅಂಗವಾಗಿ ಮತದಾರರಿಗೆ ತಮ್ಮ ಮತಗಟ್ಟೆ ಬಗ್ಗೆ ಜಾಗೃತಿ ಮೂಡಿಸಲು ಮಂಡ್ಯ ಜಿಲ್ಲಾ ಕೇಂದ್ರದ ಜಿಲ್ಲಾಧಿಕಾರಿ ಕಚೇರಿ, 7 ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿ, ಜಿಲ್ಲೆಯ 1798 ಮತಗಟ್ಟೆ ವ್ಯಾಪ್ತಿಯ 1375 ಸ್ಥಳಗಳಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಏ.30 ರಂದು ಬೆಳಗ್ಗೆ 9 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ತಿಳಿಸಿದರು.

ಪ್ರಜಾಪ್ರಭುತ್ವದ ಹಬ್ಬ ಮೇ 10 ಮತದಾನ ಎಂಬ ಧ್ಯೇಯ ಒಳಗೊಂಡಿರುವ ಬಾವುಟದ ಧ್ವಜಾರೋಹಣ ನೆರವೇರಿಸಿ, ನೈತಿಕ ಪ್ರತಿಜ್ಞಾ ವಿಧಿ ಬೋಧಿಸಲಾಗುವುದು. ರಾಷ್ಟ್ರೀಯ ಹಬ್ಬದ ಮಾದರಿ ಕಾರ್ಯಕ್ರಮ ಆಯೋಜಿಸಲಾಗುವುದು.

ಜಾಗೃತಿ ಮೂಡಿಸಲು ಭಾರತ ಚುನಾವಣಾ ಆಯೋಗ ಈ ವರ್ಷ ಬಿಡುಗಡೆ ಮಾಡಿರುವ ಚುನಾವಣಾ ಗೀತೆ ಮತ್ತು ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ 2018 ರಲ್ಲಿ ಬಿಡುಗಡೆ ಮಾಡಿರುವ ಚುನಾವಣಾ ಗೀತೆಯನ್ನು ಬಳಸಲಾಗುವುದು. ನೈತಿಕ ಚುನಾವಣೆ ಕುರಿತು ಮತದಾರರಿಗೆ ಬಿತ್ತಿಪತ್ರಗಳನ್ನು ವಿತರಣೆ ಮಾಡಲಾಗುವುದು.

ಶ್ರೀರಂಗಪಟ್ಟಣ ಜನತೆ ನನ್ನ ಕೈ ಹಿಡಿಯಲಿದ್ದಾರೆ

ಮಂಡ್ಯ, ಏ.28– ಈ ಬಾರಿ ಶ್ರೀರಂಗಪಟ್ಟಣ ಕ್ಷೇತ್ರದ ಜನತೆ ನನ್ನ ಕೈ ಹಿಡಿಯಲಿದ್ದಾರೆ ಎಂಬ ಅಚಲ ವಿಶ್ವಾಸವಿದ್ದು, ನನ್ನ ಗೆಲುವು ಶತಸಿದ್ಧ ಎಂದು ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ವಿಶ್ವಾಸ ವ್ಯಕ್ತಪಡಿಸಿದರು.



ತಾಲೂಕಿನ ತೂಬಿನಕೆರೆಯಲ್ಲಿ ಮನೆ ಮನೆ ಪ್ರಚಾರ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ನನ್ನ ಗೆಲುವಿಗೆ ಪೂರಕ ವಾತಾವರಣವಿದೆ. ನಾನು 2 ಬಾರಿ ಶಾಸಕನಾಗಿ ಮಾಡಿದ ಕೆಲಸಗಳೇ ನನಗೆ ಶ್ರೀರಕ್ಷೆಯಾಗಿದ್ದು, ನನ್ನ ಅವಧಿಯಲ್ಲಿ ಶ್ರೀರಂಗ ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಮೂಲ ಸೌಕರ್ಯ, ರಸ್ತೆ, ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.

ಕೆಆರ್‌ಎಸ್‌ನಿಂದ ಹೆಮ್ಮಿಗೆವರೆಗೂ ಇರುವ ಶ್ರೀರಂಗಪಟ್ಟಣ ಕ್ಷೇತ್ರದ ಜನತೆ ನನ್ನ ಅಭಿವೃದ್ಧಿ ಕಾರ್ಯಗಳನ್ನು ಈಗಲೂ ಸ್ಮರಿಸುತ್ತಾರೆ. 2018 ರಲ್ಲಿ ಯಾವುದೋ ಅಚಾತುರ್ಯದಿಂದ ನಾನು ಸೋಲಬೇಕಾಯಿತು. ಆದರೆ 2023ರಲ್ಲಿ ಪರಿಸ್ಥಿತಿ ಹಾಗಿಲ್ಲ. ಈ ಬಾರಿ ನನ್ನ ಗೆಲುವು ಖಚಿತ ಎಂದರು.

ಕ್ಷೇತ್ರದಲ್ಲಿ ನನ್ನನ್ನು ಸೇರಿ ನಾಲ್ವರು ಪ್ರಬಲ ಅಭ್ಯರ್ಥಿಗಳು ಇದ್ದಾರೆ ಎನ್ನುತ್ತಾರೆ. ನಾನು ಎಲ್ಲರನ್ನು ನನ್ನ ಸಮಾನ ಎದುರಾಳಿಗಳು ಎಂದು ಭಾವಿಸುತ್ತೇನೆ. ನನಗೆ ಎಲ್ಲರೂ ಪ್ರತಿಸ್ಪರ್ಧಿಗಳೇ. ನನ್ನ ವಿರುದ್ಧ ಹಾಲಿ ಶಾಸಕರು ನಿತ್ಯ ಆರೋಪ ಮಾಡುತ್ತಿದ್ದಾರೆ. ಆದರೆ ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ನಾನು ಮಾಡಿದ ಕೆಲಸಗಳು ಹಾಗೂ ಜನ ನನ್ನ ಬಗ್ಗೆ ಇಟ್ಟಿರುವ ವಿಶ್ವಾಸದ ಬಗ್ಗೆಯಷ್ಟೇ ನನ್ನ ಮಾತುಗಳು ಇರುತ್ತವೆ ಹೊರತು ಟೀಕೆ ಟಿಪ್ಪಣಿಗಲ್ಲ ಎಂದರು.

ನನ್ನ ತಂದೆ ಹಾಗೂ ತಾಯಿ ಶಾಸಕರಾಗಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರ ಮಾದರಿಯಲ್ಲೇ ನಾನು ಸಹ ಸಾಗಿದ್ದೇನೆ. ಶ್ರೀರಂಗಪಟ್ಟಣ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಬೇಕಿದೆ. ಅದರ ಬಗ್ಗೆಯಷ್ಟೇ ನನ್ನ ಗಮನವಿದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಾತಾವರಣವಿದೆ. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿ, ನಾನು ಶಾಸಕನಾದರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗುತ್ತದೆ. ಆ ನಿಟ್ಟಿನಲ್ಲಿ ಪ್ರಬುದ್ಧ ಮತದಾರರು ಯೋಚಿಸಿ ಮತನೀಡಬೇಕೆಂದು ಮನವಿ ಮಾಡಿದರು.

ತೃತೀಯ ಲಿಂಗಿಗಳ ಸಮೀಕ್ಷಾ ಕಾರ್ಯ ಚುರುಕು, ಮೇ 11ರವರೆಗೆ ಸರ್ವೆ

ಮೈಸೂರು, ಏ.28(ಸಿಎನ್)– ತೃತೀಯ ಲಿಂಗಿಗಳ ಸಮೀಕ್ಷಾ ಕಾರ್ಯ ವೇಗ ಪಡೆದಿದ್ದು, ಜಿಲ್ಲೆಯ ಸುಮಾರು 1200ಕ್ಕೂ ಹೆಚ್ಚು ತೃತೀಯ ಲಿಂಗಿಗಳ ಪೈಕಿ ಈವರೆಗೆ 300 ಮಂದಿ ನೋಂದಣಿ ಕಾರ್ಯ ಬಿರುಸಿನಿಂದ ಸಾಗಿದೆ. ಇನ್ನೂ 900 ಮಂದಿ ತೃತೀಯ ಲಿಂಗಿಗಳ ಸಮೀಕ್ಷೆ ಬಾಕಿ ಉಳಿದಿದೆ.

ಮಾರ್ಚ್ 10ರಂದು ವಿಜಯಪುರ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯಲ್ಲಿ ಏಕಕಾಲಕ್ಕೆ ಪ್ರಾರಂಭವಾದ ಸಮೀಕ್ಷೆಯಲ್ಲಿ ಮೊದಲಿಗೆ ಕೇವಲ 152 ಮಂದಿ ನೋಂದಣಿ ಮಾಡಿಕೊಂಡಿದ್ದರು. ಇದೀಗ ಸಮೀಕ್ಷೆ ಚುರುಕುಗೊಂಡಿದ್ದು, ಮೇ 11ರವರೆಗೆ ನಡೆಯಲಿದೆ. ಈ ಕುರಿತು 'ಮೈಸೂರು ಮಿತ್ರ'ನೊಂದಿಗೆ ಮಹಿಳಾ ಅಭಿವೃದ್ಧಿ ನಿಗಮದ ಕಾರ್ಯದರ್ಶಿ ಜಗದಾಂಬ ಮಾತನಾಡಿ, ರಾಜ್ಯದಲ್ಲಿ ಅನೇಕ ಸಮುದಾಯಗಳಿವೆ. ಅದೇ ರೀತಿ ತೃತೀಯ ಲಿಂಗಿಗಳ ಸಮುದಾಯವೂ ಒಂದು. ಈ ಸಮುದಾಯಕ್ಕೆ ಸರ್ಕಾರಿ ಸೌಲಭ್ಯ ಕಲ್ಪಿಸುವ ಮೂಲ ಉದ್ದೇಶದಿಂದ ಸಮೀಕ್ಷೆ ನಡೆಯುತ್ತಿದೆ ಎಂದರು.

ಇವರಲ್ಲಿಯೂ ಜೋಗಪ್ಪಂದಿರು, ಹಿಜ್ಡಾಗಳು, ಅಂತರ್ಲಿಂಗಿಗಳು, ಕೋಥಿ, ಜೋಗ್ತಾಸ್ ಶಿವಶಕ್ತಿ, ಅರ್ವಾನಿ ಎಂಬ ಪಂಗಡಗಳಿವೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರದಿಂದ ಸಮುದಾಯಕ್ಕೆ ಶೇ. ಒಂದರಷ್ಟು ಮೀಸಲಾತಿ ಉಪಯೋಗದ ಬಗ್ಗೆ ಮನದಟ್ಟು ಮಾಡಿ, ಆರ್ಥಿಕ, ಸಾಮಾಜಿಕ, ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸಿ ಅವರ ನೆರವಿಗೆ ಧಾವಿಸಲು ಸಮೀಕ್ಷೆ ಮಾಡಲಾಗುತ್ತಿದೆ. ಇದು ಅತ್ಯಂತ ಸಹಕಾರಿಯಾಗಲಿದೆ ಎಂದರು.



ಪ್ರಗತಿ ಪ್ರಕಾಶ್

ಸಮೀಕ್ಷೆಯಲ್ಲಿ ಭಾಗಿಯಾದವರ ಹೆಸರು ಗೌಪ್ಯವಾಗಿರಲಿದೆ, ಕೇವಲ ಅಂಕಿ–ಅಂಶ ಮಾತ್ರವೇ ಬಹಿರಂಗ ಪಡಿಸುತ್ತೇವೆ. ಹಾಗಾಗಿ ಸಮುದಾಯದಲ್ಲಿದ್ದು ಸಮೀಕ್ಷೆಯಲ್ಲಿ ಭಾಗಿಯಾಗದೇ ಇರುವವರು ನಿರ್ಭಯವಾಗಿ ನೋಂದಣಿ ಮಾಡಿಕೊಳ್ಳುವಂತೆ ಜಗದಾಂಬ ಕರೆ ನೀಡಿದರು.

7 ರೈನ್ ಬೋ ಸಂಘಟನೆ ಅಧ್ಯಕ್ಷೆ ಪ್ರಗತಿ ಪ್ರಕಾಶ್ ಮಾತನಾಡಿ, ಸಮೀಕ್ಷೆಗಾಗಿ ಸುಮಾರು 12 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೆವು. ತೃತೀಯ ಲಿಂಗಿಗಳನ್ನು ಮುಖ್ಯವಾಹಿನಿಗೆ ತರಲು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನೀಡಲು ಸಮೀಕ್ಷೆ ನಡೆಯುತ್ತಿದೆ. ಚುನಾವಣೆ ದೃಷ್ಟಿಯಿಂದ ಸಮೀಕ್ಷೆ ಕೈಗೊಂಡಿಲ್ಲ, ವದಂತಿಗಳಿಗೆ ಕಿವಿಗೊಡದೆ ಸಮೀಕ್ಷೆಯಲ್ಲಿ ಭಾಗಿಯಾಗಿ ಎಂದು ಮನವಿ ಮಾಡಿದರು.

ಸಮೀಕ್ಷೆ ಹೇಗೆ?

ತೃತೀಯ ಲಿಂಗಿಯರಿಂದಲೇ ಸಮೀಕ್ಷೆ ನಡೆಸುತ್ತಿದ್ದು, ಇನ್ನೂ 15 ದಿನಗಳ ಕಾಲ ಸರ್ವೇ ನಡೆಯಲಿದೆ. ಮೈಸೂರು ನಗರದ ಮಹಿಳಾ ಅಭಿವೃದ್ಧಿ ಇಲಾಖೆ ಸಹಾಯಕರ ಕಚೇರಿ, ಮಂಚೇಗೌಡನ ಕೊಪ್ಪಲು, ವಿಜಯನಗರ 2ನೇ ಹಂತ ಹಾಗೂ ಮೈಸೂರು ಗ್ರಾಮಾಂತರ, ಹುಣಸೂರು, ಹೆಚ್.ಡಿ. ಕೋಟೆ, ನಂಜನಗೂಡು, ಟಿ.ನರಸೀಪುರ, ಕೆಆರ್ ನಗರ, ಪಿರಿಯಾಪಟ್ಟಣ ಭಾಗದವರು ಆಯಾ ತಾಲೂಕು ಕೇಂದ್ರಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಬೆ.10 ರಿಂದ ಸಂಜೆ 5 ಗಂಟೆಯೊಳಗಾಗಿ ಭೇಟಿ ನೀಡಬಹುದು. ಆನ್‌ಲೈನ್‌ನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಸಮೀಕ್ಷೆಯಲ್ಲಿ ಭಾಗಿಯಾಗಿವವರು ದೂ.ಸಂ. 0821–2495432, 9845644841, ಸಂಪರ್ಕಿಸಬಹುದು.

ಮೋದಿ ನಾಗರಹಾವು ಆದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ!

● ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ● ರಾಹುಲ್ ಗಾಂಧಿಯೇ ನಮ್ಮ ಸ್ಟಾರ್ ಪ್ರಚಾರಕ!

ಕೊಪ್ಪಳ, ಏ.28– ಪ್ರಧಾನಿ ನರೇಂದ್ರ ಮೋದಿಯವರನ್ನು ನಾಗರಹಾವಿಗೆ ಹೋಲಿಸುತ್ತಾರೆ. ಹಾಗಿದ್ರೆ ಸೋನಿಯಾ ಗಾಂಧಿ ವಿಷಕನ್ಯೆನಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರಶ್ನಿಸಿದ್ದಾರೆ.



ಮೋದಿ ವಿಷದ ಹಾವು ಎಂಬ ಖರ್ಗೆಯವರ ಹೇಳಿಕೆ ಕುರಿತಾಗಿ ಕೊಪ್ಪಳದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ದೇಶದ ಪ್ರಧಾನಿಯನ್ನು ಹೇಗೆ ಮಾತನಾಡಿಸಬೇಕು ಎಂಬುದು ಗೊತ್ತಿಲ್ಲ. ಇವತ್ತು ಮೋದಿಯವರನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ಅಮೆರಿಕಾ ಒಂದು ಕಾಲದಲ್ಲಿ ಭಾರತೀಯರಿಗೆ ವೀಸಾ ಕೊಡುತ್ತಿರಲಿಲ್ಲ. ಆದರೆ ಇವತ್ತು ನಮ್ಮ ಪ್ರಧಾನ ಮಂತ್ರಿಯನ್ನು ಕೆಂಪು ಹಾಸು ಮೂಲಕ ಸ್ವಾಗತ ಮಾಡಿ ಹೆಗಲ ಮೇಲೆ ಕೈ ಹಾಕಿಕೊಂಡು ಹೋಗುವಂತಹ ವಿಶ್ವ ನಾಯಕರಾಗಿದ್ದಾರೆ. ಅಂತಹವರನ್ನು ನಾಗರ ಹಾವಿಗೆ ಹೋಲಿಸಿದ್ದಾರೆ. ಸೋನಿಯಾ ಗಾಂಧಿ ಚೀನಾ ಮತ್ತು ಪಾಕಿಸ್ತಾನದ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನದಿಂದ ಎಲ್ಲರೂ ಬಂದು ಮೋದಿಯವರನ್ನು ಇಳಿಸಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ. ಅವರು ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಖರ್ಗೆಯವರ ಹೇಳಿಕೆಯಿಂದ ನಮ್ಮ ದೇಶದ ಪ್ರಧಾನಿಯನ್ನು ಅಪಮಾನ ಮಾಡುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಬಂದಲ್ಲೆಲ್ಲಾ ಕಾಂಗ್ರೆಸ್ ದುಬದುಬಾ ಎಂದು ಬೀಳುತ್ತದೆ. ರಾಹುಲ್ ಗಾಂಧಿ ವಿಜಯಪುರಕ್ಕೆ ಬಂದ ದಿನವೇ ನಾನು ಗೆದ್ದುಬಿಟ್ಟೆ. ಅವರೇ ನಮ್ಮ ಸ್ಟಾರ್ ಪ್ರಚಾರಕರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಅವರ ಶವ ಸಂಸ್ಕಾರಕ್ಕೆ ಜಾಗ ಕೊಡದೆ ಕಾಂಗ್ರೆಸ್ ತಮ್ಮ ಕುಟುಂಬದವರಿಗೆ ಸಮಾಧಿ ಕಟ್ಟಿದ್ದಾರೆ. ದೆಹಲಿಯಲ್ಲಿ ಕಾಣೋದು ಕೇವಲ ಎರಡೇ ಗೋರಿ. ಒಂದು ಆದಿಲ್ ಶಾಹಿ ಗೋರಿ ಮತ್ತೊಂದು ಗಾಂಧಿ ಗೋರಿ. ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿ ಅಬ್ನಾರ್ಮಲ್ ಆದರೆ, ಇಲ್ಲಿ ಟಿಕ್ಕ ರಾಯರೆಡ್ಡಿ ಹುಚ್ಚ. ಅವರು ನಮ್ಮ ಸಮಾಜಕ್ಕೆ ಸಿಗುವ ಮೀಸಲಾತಿಯನ್ನು ವಿರೋಧ ಮಾಡಿದ್ದಾರೆ. ಅದಕ್ಕಾಗಿ ನಾವು ಅವರನ್ನು ವಿರೋಧಿಸುತ್ತೇವೆ. ನಡುರಾತ್ರಿ ಎದ್ದು ಕೇಳಿದರೂ ರಾಹುಲ್ ಗಾಂಧಿ ಹತ್ತು ಲಕ್ಷ ಕೊಡುತ್ತೇನೆ ಎಂದಿದ್ರು ಅಂತಾ ರಾಯರೆಡ್ಡಿ ಹೇಳುತ್ತಾರೆಂದು ಲೇವಡಿ ಮಾಡಿದರು.

ಕೊರೊನಾ ವ್ಯಾಕ್ಸಿನ್ ಹಾಕಿದ್ರೆ ಮಕ್ಕಳಾಗಲ್ಲ ಎಂದಿದ್ದು ಕಾಂಗ್ರೆಸ್‌ನವರೇ. ಆದರೆ ಮೊದಲು ಓಡಿ ವ್ಯಾಕ್ಸಿನ್ ಹಾಕಿಸಿಕೊಂಡರು. ಜನರ ಜೀವ ಹೋದರೂ ಪರವಾಗಿಲ್ಲ, ಮೋದಿಯವರ ಹೆಸರು ಕೆಡಿಸಬೇಕು ಎನ್ನುತ್ತಾರೆ. ನಾವು ಹಿಂದೂ–ಮುಸ್ಲಿಂ ಎಂದು ದ್ವೇಷ ಮಾಡಿಲ್ಲ. ಆದ್ದರಿಂದ ಪಾಕಿಸ್ತಾನಕ್ಕೂ ವ್ಯಾಕ್ಸಿನ್ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ ಬಿಜೆಪಿ 130 ಸೀಟ್ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಲಿಂಗಾಯತರ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ನೈತಿಕತೆಯೇ ಇಲ್ಲ. ಸಿದ್ದರಾಮಯ್ಯನವರು ಲಿಂಗಾಯತರು ಭ್ರಷ್ಟರು ಎಂದು ಹೇಳಿದ್ದಾರೆ. ಹಾಗಾದರೆ ಇಡೀ ಸಮುದಾಯವೇ ಭ್ರಷ್ಟರಾ, ಎಲ್ಲಾ ಸಮುದಾಯದ ಮೀಸಲಾತಿಗೆ ಹೋರಾಡಿದ ವ್ಯಕ್ತಿ ನಾನು. ಒಂದು ಸಮುದಾಯದಿಂದ ಆರಂಭವಾದ ಹೋರಾಟಕ್ಕೆ ಎಲ್ಲ ಸಮುದಾಯಕ್ಕೂ ಮೀಸಲಾತಿ ನೀಡಿದ್ದು ಬಿಜೆಪಿ ಸರ್ಕಾರ. ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಈ ಸಮುದಾಯದ ಮೀಸಲಾತಿಯನ್ನು ರದ್ದು ಮಾಡುತ್ತೇನೆ ಎಂದು ಡಿಕೆಶಿ ಹೇಳುತ್ತಾರೆ. ನಿಮಗೆ ಧಮ್ ಇದ್ದರೆ ಲಿಂಗಾಯತರೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡಿ ಎಂದು ಸವಾಲೆಸೆದರು.

ಮೋದಿ ರೋಡ್ ಶೋಗೆ ಬುಲೆಟ್ ಪ್ರೂಫ್ ವಾಹನ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 29ರ ಶನಿವಾರ, 30ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ, ಅವರು ನಡೆಸಲಿರುವ ಮೆಗಾ ರೋಡ್ ಶೋಗಾಗಿ ಬುಲೆಟ್ ಪ್ರೂಫ್ ವಾಹನ ಸಿದ್ಧವಾಗಿದೆ. ಮೋದಿ ಪ್ರಚಾರಕ್ಕೆ ಎಸ್‌ಪಿಜಿ ತಂಡ ಈಗಾಗಲೇ ಬೆಂಗಳೂರಿಗೆ ಸ್ಪೆಷಲ್ ಪ್ರೂಫ್ ವಾಹನ ಕಳುಹಿಸಿದೆ. ಆ ವಾಹನದಲ್ಲೇ ಮೋದಿ ರೋಡ್ ಶೋ ನಡೆಸಲಿದ್ದಾರೆ. ಮೈಸೂರು, ಬೆಂಗಳೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಇದೇ ವಾಹನದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಮೋದಿ ಸುರಕ್ಷತಾ ದೃಷ್ಟಿಯಿಂದಾಗಿ ಈ ಬಾರಿ ಬುಲೆಟ್ ಪ್ರೂಫ್ ವಾಹನ ಸಿದ್ಧಪಡಿಸಲಾಗಿದೆ.

ಯತ್ನಾಳ್ ಹೇಳಿಕೆಗೆ ಶೋಭಾ ಖಂಡನೆ

ಸೋನಿಯಾಗಾಂಧಿ ವಿಷಕನ್ಯೆ ಎಂಬ ಶಾಸಕ



ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಖಂಡಿಸಿದ್ದಾರೆ. ಯತ್ನಾಳ್ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದಿರುವ ಅವರು, ಇಂತಹ ಹೇಳಿಕೆ ಬಿಜೆಪಿ ಸಂಸ್ಕೃತಿ ಅಲ್ಲ. ಯತ್ನಾಳ್ ಅವರು ಇತರ ಪಕ್ಷಗಳ ನಾಯಕರ ಬಗ್ಗೆ ಇಂತಹ ಹೇಳಿಕೆ ನೀಡಬಾರದು ಎಂದು ಶೋಭಾ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ.

ಇಂದು ಮೈಸೂರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚುನಾವಣಾ ಪ್ರಚಾರ

ಮೈಸೂರು, ಏ.28(ಎಂಕೆ)– ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಾಳೆ(ಏ.29) ಮೈಸೂರಿಗೆ ಆಗಮಿಸಲಿದ್ದು, ಕೆ.ಆರ್ ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ಪರ ಪ್ರಚಾರ ನಡೆಸಲಿದ್ದಾರೆ.



ನಾಳೆ ಬೆಳಗ್ಗೆ 8.30ಕ್ಕೆ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು, 11.55ಕ್ಕೆ ಮೈಸೂರಿಗೆ ಆಗಮಿಸಲಿರುವ ಅವರು, 11.30 ರಿಂದ 12.30ರವರೆಗೆ ವಿವೇಕಾನಂದ ವೃತ್ತದಲ್ಲಿ ಆಯೋಜಿಸಿರುವ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೆ.ಆರ್ ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ಪರ ಪ್ರಚಾರ ನಡೆಸಲಿದ್ದಾರೆ.

ನಂತರ 12.40ಕ್ಕೆ ಚಾಮುಂಡಿಬೆಟ್ಟ ತಪ್ಪಲಿನ ಸುತ್ತೂರು ಶಾಖಾ ಮಠಕ್ಕೆ ತೆರಳಿ, ಸುತ್ತೂರು ಶ್ರೀಗಳನ್ನು ಭೇಟಿ ಮಾಡಿದ ಬಳಿಕ ಮಧ್ಯಾಹ್ನ 1.55ಕ್ಕೆ ಲಲಿತಮಹಲ್ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಶ್ರೀರಂಗಪಟ್ಟಣಕ್ಕೆ ಪ್ರಯಾಣಿಸಲಿದ್ದಾರೆ. 2.15ಕ್ಕೆ ಶ್ರೀರಂಗಪಟ್ಟಣ, 3.20ಕ್ಕೆ ಮಂಡ್ಯ ಹಾಗೂ ಸಂಜೆ 4.30ಕ್ಕೆ ಬೆಂಗಳೂರಿನ ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿ, ಸಂಜೆ 6 ಗಂಟೆಗೆ ಬೆಂಗಳೂರು ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಲಿದ್ದಾರೆ.

ದ್ವೇಷ ಭಾಷಣದ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಿ: ಸುಪ್ರೀಂ ಆದೇಶ

ನವದೆಹಲಿ: ದ್ವೇಷ ಭಾಷಣ ಮಾಡುವವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಸೂಚಿಸಿದೆ.

ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆ ಯಾದ ಎಲ್ಲಾ ಅರ್ಜಿಗಳ ವಿಚಾರಣೆ ನ್ಯಾ. ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ನ್ನೊಳಗೊಂಡ ಪೀಠ ನಡೆಸುತ್ತಿದೆ.

ಯಾರು ದೂರು ನೀಡದೇ ಇದ್ದರೂ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕು. ಒಂದು ವೇಳೆ ಪ್ರಕರಣ ದಾಖಲಿಸದೇ ಇದ್ದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ದ್ವೇಷ ಭಾಷಣ ಗಂಭೀರ ಅಪರಾಧ ಎಂದು ಬಣ್ಣಿಸಿದ ಸುಪ್ರೀಂ ಕೋರ್ಟ್ ಇದು ದೇಶದ ಜಾತ್ಯಾತೀತ ರಚನೆಯ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

80 ವರ್ಷ ಮೇಲ್ಪಟ್ಟವರು, ವಿಕಲಚೇತನರಿಗೆ ಇಂದಿನಿಂದ ಮನೆಯಲ್ಲೇ ಮತದಾನಕ್ಕೆ ಅವಕಾಶ

●ಬ್ಯಾಲೆಟ್ ಪೇಪರ್‌ನಲ್ಲಿ ಮತಹಕ್ಕು ಚಲಾವಣೆ ●ಮೇ 6ರವರೆಗೆ ಮತ ಚಲಾಯಿಸಬಹುದು ● ಚುನಾವಣಾ ಕಾರ್ಯನಿರತ ಸಿಬ್ಬಂದಿಯೂ ಮತದಾನ ಮಾಡಬಹುದು

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಮೇ 10 ರಂದು ಮತದಾನ ನಡೆಯಲಿದೆ. ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ.

80 ವರ್ಷ ಮೇಲ್ಪಟ್ಟ ವೃದ್ಧರು, ವಿಕಲ ಚೇತನರು ಹಾಗೂ ಚುನಾವಣೆಯಲ್ಲಿ ಭಾಗವಹಿಸುವ ಪೊಲೀಸ್, ಚುನಾವಣೆ ಸಿಬ್ಬಂದಿಗೆ ನಾಳೆ (ಏ.29)ಯಿಂದಲೇ ಮತದಾನಕ್ಕೆ ಅವಕಾಶ ಸಿಕ್ಕಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೂ ಅಂಗವಿಕಲರಿಗೆ ಮನೆ ಬಳಿಯೇ ಮತ ಚಲಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಚುನಾವಣಾ ಆಯೋಗದ ಸಿಬ್ಬಂದಿಗಳು ಅವರ ಮನೆ ಬಾಗಿಲಿನಲ್ಲಿಯೇ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಈ ಮೂಲಕ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಗೌಪ್ಯವಾಗಿ ಮತ ಚಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಗೌಪ್ಯ ಮತ ಚಲಾಯಿಸುವಾಗ ಚುನಾವಣೆ ಸಿಬ್ಬಂದಿ ಸೇರಿದಂತೆ ಸ್ಥಳೀಯ ಪೊಲೀಸರು ಹಾಜರಾಗಲಿದ್ದಾರೆ. ಮನೆಯಲ್ಲೇ ಮತದಾನ ಮಾಡುವಾಗ ವಿಡಿಯೋ ರೆಕಾರ್ಡಿಂಗ್ ಮಾಡಲಿದ್ದು, ಮತದಾನದ ನಂತರ ಸ್ಟ್ರಾಂಗ್ ರೂಮ್ ಗೆ ಮತ ಪೆಟ್ಟಿಗೆ ಶಿಫ್ಟ್ ಆಗಲಿದೆ. ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಾಗೂ ಪೊಲೀಸರಿಗೆ ಬ್ಯಾಲೆಟ್ ಮತದಾನದ ವ್ಯವಸ್ಥೆಯಿದ್ದು, ಇವರು ಕೂಡ ನಾಳೆಯಿಂದ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಬಹುದು. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಎಣಿಕೆ ದಿನ ತೆರೆಯಲಾಗುತ್ತದೆ.

ಕಾಂಗ್ರೆಸ್ ಸೇರಿದ ದೊಡ್ಮನೆ ಸೊಸೆ ಗೀತಾ ಶಿವರಾಜ್ ಕುಮಾರ್



ಬೆಂಗಳೂರು, ಏ.28– ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಕಾಂಗ್ರೆಸ್ ತತ್ವ ಮತ್ತು ಸಿದ್ಧಾಂತವನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಧ್ವಜ ನೀಡುವ ಮೂಲಕ ಅವರನ್ನು ಸ್ವಾಗತಿಸಿದರು. ಮಧು ಬಂಗಾರಪ್ಪ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಾಧ್ಯಮದ ಜೊತೆ ಮಾತನಾಡಿದ ಅವರು, ಇಂದು ಗೀತಾ ಕಾಂಗ್ರೆಸ್ ಪಕ್ಷ ಸೇರಿ, ನಾಳೆಯಿಂದ ಸೊರಬದಲ್ಲಿ ಪ್ರಚಾರಕ್ಕೆ ತೆರಳುತ್ತಾರೆ. ಅವರ ಜೊತೆ ನಾನೂ ತೆರಳುತ್ತಿದ್ದೇನೆ. ಸೊರಬದಲ್ಲಿ ಮಧು ಹಾಗೂ ಅವರ ಮಾವ ಭೀಮ ನಾಯಕ್ ಸಿರಸಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಬ್ಬರೂ ಗೆಲ್ಲಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ. ಮುಂದುವರೆದು ಮಾತನಾಡಿದ ಶಿವರಾಜ್ ಕುಮಾರ್, ಬಂಗಾರಪ್ಪ ಅವರ ಮಕ್ಕಳಾದ ಮಧು ಹಾಗೂ ಗೀತಾರಿಗೆ ರಾಜಕೀಯ ಹೇಳಿಕೊಡೋದು ಬೇಡ. ತಾಯಿ ಹೋದ ಬಳಿಕ ಎರಡು ವರ್ಷದಿಂದ ಶಕ್ತಿ ಧಾಮದ ಪ್ರೆಸಿಡೆಂಟ್ ಆಗಿದ್ದಾರೆ ಗೀತಾ. ಮಕ್ಕಳಿಗೆ ಸ್ಕಿಲ್ ಡೆವಲಪ್ಮೆಂಟ್ ಮಾಡುತ್ತಿದ್ದಾರೆ. ಸುತ್ತಮುತ್ತ ಫ್ರೀ ಬೇಕಿಂಗ್ ಕ್ಯಾಂಪ್ ಮಾಡಿ ಅವೇರ್‌ನೆಸ್ ಕೂಡ ಮಾಡಿದ್ದಾರೆ. ಸಮಾಜಮುಖಿ ಕೆಲಸಗಳ ಬಗ್ಗೆ ಅವರಿಗೆ ಆಸಕ್ತಿ ಇದೆ ಎಂದು ಹೇಳಿದರು.

ಗೀತಾ ಶಿವರಾಜ್‌ಕುಮಾರ್‌ರ ಕಿರಿಯ ಸಹೋದರ ಮಧು ಬಂಗಾರಪ್ಪ ಈ ಬಾರಿ ಸೊರಬದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸ್ವತಃ ಸಹೋದರ ಕುಮಾರ್ ಬಂಗಾರಪ್ಪ ಅವರ ವಿರುದ್ಧವೇ ಸೊರಬ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿದಿದ್ದಾರೆ. ಕಿರಿಯ ಸಹೋದರನನ್ನು ಬೆಂಬಲಿಸುವುದಕ್ಕಾಗಿ ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಚಾಮರಾಜ ಕ್ಷೇತ್ರದ ಅಭ್ಯರ್ಥಿಗಳ ಮಾಧ್ಯಮ ಸಂವಾದ: ಎಲ್ಲರದ್ದು ಒಂದೇ ರಾಗ

ಗೆಲುವು ನನ್ನದೆ; ಅಭಿವೃದ್ಧಿಯೇ ಮೂಲಮಂತ್ರ

ಮೈಸೂರು,ಏ.28(ಎಂಟಿವೈ)– ಈ ಬಾರಿ ಚಾಮರಾಜ ಕ್ಷೇತ್ರದಲ್ಲಿ ಈಗಾಗಲೇ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗೆಲ್ಲುವ ವಿಶ್ವಾಸವಿದೆ ಎಂದು ಚಾಮರಾಜ ಕ್ಷೇತ್ರದಲ್ಲಿ ಚುನಾವಣಾ ಕಣದಲ್ಲಿರುವ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಪತ್ರಕರ್ತರ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ, ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್ ಗೌಡ, ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಮೇಶ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ, ಪ್ರಚಾರಕ್ಕೆ ತೆರಳಿದಾಗ ಪಕ್ಷ ಸೇರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಬಾರಿ ಹೆಚ್ಚು ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತೇವೆ ಎಂದು ಪ್ರತಿಪಾದಿಸಿದರು. ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಲಾಗಿದ್ದು, ಗೆದ್ದ ಬಳಿಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದರೊಂದಿಗೆ ಕ್ಷೇತ್ರದ ಜನರ ಕಷ್ಟಕ್ಕೆ ಬದ್ಧರಾಗಿರುವುದಾಗಿ ವಾಗ್ದಾನ ನೀಡಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ 1800 ಕೋಟಿ ವಿನಿಯೋಗ: ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್ ಗೌಡ

ಸಂವಾದದ ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್‌ಗೌಡ ಮಾತನಾಡಿ, ಮೈಸೂರು ವಿಶ್ವವಿದ್ಯಾನಿಲಯದ ನೌಕರರನಾಗಿದ್ದ ನಾನು ಸ್ವಯಂ ನಿವೃತ್ತಿ ಪಡೆದುಕೊಂಡು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರಭಾವಕ್ಕೆ ಒಳಗಾಗಿ ಚಾಮರಾಜ ಕ್ಷೇತ್ರದಲ್ಲಿ ವಿವಿಧ ಸಮಾಜ ಸೇವಾ ಕಾರ್ಯ ನಡೆಸುತ್ತಾ ಬಂದಿದ್ದೇನೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾಮೂಹಿಕ ವಿವಾಹ, ಉದ್ಯೋಗ ಮೇಳ ನಡೆಸಿದ್ದೇನೆ. ನನ್ನ ಸೇವಾ ಕಾರ್ಯಕ್ಕೆ ಹೆಚ್.ಡಿ.ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪದವೀಧರನಾಗಿರುವ ನನಗೆ 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡುವುದಾಗಿ ತಿಳಿಸಿದ್ದರು. ಆ ವೇಳೆ ಬಿಜೆಪಿ ಶಾಸಕರಾಗಿದ್ದ ಹೆಚ್.ಎಸ್. ಶಂಕರಲಿಂಗೇಗೌಡರು ಜೆಡಿಎಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ಕೊಡುವುದಾಗಿ ನನ್ನ ಮನವೊಲಿಸಿದ್ದರು. ಆ ಚುನಾವಣೆಯಲ್ಲಿ ನಾನು ಶಂಕರಲಿಂಗೇಗೌಡ ಪರ ಕೆಲಸ ಮಾಡಿದ್ದೆ. 2018ರ ಚುನಾವಣೆಯಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರಿಗೆ ಟಿಕೆಟ್ ನೀಡುವುದಕ್ಕಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ನನ್ನನ್ನು ಪಕ್ಷದಿಂದ ಉಚ್ಚಾಟಿಸಿದರು. ಇದರಿಂದ ನನ್ನ ಅಭಿಮಾನಿಗಳು, ಹಿತೈಷಿಗಳು ಸಭೆ ನಡೆಸಿ, ಪಕ್ಷೇತರರಾಗಿ ಸ್ಪರ್ಧಿಸುವಂತೆ ಮನವೊಲಿಸಿದ್ದರಿಂದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೆ. ಮೊದಲ ಬಾರಿಗೆ ಯಾವುದೇ ಪಕ್ಷದ ಬೆಂಬಲವಿಲ್ಲದೆ ಹೆಚ್ಚು ಮತ ಪಡೆದಿದ್ದೆ ಎಂದು ಸ್ಮರಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿಸಿದರು. ಪಕ್ಷದ ವತಿಯಿಂದ ನಡೆಸಿದ ಆಂತರಿಕ ಸರ್ವೆ ಆಧಾರದ ಮೇಲೆ ಪಕ್ಷದ ಹಿರಿಯ ನಾಯಕರು ಈ ಬಾರಿ ಚಾಮರಾಜ ಕ್ಷೇತ್ರದ ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸಿದ್ದಾರೆ ಎಂದರು.

ನನಗೆ ಯಾವುದೇ ಅಧಿಕಾರ ಇಲ್ಲದೇ ಇದ್ದರೂ ಕೋವಿಡ್ ಸಮಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ಚಾಮರಾಜ ಕ್ಷೇತ್ರದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ಸೇವಾ ಕಾರ್ಯ ನಡೆಸಿದ್ದೇನೆ. ಕ್ಷೇತ್ರದಲ್ಲಿ 45 ಸಾವಿರ ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಿದ್ದೇನೆ. ಕೊರೊನಾದಿಂದ ಮೃತಪಟ್ಟ ಕುಟುಂಬದ ಸದಸ್ಯರಿಗೆ 10 ಸಾವಿರ ರೂ. ಆರ್ಥಿಕ ನೆರವು ನೀಡಿದ್ದೇನೆ. ಅಂದು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮನವಿ ಮೇರೆಗೆ ಕೋವಿಡ್ ರೋಗಿಗಳಿದ್ದ ಆಸ್ಪತ್ರೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿದಂತೆ ಕೆಲವು ಉಪಕರಣವನ್ನೂ ಕೊಡುಗೆಯಾಗಿ ನೀಡಿದ್ದೇನೆ. ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಮಾಡುವ ಹಂಬಲವಿದ್ದು, ಅದಕ್ಕಾಗಿ ಚುನಾವಣೆ ಎದುರಿಸುತ್ತಿದ್ದೇನೆ ಎಂದು ತಿಳಿಸಿದರು.

ಚಾಮರಾಜ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಸಾವಿರಾರು ಮಂದಿ ಇಂದಿಗೂ ಮನೆ ಇಲ್ಲದೇ ಗುಡಿಸಿಲಿನಲ್ಲಿ ಜೀವನ ನಡೆಸುತ್ತಿದ್ದಾರೆ. ಪ್ರಚಾರಕ್ಕೆ ತೆರಳಿದ್ದ ವೇಳೆ ಸಾಕಷ್ಟು ಮಂದಿ ಮನೆ ಕೊಡಿಸುವಂತೆ ಮನವಿ ಮಾಡಿದ್ದಾರೆ. ಚಾಮರಾಜ ಕ್ಷೇತ್ರಕ್ಕೆ ಮನೆ ಮಂಜೂರಾಗಿ 25 ವರ್ಷ ಕಳೆದಿದೆ. ಮಂಜುನಾಥಪುರ, ಬಿ.ಬಿ ಕೇರಿ, ಹೆಬ್ಬಾಳು, ಕೈಲಾಸಪುರಂ, ಕೆ.ಜಿ.ಕೊಪ್ಪಲು, ಜಯಲಕ್ಷ್ಮೀಪುರಂ ಸೇರಿದಂತೆ ಹಲವೆಡೆ ಗುಡಿಸಿಲಿನಲ್ಲಿ ಜನ ವಾಸ ಮಾಡುತ್ತಿದ್ದಾರೆ. ನಾನು ಗೆದ್ದರೆ ಅವರೆಲ್ಲರಿಗೂ ಮನೆ ಮಂಜೂರು ಮಾಡಿಸಿ ಕೊಡುವ ಕೆಲಸ ಮಾಡುತ್ತೇನೆ. ಸಾಕಷ್ಟು ಮಂದಿಗೆ ಹಕ್ಕುಪತ್ರ ಮಂಜೂರು ಮಾಡಿಲ್ಲ ಎಂದರು.

ನಮ್ಮ ಕ್ಷೇತ್ರದಲ್ಲಿ ಸಾಕಷ್ಟು ಪಾರಂಪರಿಕ ಕಟ್ಟಡಗಳಿವೆ. ಅವುಗಳ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದೇವರಾಜ ಮಾರುಕಟ್ಟೆ ಲ್ಯಾನ್ಸ್‌ಡೌನ್ ಬಿಲ್ಡಿಂಗ್, ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡ ಕುಸಿದಿದೆ. ನಗರದಲ್ಲಿರುವ ಎಲ್ಲಾ ಪಾರಂಪರಿಕ ಕಟ್ಟಡಗಳನ್ನು ಇಂಗ್ಲೆಂಡ್, ಬರ್ಮಿಂಗ್ ಹ್ಯಾಮ್‌ನಲ್ಲಿ ಸಂರಕ್ಷಣೆ ಮಾಡಿದ ಮಾದರಿಯಲ್ಲೇ ಮೈಸೂರಿನ ಪಾರಂಪರಿಕ ಕಟ್ಟಡವನ್ನು ಯಥಾಸ್ಥಿತಿಯಲ್ಲೇ ದುರಸ್ತಿ ಮಾಡುವ ಆಲೋಚನೆ ನನ್ನದಾಗಿದೆ ಎಂದು ತಿಳಿಸಿದರು.

1800 ಕೋಟಿ ವೆಚ್ಚ: ಮೈಸೂರಿನ ಚಾಮರಾಜ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕೊಡುಗೆ ಅಪಾರ. 1800 ಕೋಟಿ ರೂ. ವೆಚ್ಚ ಮಾಡಿ, ಜಿಲ್ಲಾಸ್ಪತ್ರೆ ಜಯದೇವ ಹೃದ್ರೋಗ ಆಸ್ಪತ್ರೆ, ಟ್ರಾಮಾಕೇರ್ ಸೆಂಟರ್, ಪಂಚಕರ್ಮ ಆಸ್ಪತ್ರೆ, ಮಹಾರಾಣಿ ವಾಣಿಜ್ಯ ಕಾಲೇಜು ಸೇರಿದಂತೆ ಹಲವು ಕೊಡುಗೆ ನೀಡಿದ್ದಾರೆ. ಕ್ಷೇತ್ರದಲ್ಲಿರುವ ವಸತಿ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆ ಹೋಗಲಾಡಿಸಲು, ಬಡವರ ಸಂಕಷ್ಟಕ್ಕೆ ನೆರವಾಗಲು ಈ ಬಾರಿ ನನಗೆ ಕ್ಷೇತ್ರದ ಜನತೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಜನರ ಸೇವೆ ಮಾಡಲು ಕ್ಷೇತ್ರದಲ್ಲಿರುವ 19 ವಾರ್ಡ್ ಗಳಲ್ಲೂ ಕಚೇರಿ ತೆರೆಯುತ್ತೇನೆ ಎಂದರು.



ಈ ಬಾರಿ ಜೆಡಿಎಸ್ ಗೆಲ್ಲುತ್ತೆ ನೋಡಿ: ಹೆಚ್.ಕೆ.ರಮೇಶ್

ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಮೇಶ್ ಮಾತನಾಡಿ, ಚಾಮರಾಜ ಕ್ಷೇತ್ರ ರಚನೆಯಾದ ವರ್ಷದಿಂದಲೂ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಚಾಮರಾಜ ಕ್ಷೇತ್ರ ಜೆಡಿಎಸ್ ಭದ್ರಕೋಟೆ. ಆದರೆ, ಪ್ರತಿ ಚುನಾವಣೆಯಲ್ಲೂ ಬಂಡಾಯದ ಬಿಸಿ ಇದ್ದುದ್ದರಿಂದ ಮತ ವಿಭಜನೆಯಾಗಿ ಜೆಡಿಎಸ್‌ಗೆ ಸೋಲಾಗುತ್ತಿತ್ತು. ಆದರೆ, ಈ ಬಾರಿ ಜೆಡಿಎಸ್ ಗೆದ್ದೇ ಗೆಲ್ಲುತ್ತದೆ. ಕ್ಷೇತ್ರದಲ್ಲಿರುವ 19 ವಾರ್ಡ್‌ಗಳಲ್ಲಿ 10 ವಾರ್ಡ್‌ಗಳಲ್ಲಿ ಜೆಡಿಎಸ್‌ನ ಪಾಲಿಕೆ ಸದಸ್ಯರು ಆಯ್ಕೆಯಾಗಿದ್ದಾರೆ. ಇದು ನನ್ನ ಗೆಲುವಿಗೆ ಸಹಕಾರಿಯಾಗುತ್ತದೆ. ನಮ್ಮ ತಂದೆ ಕೆಂಪೇಗೌಡ ಅವರು ಶಾಸಕರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಇಂದಿಗೂ ಸಾಕಷ್ಟು ಜನರು ಸ್ಲಂನಲ್ಲೇ ವಾಸಿಸುತ್ತಿದ್ದಾರೆ. ದಿನದ 24 ಗಂಟೆ ಕುಡಿಯುವ ನೀರು ಪೂರೈಸುವುದಾಗಿ ಹೇಳಲಾಗಿತ್ತು. ಆದರೆ, ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆ ಇದೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಸಾರಾಯಿ, ಲಾಟರಿ ನಿಷೇದ ಮಾಡಿದ್ದಾರೆ. ರೈತರ ಸಾಲ ಮನ್ನಾ ಮಾಡಿದ್ದಾರೆ. ಇದೀಗ ಪಂಚರತ್ನ ಯಾತ್ರೆ ಮೂಲಕ ಕೆಲವು ಯೋಜನೆಯನ್ನು ಘೋಷಿಸಿದ್ದಾರೆ. ಇದರಿಂದ ಜನರ ಒಲವು ಕುಮಾರಣ್ಣನ ಮೇಲೆ ಹೆಚ್ಚಾಗುತ್ತಿದೆ. ಹಾಗಾಗಿ ಈ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂದರು.

ಅಭಿವೃದ್ಧಿ ಎನ್ನುವುದು ನಿಂತ ನೀರಲ್ಲ. ಯಾವುದೇ ಸರ್ಕಾರ ಬಂದರೂ ಅಭಿವೃದ್ಧಿ ಕಾರ್ಯ ನಡೆಯುತ್ತದೆ. ಆದರೆ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯಕ್ರಮ ರೂಪಿಸಬೇಕಾಗಿರುವುದು ಆಯ್ಕೆಯಾದ ಶಾಸಕರ ಕರ್ತವ್ಯ. ಚಾಮರಾಜ ಕ್ಷೇತ್ರದಲ್ಲಿ ಹಾಲಿ ಶಾಸಕರು ರಸ್ತೆಗೆ ಡಾಂಬರೀಕರಣ ಮಾಡಿಸಿರಬಹುದು. ಆದರೆ, ಕಳಪೆ ಗುಣಮಟ್ಟದಿಂದ ಕೂಡಿದೆ. ಒಂದೆರಡು ಮಳೆ ಬಂದರೆ, ಅದು ಕೊಚ್ಚಿಕೊಂಡು ಹೋಗುತ್ತದೆ. ಇದರಿಂದ ಜನರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂದು ವಿಷಾದಿಸಿದರು.

ಮಾದರಿ ಕ್ಷೇತ್ರ ಮಾಡಿದ್ದೇನೆ: ಶಾಸಕ ಎಲ್.ನಾಗೇಂದ್ರ

ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ಮಾತನಾಡಿ, 2018 ಚುನಾವಣೆಯಲ್ಲಿ 52 ಸಾವಿರ ಮತ ಪಡೆದು ಮೊದಲ ಬಾರಿಗೆ ಶಾಸಕನಾದೆ. ಕ್ಷೇತ್ರದ ಮೂಲ ಸಮಸ್ಯೆಗಳನ್ನು ಬಗೆಹರಿಸಲು ಜನರು ನನಗೆ ಅವಕಾಶ ನೀಡಿದರು. ನಾನು ಮಾಡಿರುವ ಕೆಲಸಗಳ ಆಧಾರದ ಮೇಲೆ ನನಗೆ ಜನ ಮತ್ತೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಮತಯಾಚನೆಗೆ ಹೋದ ವೇಳೆ ಜನರು ನೀಡುತ್ತಿರುವ ಸಹಕಾರ, ಬೆಂಬಲವನ್ನು ನೋಡಿದಲ್ಲಿ ತಾವು ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನನ್ನನ್ನೂ ಒಳಗೊಂಡಂತೆ ರಾಜ್ಯದಲ್ಲಿ 130 ಬಿಜೆಪಿ ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.

ನನ್ನ ಅವಧಿಯಲ್ಲಿ ಕೆ.ಆರ್.ಆಸ್ಪತ್ರೆ ನವೀಕರಣಕ್ಕೆ 90 ಕೋಟಿ ರೂ. ಬಿಡುಗಡೆ ಮಾಡಿಸಿದ್ದೇನೆ. ನೂತನ ಜಿಲ್ಲಾಸ್ಪತ್ರೆಗೆ ಅಗತ್ಯ ಸೌಲಭ್ಯ ಒದಗಿಸಿಕೊಟ್ಟಿದ್ದೇನೆ. ವಿದ್ಯಾರ್ಥಿನಿಲಯ ಕಟ್ಟಿಸಿದ್ದೇನೆ. ಮಹಾರಾಣಿ ವಿಜ್ಞಾನ ಕಾಲೇಜಿಗೆ ನೂತನ ಕಟ್ಟಡ ಕಟ್ಟಿಸಿದ್ದೇನೆ. ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಹಾಸ್ಟಲ್ ನಿರ್ಮಾಣ ಮಾಡಲಾಗಿದೆ. ಕುಸಿತಗೊಂಡ ಮಹಾರಾಣಿ ವಿಜ್ಞಾನ ಕಾಲೇಜಿನ ದುರಸ್ತಿಗೆ ಹಣ ಬಿಡುಗಡೆ ಮಾಡಲಾಗಿದ್ದು, ರಿಪೇರಿ ಕಾಮಗಾರಿ ಆರಂಭವಾಗಿದೆ ಎಂದರು.

ಮೈಸೂರು ನಗರದಲ್ಲಿ 120 ಪಾರಂಪರಿಕ ಕಟ್ಟಡಗಳಿವೆ. ಗುರುತಿಸದೆ ಇರುವ ಇನ್ನಷ್ಟು ಪಾರಂಪರಿಕ ಕಟ್ಟಡಗಳಿಗೆ ಕುಸಿತವಾಗಿರುವ ಲ್ಯಾನ್ಸ್‌ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಮರು ನಿರ್ಮಾಣ ಮಾಡಬೇಕೆಂದು ತಜ್ಞರ ಸಮಿತಿ ವರದಿ ನೀಡಿದೆ. ಇದಕ್ಕೆ ಪಾಲಿಕೆ ಕೌನ್ಸಿಲ್‌ನಲ್ಲೂ ಅನುಮೋದನೆ ದೊರೆತಿದೆ ಅದಕ್ಕಾಗಿ ಸರ್ಕಾರ ಅನುದಾನ ನೀಡಲು ನಿರ್ಧರಿಸಿದೆ ಆದರೆ, ಎರಡೂ ಕಟ್ಟಡಗಳ ವ್ಯಾಪಾರಿಗಳು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಈ ಎರಡು ಕಟ್ಟಡವನ್ನು ನನ್ನ ಅವಧಿಯಲ್ಲೇ ಪೂರ್ಣಗೊಳಿಸಬೇಕು ಎಂಬ ಆಸೆ ಇತ್ತು. ಆದರೆ, ತಡೆಯಾಜ್ಞೆ ತಂದಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದು ವಿಷಾದಿಸಿದರು.

ಹಲವು ವರ್ಷಗಳಿಂದ ಚಾಮರಾಜ ಕ್ಷೇತ್ರದ ಬಹುತೇಕ ರಸ್ತೆಗಳಿಗೆ ಡಾಂಬರೀಕರಣ ಮಾಡಿರಲಿಲ್ಲ. ಆದರೆ ಇಂದು ಕ್ಷೇತ್ರದ ಸಣ್ಣ ಸಣ್ಣ ರಸ್ತೆಗೂ ಡಾಂಬರೀಕರಣ ಮಾಡಿಸಿದ್ದೇನೆ. ಕ್ಷೇತ್ರದಲ್ಲಿರುವ ವಸತಿಹೀನರಿಗಾಗಿ ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗಿತ್ತು. ಅದಕ್ಕಾಗಿ ಹಂಚ್ಯಾ ಬಳಿ 23 ಎಕರೆ ಭೂಮಿಯನ್ನು ಕಾಯ್ದಿರಿಸಲಾಗಿದೆ. ಉತ್ತನಹಳ್ಳಿ ಬಳಿ 5 ಎಕರೆ ಭೂಮಿ ಇದೆ. ಈ ಎರಡು ಕಡೆಯಿಂದ 3500 ಮನೆ ನಿರ್ಮಿಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ. ಆದರೆ, ಶಂಕರಲಿಂಗೇಗೌಡರ ಕಾಲದಲ್ಲಿ ಪಟ್ಟಿ ಮಾಡಲಾದ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದರಿಂದ ನಾನು ಸರ್ವೆ ಮಾಡಿಸಿದ್ದೇನೆ. 2550 ಮಂದಿಯಲ್ಲಿ 800 ಮಂದಿಗೆ ಮಾತ್ರ ಮನೆಯಿಲ್ಲ. ಉಳಿದವರು ಈಗಾಗಲೇ ಬೇರೆ ಬೇರೆ ಕಡೆ ಮನೆ ಹಾಗೂ ನಿವೇಶನ ಹೊಂದಿದ್ದಾರೆ. ನಾನು ಮತ್ತೊಮ್ಮೆ ಆಯ್ಕೆ ಆದ ನಂತರ ವಸತಿಹೀನರಿಗೆ ಮನೆ ನಿರ್ಮಿಸಿಕೊಡಲು ಆದ್ಯತೆ ನೀಡುತ್ತೇನೆ ಎಂದು ಭರವಸೆ ನೀಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಮೈಸೂರಿಗೆ ಕೊಡುಗೆ ನೀಡಿದ್ದಾರೆ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಬೇರೆ ಸಿಎಂಗಳು ಅವರ ತವರು ಜಿಲ್ಲೆಗೆ ಮಾಡಿರುವ ಕಾರ್ಯವನ್ನು ಅವಲೋಕಿಸಿದರೆ ಮೈಸೂರಿಗೆ ನೀಡಿರುವ ಕೊಡುಗೆ ಶೂನ್ಯ ಎನಿಸುತ್ತದೆ. ಹಿಂದಿನ ಸರ್ಕಾರಗಳು ಕೆ.ಆರ್.ಆಸ್ಪತ್ರೆಗೆ 5 ಕೋಟಿ ರೂ. ನೀಡಿರಲಿಲ್ಲ. ಹಿಂದಿನ ಶಾಸಕರ ಜವಾಬ್ದಾರಿಯನ್ನು ನಾನು ಪೂರ್ಣಗೊಳಿಸಿದ್ದೇನೆ. ಜನ ನಾನು ಮಾಡಿರುವ ಕೆಲಸವನ್ನು ಒಪ್ಪಿದ್ದಾರೆ. ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂದು ವದಂತಿ ಹಬ್ಬಿಸಿದ್ದರು. ಆದರೆ, ಪಕ್ಷ ನನ್ನ ಕೆಲಸ ನೋಡಿ ಮತ್ತೆ ಟಿಕೆಟ್ ನೀಡಿದೆ. ಜನರು ಹೆಚ್ಚಿನ ಮತ ನೀಡಿ ಎರಡನೇ ಬಾರಿಗೆ ಗೆಲ್ಲಿಸುವ ವಿಶ್ವಾಸವಿದೆ ಎಂದರು. ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಇದ್ದರು.

ಮೇ 10ಕ್ಕೆ ರಾಜ್ಯದ ಪ್ರವಾಸಿ ತಾಣಗಳು ಬಂದ್

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿರ್ಧಾರ

ಬೆಂಗಳೂರು: ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆ, ಅಂದು ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳಲ್ಲಿ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ. ರಜೆ ಎಂದು ಹೊರಗಡೆ ಸುತ್ತಾಡಲು, ಪ್ರವಾಸಕ್ಕೆ ಹೋಗಿ ಮತದಾನ ಮಾಡುವುದನ್ನು ತಪ್ಪಿಸುವುದು ಬೇಡವೆಂದು ಅಂದು ಬಹುತೇಕ ಪ್ರವಾಸಿ ತಾಣಗಳು ಬಂದ್ ಆಗಲಿವೆ.

ಪ್ರವಾಸಿ ತಾಣಗಳು ಮಾತ್ರವಲ್ಲದೆ ಹೊಟೇಲ್‌ಗಳು, ರೆಸಾರ್ಟ್‌ಗಳಲ್ಲಿ ಸಹ ಮೇ 10ರಂದು ಬುಕ್ಕಿಂಗ್‌ಗೆ ಅವಕಾಶವಿರುವುದಿಲ್ಲ. ಕಡ್ಡಾಯವಾಗಿ ಮತದಾರರು ಅಂದು ತಮ್ಮ ಹಕ್ಕು ಚಲಾಯಿಸಬೇಕೆಂಬುದು ಚುನಾವಣಾ ಆಯೋಗದ ಉದ್ದೇಶವಾಗಿದೆ.

ಜನರು ಮತ ಚಲಾಯಿಸಿ ಬಂದು ಹೊಟೇಲ್, ರೆಸಾರ್ಟ್ ಬುಕ್ಕಿಂಗ್ ಮಾಡಿದರೆ ವಿಶೇಷ ರಿಯಾಯಿತಿ ನೀಡಲು ಅನೇಕ ಸಂಸ್ಥೆಗಳು, ಪ್ರವಾಸಿ ತಾಣಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ. ಆಯಾ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳನ್ನು ಮೇ 10ರಂದು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜೋಗ್ ಫಾಲ್ಸ್ ಅನ್ನು ಮೇ 10ರಂದು ಮುಚ್ಚಲಾಗುವುದು ಎಂದು ಶಿವಮೊಗ್ಗ ಡಿಸಿ ತಿಳಿಸಿದ್ದಾರೆ.

ಮೇ 10ಕ್ಕೆ ಶೇ 17 ರಷ್ಟು ಬುಕ್ಕಿಂಗ್ ಆಗಿವೆ. ಅವರಲ್ಲಿ ಹೆಚ್ಚಿನವರು ಕರ್ನಾಟಕದ ಹೊರಗಿನವರು ಎಂದು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗಳ ಅಧಿಕಾರಿಗಳು ತಿಳಿಸಿದ್ದಾರೆ. ಹೊಟೇಲ್‌ನಲ್ಲಿ ಬುಕ್ಕಿಂಗ್ ಮಾಡಿದವರು ಮೇ 9 ಅಥವಾ ಮೇ 10ರ ಮುಂಜಾನೆ ಹೊರಡುತ್ತಿದ್ದಾರೆ. ಆಡಳಿತ ಮಂಡಳಿಯು ತಮ್ಮ ಸಿಬ್ಬಂದಿಗೆ ಮತ ಚಲಾಯಿಸಲು ರಜೆ ನೀಡುತ್ತಿದೆ. ಅಂದೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಿಬ್ಬಂದಿಗೆ ರಜೆ ನೀಡಲಾಗುವುದು.

ಮೇ 10 ರಂದು ಮೃಗಾಲಯಗಳನ್ನು ಮುಚ್ಚಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರ ತಿಳಿಸಿದೆ. ಮೈಸೂರು ಮೃಗಾಲಯವು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತದೆ, ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು ಮುಚ್ಚಿ ಸಿಬ್ಬಂದಿಗೆ ಮತದಾನ ಮಾಡಲು ಅನುವು ಮಾಡಿಕೊಡುತ್ತದೆ.

ಅರಣ್ಯ ಅಧಿಕಾರಿಗಳು ಚುನಾವಣಾ ಆಯೋಗದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಮೇ 10ರಂದು ಸಫಾರಿಗೆ ರಜೆ ನೀಡಲು ಪರಿಶೀಲಿಸುತ್ತಿದ್ದಾರೆ. ವಿವಿಧ ಹುಲಿ ಸಂರಕ್ಷಿತ ಪ್ರದೇಶಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ನಿರ್ದೇಶಕರು ಸಹ ಜಿಲ್ಲಾಡಳಿತದೊಂದಿಗೆ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿದ್ದಾರೆ.

ಮೇ 10ರಂದು ರಜಾದಿನವೆಂದು ಜನರು ಭಾವಿಸಿ ಸುತ್ತಾಡಲು ಹೋಗುವುದು, ಪ್ರವಾಸಕ್ಕೆ ಹೋಗುವುದು ಮಾಡಬಾರದು. ಆ ದಿನ ಬುಕ್ಕಿಂಗ್ ಮಾಡಿಕೊಳ್ಳದಂತೆ ನಾವು ಹೇಳುತ್ತೇವೆ. ನಮ್ಮ ಸಿಬ್ಬಂದಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬುದು ನಮ್ಮ ಉದ್ದೇಶ ಎಂದು ಕೆಎಸ್‌ಟಿಡಿಸಿ ಅಧಿಕಾರಿಗಳು ತಿಳಿಸಿದ್ದಾರೆ.

‘ಸಂಕಲ್ಪ ಟೆಂಪಲ್ ಟ್ರೀಸ್’ಗೆ ಅತ್ಯುತ್ತಮ ಯೋಜನಾ ಪ್ರಶಸ್ತಿ





ಮೈಸೂರು ವಿಜಯನಗರ ನಾಲ್ಕನೇ ಹಂತದಲ್ಲಿ ಸಂಕಲ್ಪ್ ಸಮೂಹ ಸಂಸ್ಥೆಗಳು ನಿರ್ಮಿಸಲಾಗಿರುವ “ಸಂಕಲ್ಪ ಟೆಂಪಲ್ ಟ್ರೀಸ್ ಪ್ರಾಜೆಕ್ಟ್” 20 ಯೂನಿಟ್ ವಿಭಾಗದಲ್ಲಿ ಅತ್ಯುತ್ತಮ ರಿಯಲ್ ಎಸ್ಟೇಟ್ ಅಭಿವೃದ್ಧಿ ಪ್ರಶಸ್ತಿಗೆ ಪಾತ್ರವಾಗಿದೆ. ಕಾನ್ಫಡರೇಷನ್ ಆಫ್ ರಿಯಲ್ ಎಸ್ಟೇಟ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸಂಕಲ್ಪ್ ಸಮೂಹ ಸಂಸ್ಥೆ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರಾದ ವಿ.ಕೆ. ಜಗದೀಶ್ ಬಾಬು (ಬಲದಿಂದ ಎರಡನೇಯವರು) ಪ್ರಶಸ್ತಿ ಸ್ವೀಕರಿಸಿದರು. ಕ್ರೆಡಾಯ್ ಅಧ್ಯಕ್ಷ ಸುರೇಶ್ ಹರಿ, ಎಚ್‌ಡಿಎಫ್‌ಸಿ ಬ್ಯುಸಿನೆಸ್ ಹೆಡ್ ಕೆ.ಪಿ. ಅಗರವಾಲ್, ಕ್ರೆಡಾಯ್ ಖಜಾಂಚಿ ಶಿವರಾಮ್ ಕುಮಾರ್ ಮಲಕಾಲ ಹಾಜರಿದ್ದರು.

ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ವತಿಯಿಂದ ಜೈಲಲ್ಲಿ ಉಚಿತ ಕಣ್ಣಿನ ತಪಾಸಣೆ; ಉಚಿತ ಕನ್ನಡಕ ವಿತರಣೆ

ಮೈಸೂರು, ಏ.28–ಮೈಸೂರಿನ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಮತ್ತು ಎನ್‌ಜೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರು ಕೇಂದ್ರ ಕಾರಾಗೃಹದ ಖೈದಿಗಳಿಗೆ ಮೇ2 ರಿಂದ 4ರವರೆಗೆ ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೈಸೂರು ಡಿಸಿ ಕಚೇರಿ ಸಿಸಿಟಿವಿ ಮೇಲ್ವಿಚಾರಣಾ ಕೇಂದ್ರದಲ್ಲಿ 54 ಚೆಕ್‌ಪೋಸ್ಟ್‌ಗಳ ಮೇಲೆ ನಿಗಾ



ಮೈಸೂರು, ಏ.28(ಜಿಎ)–ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಸಿಸಿಟಿವಿ ಮೇಲ್ವಿಚಾರಣಾ ಕೇಂದ್ರದ ಮೂಲಕ ಜಿಲ್ಲೆಯ ಪ್ರತಿಯೊಂದು ಚೆಕ್‌ಪೋಸ್ಟ್‌ನ ಜನ ಹಾಗೂ ವಾಹನಗಳ ಚಲನವಲನದ ಮೇಲೆ ತೀವ್ರ ನಿಗಾವಹಿಸಲಾಗಿದೆ.

ವಿಧಾನಸಭಾ ಚುನಾವಣಾ ಸಂಬಂಧ ರಾಜ್ಯದಾದ್ಯಂತ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಚುನಾವಣಾ ಆಯೋಗ ಕಡಿವಾಣ ಹಾಕಿದ್ದು, ಅದರಂತೆ ಮೈಸೂರಿನಲ್ಲಿಯೂ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ಥಾಪಿಸಿರುವ ಸಿಸಿಟಿವಿ ಮೇಲ್ವಿಚಾರಣಾ ಕೇಂದ್ರದ ಮೂಲಕ ಜಿಲ್ಲೆಗೆ ಆಗಮಿಸುವ ಮತ್ತು ಇಲ್ಲಿಂದ ನಿರ್ಗಮಿಸುವ ಪ್ರತಿಯೊಂದು ವಾಹನದ ಮೇಲೆ ಎಚ್ಚರ ವಹಿಸಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯಾದ ದಿನದಂದೇ ನೀತಿ ಸಂಹಿತೆ ಜಾರಿಯಾಗಿ, ಜಿಲ್ಲೆಯಾದ್ಯಂತ ತೀವ್ರ ಕಟ್ಟೆಚರ ವಹಿಸಲಾಗಿದೆ. ಅದರಂತೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಸೇರಿದಂತೆ 54 ಸ್ಥಳಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಜಿಲ್ಲೆಗೆ ಆಗಮಿಸುವ ಪ್ರತಿಯೊಂದು ವಾಹನದ ನೋಂದಣಿ ಸಂಖ್ಯೆಯನ್ನು ದಾಖಲು ಮಾಡಿಕೊಂಡು ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದು, ಅನುಮಾನ ಬಂದ ವಾಹನಗಳ ಚಾಲಕರನ್ನು ವಿಚಾರಣೆ ಮಾಡಲಾಗುತ್ತಿದೆ.

ಜಿಲ್ಲೆಯ 54 ಚೆಕ್‌ಪೋಸ್ಟ್‌ಗಳನ್ನು ಮೇಲ್ವಿಚಾರಣೆ ಮಾಡಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ಸಿಸಿಟಿವಿ ಮೇಲ್ವಿಚಾರಣಾ ಕೇಂದ್ರದಲ್ಲಿ ಸಿಬ್ಬಂದಿಗಳು ಜಿಲ್ಲೆಯಾದ್ಯಂತ ಅಳವಡಿಸಿರುವ 108 ಕ್ಯಾಮರಾಗಳ ದೃಶ್ಯಾವಳಿಗಳಿಂದ ಚೆಕ್ ಪೋಸ್ಟ್‌ನಲ್ಲಿ ಸಿಬ್ಬಂದಿ ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಜಿಲ್ಲೆಗೆ ಪ್ರವೇಶಿಸುವ ಹಾಗೂ ನಿರ್ಗಮಿಸುವ ವಾಹನಗಳ ಮೇಲೆ ಇಲ್ಲಿರುವ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ.

ವರುಣದಲ್ಲಿ ತಂದೆ ಪರ ಡಾ.ಯತೀಂದ್ರ ಭರ್ಜರಿ ರೋಡ್ ಶೋ

- ಕುತಂತ್ರ ರಾಜಕಾರಣದಿಂದ ವದಂತಿ ಹಬ್ಬಿಸುತ್ತಿದ್ದಾರೆ
- ಸಂಚುಕೋರರಿಗೆ ಜನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು
- ಕೋಮು ದಳ್ಳುರಿ ಸೃಷ್ಟಿಸಲು ಇಬ್ಬರು ರಾಜಕಾರಣಿಗಳಿಂದ ಪ್ರಯತ್ನ

ಮೈಸೂರು,ಏ.28(ಎಂಟಿವೈ)– ವರುಣ ಕ್ಷೇತ್ರದಲ್ಲಿ ಸೋಲಿನ ಭೀತಿಗೆ ಒಳಗಾಗಿರುವ ಬಿಜೆಪಿ ನಾಯಕರು ಗಲಭೆ ಸೃಷ್ಟಿಸಿ, ಅಶಾಂತಿ ನಿರ್ಮಿಸುವ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳುವ ಸಂಚು ನಡೆಸುತ್ತಿದ್ದಾರೆ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿಡಿಕಾಡಿದ್ದಾರೆ.

ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಪರ ಕ್ಷೇತ್ರದ ಮೂಡಹಳ್ಳಿ, ಮಲ್ಲರಾಜಯ್ಯನಹುಂಡಿ, ಅಲತ್ತೂರು, ಮಾದಯ್ಯನ ಹುಂಡಿ, ಮರಡಿಹುಂಡಿ, ನಂದಗುಂದ ಪುರ, ನಂದಗುಂದ, ತುಂನೆರಳೆ, ಹೊಸಕೋಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಭರ್ಜರಿ ರೋಡ್ ಶೋ ನಡೆಸಿ ಮತಯಾಚಿಸಿದರು.

ವರುಣ ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲು ಸಂಚು ನಡೆಸುತ್ತಿದ್ದಾರೆ. ಸಿದ್ದರಾಮನಹುಂಡಿಯಲ್ಲಿ ಹೊರಗಿನಿಂದ ಬಂದ ಬಿಜೆಪಿ ಬೆಂಬಲಿತ ಕಾರ್ಯಕರ್ತರೇ ಸಿದ್ದರಾಮನಹುಂಡಿ ಗ್ರಾಮದ ದಲಿತ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಸಂಸದ ಪ್ರತಾಪ ಸಿಂಹ ಹಾಗೂ ಇನ್ನಿತರರ ಕುಮ್ಮಕ್ಕಿನಿಂದ ಶಾಂತಿ ಕದಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಎಲ್ಲಾ ಸಮುದಾಯಗಳ ಜನ ಇದುವರೆಗೂ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದ ವರುಣ ಕ್ಷೇತ್ರದಲ್ಲಿ ರಾಜಕೀಯ ಲಾಭಕ್ಕಾಗಿ ಅಮಾಯಕರಿಗೆ ಪ್ರಚೋದನೆ ನೀಡಿ ಗಲಭೆ ನಡೆಸುವಂತೆ ಪ್ರೇರೇಪಿಸಲಾಗುತ್ತಿದೆ. ಸಿದ್ದರಾಮನಹುಂಡಿ ಘಟನೆಗೆ ನೇರ ಬಿಜೆಪಿ ನಾಯಕರೇ ಕಾರಣರಾಗಿದ್ದು, ಇದೀಗ ಬಣ್ಣದ ಕಥೆ ಹೇಳುವ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.

ನಮಗೆ ದೊರೆತ ಮಾಹಿತಿ ಪ್ರಕಾರ ಹೊರ ಜಿಲ್ಲೆಗಳಿಂದ ಸಂಘಟನೆಯೊಂದರ 200ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರನ್ನು ವರುಣ ಕ್ಷೇತ್ರಕ್ಕೆ ಕರೆತರಲಾಗಿದೆ. ಇವರು ಕ್ಷೇತ್ರದ ಗ್ರಾಮಗಳಿಗೆ ತೆರಳಿ ಅಪಪ್ರಚಾರ ಮಾಡಿ, ಪ್ರಚೋದಿಸುತ್ತಿದ್ದಾರೆ. ಅದಕ್ಕೆ ಕೆಲ ರಾಜಕಾರಣಿಗಳು ಸಾಥ್ ನೀಡುತ್ತಿದ್ದಾರೆ. ವರುಣ ಕ್ಷೇತ್ರದ ಜನ ಎಚ್ಚೆತ್ತುಕೊಂಡು, ಕೋಮುವಾದಿಗಳಿಗೆ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.



ಲೂಟಿ ಹೊಡೆಯುತ್ತಿದ್ದಾರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಕೆಟ್ಟ ಆರ್ಥಿಕ ನಿರ್ವಹಣೆಯಿಂದ ಕರ್ನಾಟಕವನ್ನು ದಿವಾಳಿ ಮಾಡಲಾಗಿದೆ. ರಾಜ್ಯವನ್ನು ಉಳಿಸಬೇಕಾದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರಬೇಕು. ಆದ್ದರಿಂದ ಸಿದ್ದರಾಮಯ್ಯ ಅವರನ್ನು ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಸ್ವಾತಂತ್ರ್ಯ ಬಂದಾಗಿನಿಂದ ಇದುವರೆಗೆ ರಾಜ್ಯ ಸರ್ಕಾರದ ಮೇಲೆ ಇದ್ದ ಸಾಲ 2.45 ಲಕ್ಷ ಕೋಟಿ ರೂ. ಆದರೆ ಬಿಜೆಪಿ ಸರ್ಕಾರ ಇದನ್ನು ನಾಲ್ಕು ವರ್ಷದಲ್ಲಿ 6.18 ಲಕ್ಷ ಕೋಟಿಗೆ ಏರಿಸಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭರವಸೆಗಳನ್ನು ನೀಡಿದೆ. ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷವಾಗಿದ್ದು ಎಲ್ಲರೂ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ದರಾಮಯ್ಯ ಅವರನ್ನು ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಎಸ್.ಸಿ.ಬಸವರಾಜು, ಮಾಜಿ ಸದಸ್ಯ ಹೆಚ್.ಎನ್. ನಂಜಪ್ಪ, ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ಎಂ. ರಾಮಯ್ಯ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ತಾ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಹದಿನಾರು ಗ್ರಾ.ಪಂ. ಅಧ್ಯಕ್ಷ ಅಭಿ, ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಮಹಾದೇವಮ್ಮ, ಸುಂದರ ಮಹಾದೇವಸ್ವಾಮಿ, ರಾಂಪುರ ಪಟೇಲ್, ಮಹಾದೇವಪ್ಪ, ಹೆಚ್.ಪಿ. ಮಾಲೇಗೌಡ, ಶಿವನಾಗ ಪ್ರಕಾಶ್, ಬುಲೆಟ್ ಮಹಾದೇವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಇಂದು ಮಡಿಕೇರಿಯಲ್ಲಿ ಅಮಿತ್ ಶಾ ರೋಡ್ ಶೋ

ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್, ಸಾರ್ವಜನಿಕ ಸಭೆ ರದ್ದು



ಮಡಿಕೇರಿ, ಏ.28– ಕೇಂದ್ರ ಗೃಹ ಸಚಿವ, ಬಿಜೆಪಿಯ ಚುನಾವಣಾ ಚಾಣಕ್ಯ ಎಂದೇ ಖ್ಯಾತರಾಗಿರುವ ಅಮಿತ್ ಶಾ ಅವರು ಶನಿವಾರ (ಏ.29) ಮಡಿಕೇರಿಗೆ ಆಗಮಿಸಲಿದ್ದು, ನಗರದಲ್ಲಿ ಬೃಹತ್ ರೋಡ್ ಶೋ ನಡಸಲಿದ್ದಾರೆ. ನಗರದ ಗಾಲ್ಫ್ ಮೈದಾನಲ್ಲಿರುವ ಹೆಲಿಪ್ಯಾಡ್‌ಗೆ ಬೆಳಗ್ಗೆ 10 ಗಂಟೆ ವೇಳೆಗೆ ಆಗಮಿಸುವ ಅಮಿತ್ ಶಾ, ಬಳಿಕ ರಸ್ತೆ ಮಾರ್ಗವಾಗಿ ಮಹದೇವಪೇಟೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ತೆರಳಲಿದ್ದಾರೆ. ತದ ನಂತರ ಅಲ್ಲಿಂದ ತೆರೆದ ವಾಹನದಲ್ಲಿ ಬಿಜೆಪಿಯ ಬೃಹತ್ ಚುನಾವಣಾ ಪ್ರಚಾರದ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ವೃತ್ತದ ವರೆಗೆ ರೋಡ್ ಶೋ ನಡೆಯಲಿದ್ದು, ಅಲ್ಲಿಯೇ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಹಾಲಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿ ಕೆ.ಜಿ. ಬೋಪಯ್ಯ ಪರ ಮತಯಾಚನೆ ನಡೆಸಲಿದ್ದಾರೆ. ಬಳಿಕ ಹೆಲಿಪ್ಯಾಡ್‌ಗೆ ಹಿಂದಿರುಗಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ಉಡುಪಿ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.

ಪೊಲೀಸ್ ಭದ್ರತೆ: ಕೇಂದ್ರ ಗೃಹ ಸಚಿವರು ಮಡಿಕೇರಿಯಲ್ಲಿ ರೋಡ್ ಶೋ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. 1 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ, ಇಂಡೋ–ಟಿಬೆಟ್ ಪೊಲೀಸ್ ಪಡೆ, ಜಿಲ್ಲಾ ಪೊಲೀಸ್ ಕಮಾಂಡೋ ಸಹಿತ ಅಮಿತ್ ಶಾ ಅವರ ಅಂಗ ರಕ್ಷಕರು ಭದ್ರತಾ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಸಾರ್ವಜನಿಕ ಸಭೆ ರದ್ದು: ಗೃಹ ಸಚಿವ ಅಮಿತ್ ಶಾ ಮಡಿಕೇರಿಗೆ ಆಗಮಿಸಿ ನಗರದ ಗಾಂಧೀ ಮೈದಾನದಲ್ಲಿ ಸಾರ್ವಜನಿಕರ ಸಭೆ ನಡೆಸಲು ಈ ಮೊದಲು ಉದ್ದೇಶಿಸಲಾಗಿತ್ತು. ಈ ಸಭೆ ಆಯೋಜನೆಗೆ ಜಿಲ್ಲಾ ಚುನಾವಣಾ ಆಯೋಗ ಅನುಮತಿಯನ್ನೂ ನೀಡಿತ್ತು. ಆದರೆ ಗಾಂಧಿ ಮೈದಾನ ಪಕ್ಕದಲ್ಲೇ ಖಾಸಗಿ ಶಾಲೆ ಇದ್ದು, ಇಲ್ಲಿ ನವೋದಯ ಶಾಲೆಗೆ ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಶನಿವಾರ ನಡೆಯಲಿದೆ. ಈ ವೇಳೆ ಸಾರ್ವಜನಿಕ ಭಾಷಣ ಮಾಡಿದಲ್ಲಿ, ಪರೀಕ್ಷೆಗೆ ತೊಂದರೆಯಾಗುವ ಕಾರಣದಿಂದ ಸಾರ್ವಜನಿಕ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಬಿಜೆಪಿ ಪಕ್ಷ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ 'ಪಿಕ್ನಿಕ್' ರಾಜಕಾರಣಿಗಳಿಂದ ಅಭಿವೃದ್ಧಿ ಅಸಾಧ್ಯ

ಈ ಬಾರಿಯೂ ಜಿಲ್ಲೆಯಲ್ಲಿ ಬಿಜೆಪಿ ಗೆಲುವು: ಅಪ್ಪಚ್ಚುರಂಜನ್ ವಿಶ್ವಾಸ



ಮಡಿಕೇರಿ, ಏ.28– ಕೊಡಗು ಜಿಲ್ಲೆಯ ಜನತೆ ಕಳೆದ 5 ವರ್ಷಗಳ ಅವಧಿಯಲ್ಲಿ ಎದುರಿಸಿರುವ ಎಲ್ಲಾ ಸಂಕಷ್ಟಗಳಿಗೆ ಜಿಲ್ಲೆಯ ಇಬ್ಬರು ಶಾಸಕರು ಸ್ಪಂದಿಸಿ ಕಾರ್ಯ ನಿರ್ವಹಿಸಿದ್ದು, ಎರಡು ಕ್ಷೇತ್ರಗಳ ಜನತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಮಡಿಕೇರಿ ಬಿಜೆಪಿ ಅಭ್ಯರ್ಥಿಯಾದ ಶಾಸಕ ಅಪ್ಪಚ್ಚುರಂಜನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಜಿಲ್ಲೆಯ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೊರಗಿನ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದ್ದು, ಇಂತಹ 'ಪಿಕ್ನಿಕ್' ರಾಜಕಾರಣಿಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ಸಾಧ್ಯವಿಲ್ಲ. ಹಣ ಬಲದ ರಾಜಕಾರಣದ ಎದುರು ನಾವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತಿರುವುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿಶ್ವ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ತಮ್ಮ ಆಡಳಿತದ ಅವಧಿಯಲ್ಲಿ 'ಸೇವೆಯೊಂದಿಗೆ ಸಂಘಟನೆ' ಮಾಡಲಾಗಿದೆ. ಈ ಬಾರಿ ಜಿಲ್ಲೆಯ 2 ಕ್ಷೇತ್ರಗಳಲ್ಲಿ ಬಿಜೆಪಿ 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದ ಗೆಲುವನ್ನು ದಾಖಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಪೈಲ್ವಾನ'ರ ಮೇಲೆ ಮುಗಿ ಬಿದ್ದಿದ್ದಾರೆ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಪ್ಪಚ್ಚು ರಂಜನ್, ಕೊಡಗಿನಲ್ಲಿ ಪೈಲ್ವಾನರ ಮೇಲೆ ಸಹಜವಾಗಿ ಎಂಬಂತೆ ನಾಲ್ಕೈದು ಮಂದಿ ಮುಗಿ ಬೀಳುವಂತೆ, ಬಿಜೆಪಿ ಮೇಲೆ ಕಾಂಗ್ರೆಸ್ ಮುಗಿ ಬೀಳುತ್ತಿದೆ. ಆದರೆ, ಅಂತಿಮ ಗೆಲುವು ಬಿಜೆಪಿಯದ್ದೆ ಎಂದು ದೃಢವಾಗಿ ನುಡಿದರು. ಕೊಡಗಿನ ಜನತೆ ಪ್ರಾಕೃತಿಕ ವಿಕೋಪ, ಕೊರೊನಾ ಸಂದರ್ಭ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದ್ದಾರೆ. ಈ ಹಂತಗಳಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಕಾಂಗ್ರೆಸ್ ಮಾಡಿಲ್ಲವೆಂದು ಟೀಕಿಸಿದ ಅಪ್ಪಚ್ಚು ರಂಜನ್, ಕಾಂಗ್ರೆಸ್ ಹಣ ಬಲದಲ್ಲಿ ಚುನಾವಣೆಯನ್ನು ಎದುರು ನೋಡುತ್ತಿದೆಯಾದರೆ, ಬಿಜೆಪಿ ತಾನು ನಡೆಸಿರುವ ಅಭಿವೃದ್ಧಿ ಕಾರ್ಯ ಮತ್ತು ಜನ ಸ್ಪಂದನೆಯ ಮೂಲಕ ಜನರ ಬಳಿ ಮತಯಾಚನೆ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದರು.

25 ಸಾವಿರ ಕಿಟ್: ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಮನೆ ಮನೆಗಳಿಗೆ 25 ಸಾವಿರ ಫುಡ್ ಕಿಟ್‌ಗಳನ್ನು ವಿತರಿಸಲಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಕೋವಿಡ್‌ನಿಂದ ಮೃತಪಟ್ಟವರ ಶವವನ್ನು ಸಂಸ್ಕಾರ ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಮಾತನಾಡಿ, ಅಪ್ಪಚ್ಚು ರಂಜನ್ ಅವರು ಅತೀ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಇದನ್ನು ಅರಿತಿರುವ ಕಾಂಗ್ರೆಸ್ಸಿಗರು ಹತಾಶರಾಗಿ ಯಾವುದೇ ಸಾಧನೆಯಿಲ್ಲದೆ ಜಾತಿ ರಾಜಕಾರಣ ಮಾಡುವ ಮೂಲಕ ಸಮಾಜವನ್ನು ಒಡೆದು ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಮುಂದಾಗಿರುವುದಾಗಿ ಆರೋಪಿಸಿದರು.

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಗೆ 60 ಕೋಟಿ ರೂ. ಕುಶಾಲನಗರಕ್ಕೆ 60 ಕೋಟಿ, ಸೋಮವಾರಪೇಟೆ 10 ಕೋಟಿ ವಿತರಿಸಲಾಗಿದ್ದು, ಕಾವೇರಿ ನೀರಾವರಿ ನಿಗಮಕ್ಕೆ ಅನುದಾನ ತರುವ ಕೆಲಸ ಮಾಡಲಾಗಿದೆ. ಅಲ್ಲದೆ ಮಡಿಕೇರಿಯ ಕೋಟೆ ಜೀರ್ಣೋದ್ಧಾರ ಕಾರ್ಯ ಮಾಡಲಾಗುತ್ತಿದೆ. ಅಲ್ಲದೆ ಜಿಲ್ಲೆಯ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಮಡಿಕೇರಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾಂಗೀರ ಸತೀಶ್, ನಗರ ಮಂಡಲದ ಅಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು.

ಮಂಥರ್‌ಗೌಡ 'ರೋಡ್‌ಶೋ'



ಮಡಿಕೇರಿ, ಏ.28– ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಮಂಥರ್ ಗೌಡ ನಗರದಲ್ಲಿ 'ರೋಡ್ ಶೋ' ಮಾಡುವ ಮೂಲಕ ಮತಯಾಚನೆ ನಡೆಸಿದರು. ಶುಕ್ರವಾರ ಸಂತೆ ದಿನವಾದ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರದೇಶದಿಂದ ಪಕ್ಷದ ಪ್ರಮುಖರು ಹಾಗೂ ತಮ್ಮ ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿದ ಮಂಥರ್ ಗೌಡ, ಮನೆಗಳು, ಅಂಗಡಿ ಮಳಿಗೆಗಳಿಗೆ ತೆರಳಿ ಕಾಂಗ್ರೆಸ್‌ನ ಬಿತ್ತಿ ಪತ್ರಗಳನ್ನು ನೀಡಿ ತಮಗೆ ಮತ ನೀಡಿ ಆಶೀರ್ವದಿಸುವಂತೆ ಮನವಿ ಮಾಡಿದರು.

ಈ ಬಾರಿ ಮತದಾರರು ಬದಲಾವಣೆ ಬಯಸಿರುವುದು ಕಂಡು ಬರುತ್ತಿದೆ. ಪ್ರತಿ ಮನೆಗೆ ತೆರಳಿದಾಗಲೂ ಇದೇ ಮಾತು ಕೇಳಿ ಬರುತ್ತಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲೂ ವಿಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕೊಡಗು ವಿವಿಯ ಪ್ರಾದೇಶಿಕ ಕೇಂದ್ರವಾಗಿ ಉನ್ನತೀಕರಣ

ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಅಶೋಕ್‌ಸಂಗಪ್ಪ ಆಲೂರ್ ಪ್ರಕಟ

ಶೈಕ್ಷಣಿಕ ಸಂಕೀರ್ಣ ನಿರ್ಮಾಣ, ಇರುವ ಕಟ್ಟಡಗಳ ಅಭಿವೃದ್ಧಿಗೆ ಕ್ರಮ



ಮಡಿಕೇರಿ, ಏ.28– ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜನ್ನು ಕೊಡಗು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರವನ್ನಾಗಿ ಉನ್ನತೀಕರಿಸುವ ಯೋಜನೆ ಇದೆ ಎಂದು ನೂತನ ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ್ ತಿಳಿಸಿದ್ದಾರೆ.

ಫೀ.ಮಾ.ಕಾರ್ಯಪ್ಪ ಕಾಲೇಜ್‌ಗೆ ಭೇಟಿ ನೀಡಿದ ಅವರು ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ವರ್ಷ ಕಾಲೇಜು ಅಮೃತ ಮಹೋತ್ಸವ ಆಚರಿಸುವ ಸುಸಂದರ್ಭದಲ್ಲಿ ನೂತನ ಶೈಕ್ಷಣಿಕ ಸಂಕೀರ್ಣವನ್ನು ನಿರ್ಮಿಸುವುದು ಮತ್ತು ಇರುವ ಕಟ್ಟಡಗಳನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕೊಡಗು ವಿಶ್ವವಿದ್ಯಾನಿಲಯ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮುಂಚೂಣಿ ವಿಶ್ವ ವಿದ್ಯಾನಿಲಯಗಳ ಪಟ್ಟಿಯಲ್ಲಿ ಸ್ಥಾನಗಳಿಸುವಂತಾಗಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಪ್ರಯತ್ನಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಕರೆ ನೀಡಿದರು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ಇದಕ್ಕೂ ಮೊದಲು ಕುಲಪತಿಗಳಾದ ಡಾ. ಅಶೋಕ ಸಂಗಪ್ಪ ಆಲೂರ್, ಅವರು ಪ್ರಚಲಿತದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಸೌಲಭ್ಯಗಳ ಕುರಿತು ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತರಗತಿ ಪ್ರತಿನಿಧಿಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಇಸಿಸಿಸಿ, ಕ್ರೀಡೆ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು.

ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಕಾಲೇಜಿನ ಇತಿಹಾಸ, ದೃಷ್ಟಿಕೋನ, ಸಾಧನೆ ಮತ್ತು ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭ ನೂತನ ಕುಲಪತಿಯವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಪರೀಕ್ಷಾಂಗ ಕುಲಸಚಿವ ಡಾ.ಸೀನಪ್ಪ ಹಾಗೂ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಕೆ.ಕೆ.ಧರ್ಮಪ್ಪ ಉಪಸ್ಥಿತರಿದ್ದರು.

ಸನ್ಮಾನ: ಕುಲಪತಿಗಳಾದ ಡಾ.ಅಶೋಕ ಸಂಗಪ್ಪ ಆಲೂರ್, ಪರೀಕ್ಷಾಂಗ ಕುಲಸಚಿವರಾದ ಡಾ.ಸೀನಪ್ಪ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಕೆ.ಕೆ.ಧರ್ಮಪ್ಪ ಹಾಗೂ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಅವರುಗಳು ನಿವೃತ್ತ ಏರ್ ಮಾರ್ಷಲ್ ಕೆ.ಸಿ.ನಂದ ಕಾರ್ಯಪ್ಪ ಅವರನ್ನು ಭೇಟಿಯಾಗಿ ಸನ್ಮಾನಿಸಿ ಉಭಯ ಕುಶಲೋ ಪರಿ ವಿಚಾರಿಸಿದರು. ಕೊಡಗಿನ ಶೈಕ್ಷಣಿಕ ಕ್ಷೇತ್ರದ ಉನ್ನತೀಕರಣಕ್ಕಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿ ಸಲಹೆಗಳನ್ನು ಪಡೆದರು.

ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ



ವಿರಾಜಪೇಟೆ, ಏ.28– ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಪಂ ವ್ಯಾಪ್ತಿಯ ಕೊಟ್ಟೋಳಿಯಲ್ಲಿ ಬೂತ್ ವ್ಯಾಪ್ತಿಯ ಮತಯಾಚನೆ ಸಂದರ್ಭದಲ್ಲಿ ಕೊಟ್ಟೋಳಿಯ 30ಕ್ಕೂ ಹೆಚ್ಚು ನಿವಾಸಿಗಳು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಇವರನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಜಿ.ಬೋಪಯ್ಯ ಅವರು ಶಾಲು ಹೊದಿಸಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭ ಜಿಪಂ ಮಾಜಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಶಕ್ತಿ ಕೇಂದ್ರದ ರತ್ನ ಅಯ್ಯಣ್ಣ, ಸ್ಥಳಿಯ ಪಂಚಾಯಿತಿ ಅಧ್ಯಕ್ಷೆ ಶೀಲಾ ಮೇದಪ್ಪ ಸದಸ್ಯ ಎಂ.ಎಂ.ಪರಮೇಶ್ವರ, ಪಿ.ರಮೇಶ್ ಕರುಂಬಯ್ಯ, ಸಿ.ರಮೇಶ್ ಪಳಂಗಪ್ಪ ಹಾಗೂ ಬಿಜೆಪಿ ಪಕ್ಷದ ಪ್ರಮುಖರು ಕಾರ್ಯಕರ್ತರು ಭಾಗವಹಿಸಿದ್ದರು.

'ಮೊಬೈಲ್ ಲೈಟ್ ಬೆಳಗಿಸಿ ನಾನು ವೋಟ್ ಹಾಕುವೆ'

ಮಡಿಕೇರಿ ಏ.28– ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಸ್ವೀಪ್ ಸಮಿತಿ, ಮಡಿಕೇರಿಯಲ್ಲಿನ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಏ.30 ರಂದು ಸಂಜೆ 6.30 ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನೂರಾರು ಜನರು ನಿಗದಿತ ಸ್ಥಳದಲ್ಲಿ ಸಾಲಾಗಿ ನಿಂತು 'ಮೊಬೈಲ್ ಲೈಟ್ ಬೆಳಗಿಸಿ ನಾನು ವೋಟ್ ಹಾಕುವೆ' ಎಂಬ ಸಂದೇಶ ಸಾರುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿನೂತನ ರೀತಿಯಲ್ಲಿ ಆಯೋಜಿಸಿರುವ ಮತದಾರರ ಶಿಕ್ಷಣ, ಅರಿವು ಹಾಗೂ ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ವಿಶೇಷವಾಗಿ ಸಂಜೆ 7.15 ರಿಂದ 30 ನಿಮಿಷಗಳ ಕಾಲ ಬಸವರಾಜ ಬಡಿಗೇರ್ ಮತ್ತು ತಂಡದವರಿಂದ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ.

ವಿ.ಸೋಮಣ್ಣ ಗೆಲುವು ಖಚಿತ

ಕೋಟೆ ಶಿವಣ್ಣ ವಿಶ್ವಾಸ



ಚಾಮರಾಜನಗರ, ಏ.28– ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ವಿ. ಸೋಮಣ್ಣ ಅವರ ಗೆಲುವು ಖಚಿತ ಎಂದು ಕ್ಷೇತ್ರದ ಚುನಾವಣಾ ಪ್ರಭಾರಿಯೂ ಆದ ಮಾಜಿ ಸಚಿವ ಕೋಟೆ ಎಂ. ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಅನೇಕರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಪಕ್ಷ ವಿ. ಸೋಮಣ್ಣ ಅಭ್ಯರ್ಥಿ ಎಂದು ಘೋಷಿಸಿತು. ನಂತರ ಎಲ್ಲಾ ಆಕಾಂಕ್ಷಿಗಳು ಒಗ್ಗೂಡಿ ವಿ. ಸೋಮಣ್ಣ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಸೋಮಣ್ಣ ಗೆಲ್ಲುವುದು ಖಚಿತವಾಗಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಶಾಸಕರಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ವಿಶೇಷ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವರುಣಾ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ವಿ. ಸೋಮಣ್ಣ ಅವರ ಪ್ರಚಾರಕ್ಕೆ ಅಲ್ಲಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಡೆಯೊಡ್ಡುತ್ತಿರುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ. ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಯರನ್ನಾದರೂ ಮತ ಕೇಳಬಹುದು. ಭಯದ ವಾತಾವರಣ ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿಗೊಳಿಸಿದ್ದರಿಂದ ಬಿಜೆಪಿ ಶಕ್ತಿ ಮತ್ತಷ್ಟು ವೃದ್ಧಿಸುತ್ತದೆ. ಎಡಗೈ ಸಮುದಾಯ ಬಿಜೆಪಿ ಪರವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಆರ್. ಸುಂದರ್, ಜಿಪಂ ಮಾಜಿ ಸದಸ್ಯ ಎ.ಆರ್. ಬಾಲರಾಜು, ಮುಖಂಡರಾದ ಡಾ.ಎ.ಆರ್. ಬಾಬು, ಬಸವಣ್ಣ, ಬಸವನಪುರ ರಾಜಶೇಖರ್ ಇದ್ದರು.

ಬಸವಾಪುರದ ಹಲವು ಮಂದಿ ಬಿಜೆಪಿ ಸೇರ್ಪಡೆ

ಕ್ಷೇತ್ರ, ಗ್ರಾಮದ ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿದ ವಿವಿಧ ಸಮುದಾಯಗಳ ಮುಖಂಡರು



ಚಾಮರಾಜನಗರ, ಏ.28– ತಾಲೂಕಿನ ವೆಂಕಟಯ್ಯನ ಛತ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ ಗ್ರಾಮದ ವಿವಿಧ ಸಮುದಾಯದ 50ಕ್ಕೂ ಹೆಚ್ಚು ಮುಖಂಡರು ಬಿಜೆಪಿ ಕಚೇರಿಯಲ್ಲಿ ಇಂದು ಬಿಜೆಪಿಗೆ ಸೇರ್ಪಡೆಯಾದರು.

ನಗರದ ನೂತನ ಬಿಜೆಪಿ ಕಚೇರಿಯಲ್ಲಿಂದು ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜಿ. ನಾರಾಯಣ ಪ್ರಸಾದ್, ಮುಖಂಡರಾದ ಎಂ. ರಾಮಚಂದ್ರು, ಪ್ರೊ.ಕೆ.ಆರ್.ಮಲ್ಲಿಕಾರ್ಜುನ್, ಡಾ.ಎ. ಆರ್. ಬಾಬು ಅವರುಗಳು ಬಿಜೆಪಿಗೆ ಸೇರ್ಪಡೆಯಾದವರಿಗೆ ಪಕ್ಷದ ಶಾಲ್ಯ ಹಾಕಿ ಸ್ವಾಗತ ಕೋರಿದರು.

ಬಸವಾಪುರ ಗ್ರಾಮದ ನಾಯಕ ಜನಾಂಗದ ಮುಖಂಡರಾದ ಜೆ. ಮಹದೇವನಾಯಕ, ಆರ್.ನಾಗರಾಜು, ರಂಗಸ್ವಾಮಿ, ಮಂಡ್ಯದ ಮಹದೇವನಾಯಕ, ಎಂ. ಮಹದೇವನಾಯಕ, ಸಿದ್ದನಾಯಕ, ಕೆ. ಮಹದೇವನಾಯಕ, ಪಿ. ಚಂದ್ರು ಶಂಕರ್, ರಾಮಚಂದ್ರ, ಜಯರಾಂ ನಾಯಕ, ಕೃಷ್ಣೇಗೌಡ, ರಂಗಸ್ವಾಮಿ, ನಂದೀಶ್, ನಾಗರಾಜು, ಶಿವಣ್ಣ, ಸಿ.ರಂಗಸ್ವಾಮಿ, ಬಂಗಾರ ನಾಯಕ, ಮಡಿವಾಳ ಸಮಾಜದ ಪಾಪಣ್ಣಶೆಟ್ಟಿ, ಕುರುಬ ಸಮುದಾಯದ ಕೃಷ್ಣೇಗೌಡ, ಮಹದೇವೇಗೌಡ, ಶಿವೇಗೌಡ, ಮಹದೇಶ್, ಮಹದೇವಗೌಡ, ಮಲ್ಲೇಶ್, ಬಸವರಾಜು, ಮಹದೇವ್, ಸೋಮಣ್ಣೇಗೌಡ, ಪರಿಶಿಷ್ಟ ಜಾತಿಯ ಮುಖಂಡರಾದ ಬಿ. ರಾಜು, ನಾಗಮಲ್ಲು, ಶಿವಣ್ಣ, ಸಿ. ರಂಗಸ್ವಾಮಿ, ಮಹದೇವ್, ಶಿವಣ್ಣ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ. ನಾರಾಯಣಪ್ರಸಾದ್, ಬಿಜೆಪಿ ಕೋರ್ ಸಮಿತಿ ಸದಸ್ಯ ಡಾ.ಎ.ಆರ್.ಬಾಬು, ಉಪಾಧ್ಯಕ್ಷ ಪಿ.ವೃಷಬೇಂದ್ರಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುಂದ್ರಪ್ಪ, ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಜಯಸುಂದರ್, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಮಣ್ಣ, ಬಸವಾಪುರ ಶಕ್ತಿಕೇಂದ್ರ ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಶಮಿತ್‌ಕುಮಾರ್, ಲಾಯರ್ ಮಹೇಶ್, ರಾಜು, ಸತೀಶ್, ಸಿದ್ದನಾಯಕ, ರಂಗಸ್ವಾಮಿನಾಯಕ ಇತರರು ಹಾಜರಿದ್ದರು.

ನಾಳೆ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ

ಚಾಮರಾಜನಗರ, ಏ.28– ಮತದಾರರಲ್ಲಿ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಏ. 30ರಂದು ಜಿಲ್ಲೆಯಲ್ಲಿ ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದೆ. ಮತದಾರರಲ್ಲಿ ಮತಗಟ್ಟೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಏಕಕಾಲದಲ್ಲಿ ಏಪ್ರಿಲ್ 30 ರಂದು ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಏಪ್ರಿಲ್ 30ರಂದು ಬೆಳಿಗ್ಗೆ 8.30 ಗಂಟೆಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ ಆರಂಭವಾಗಲಿದೆ.

ಇಂದು, ಮೇ 3, 7ರಂದು ಹನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಚುನಾವಣಾ ವೆಚ್ಚ ವಿವರ ಪರಿಶೀಲನೆ

ಚಾಮರಾಜನಗರ, ಏ.28– ವಿಧಾನಸಭಾ ಚುನಾವಣೆ ಸಂಬಂಧ ಹನೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚದ ವಿವರಗಳನ್ನು ಚುನಾವಣಾ ವೆಚ್ಚ ವೀಕ್ಷಕರ ಸಮ್ಮುಖದಲ್ಲಿ ಏ.29, ಮೇ 3 ಹಾಗೂ 7ರಂದು ಹನೂರಿನ ಗಣ್ಯ ವ್ಯಕ್ತಿಗಳ ಅತಿಥಿ ಗೃಹ ಸಭಾಂಗಣದಲ್ಲಿ ಪರಿಶೀಲಿಸಲಾಗುತ್ತದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮಧುಸೂದನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಂದಕವಾಡಿ ಸುತ್ತಮುತ್ತ ಮನೆ ಮನೆಗೆ ಕಾಂಗ್ರೆಸ್ ಅಭ್ಯರ್ಥಿ



ಚಾಮರಾಜನಗರ, ಏ.28– ವಿಧಾನಸಭಾ ಕ್ಷೇತ್ರದ ಚಂದಕವಾಡಿ ಹಾಗೂ ಗ್ರಾಪಂ ವ್ಯಾಪ್ತಿಗಳ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಇಂದು ಬೆಳಗ್ಗೆಯಿಂದಲೇ ಬಿರುಸಿನ ಮತಯಾಚಿಸಿದರು.

ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಲು ಹೋದ ಸಂದರ್ಭದಲ್ಲಿ ಹಾರ ತುರಾಯಿಗಳು, ಬೆಲ್ಲದಾರತಿ ಮಾಡಿ ಅದ್ಧೂರಿ ಸ್ವಾಗತ ಕೋರಿ ನಾವು ಈ ಬಾರಿಯೂ ನೀವು ಜಯಗಳಿಸಲು ಶ್ರಮಿಸುತ್ತೇವೆಂದು ಭರವಸೆ ನೀಡುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಾಣಬರುತ್ತಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, 4ನೇ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಮತ್ತು ನಮ್ಮ ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳೇ ನನಗೆ ಮತ್ತು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ ಎಂದರು.

ಸೇರ್ಪಡೆ: ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದನಾಯ್ಕ, ಪುಟ್ಟಮಾದನಾಯ್ಕ ಶಿವಪ್ಪ ಅಬ್ದುಲ್‌ಖಾದರ್, ಶಿವಕುಮಾರ್, ಸಂತೋಷ, ಚಿನ್ನಪ್ಪ, ಪುಟ್ಟನಪುರ ಗ್ರಾಮದ ಲಿಂಗಾಯಿತರು ಹಲವಾರು ಮಂದಿ ಶೇಷಪ್ಪ, ಮಹೇಶ್, ಸಂತೋಷ್, ಯೋಗೇಶ್, ಬಾಬು, ಮಧುಕುಮಾರ್, ಮಲ್ಲೇಶ್, ಪುಟ್ಟು, ಮೂರ್ತಿ, ಭದ್ರ, ನವೀನ್ ಸೇರಿದಂತೆ ಹಲವಾರು ಮಂದಿ ಸಿ. ಪುಟ್ಟರಂಗಶೆಟ್ಟಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ, ಆರ್.ಮಹದೇವ, ಬಸವರಾಜನಾಯಕ, ಸಿದ್ದನಾಯಕ್, ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಮ್ಮ, ಚಿನ್ನಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಆಲೂರು ಪ್ರದೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಜಿಪಂ ಮಾಜಿ ಸದಸ್ಯ ಸದಾಶಿವಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪಾಜಿ, ಕಾಗಲವಾಡಿ ಚಂದ್ರು ಶಿವಸ್ವಾಮಿ, ನಾಗವಳ್ಳಿ ನಾಗಯ್ಯ, ಬಂಗಾರನಾಯ್ಕ, ವೀರಭದ್ರಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಅರಕಲವಾಡಿ ಸೋಮನಾಯಕ್, ಕಾವೇರಿ ಶಿವಕುಮಾರ್, ರಮೇಶ್, ಗ್ರಾಮಾಂತರ ಮಹಿಳಾ ವಿಭಾಗದ ಅಧ್ಯಕ್ಷ ಶಕುಂತಲಾ, ನಲೂರು ಮಹದೇವಸ್ವಾಮಿ, ರಾಜಶೇಖರ್ ಮೂರ್ತಿ, ರಂಗಸ್ವಾಮಿನಾಯಕ, ಕಮಲ್‌ಖಾನ್, ಉಮೇಶ್, ನಟರಾಜು, ಮಹೇಶ್, ಖದರ್, ಲಿಂಗರಾಜು, ನಂಜುಂಡಸ್ವಾಮಿ, ನಟರಾಜು, ರಂಗಸ್ವಾಮಿ, ಪ್ರಕಾಶ್, ಶೇಷಣ್ಣ ಸೇರಿದಂತೆ ಇನ್ನಿತರರಿದ್ದರು.

ಬಹುಜನ ಸಮಾಜ ಪಕ್ಷದ ಬಹಿರಂಗ ಚುನಾವಣಾ ಪ್ರಚಾರಕ್ಕೆ ಚಾಲನೆ



ಚಾಮರಾಜನಗರ, ಏ.28– ನಗರದ ರಾಮಸಮುದ್ರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆನೆಯ ಸ್ತಬ್ಧಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅಧಿಕೃತವಾಗಿ ಬಹಿರಂಗ ಚುನಾವಣಾ ಪ್ರಚಾರಕ್ಕೆ ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಹ.ರಾ.ಮಹೇಶ್ ಹಾಗೂ ಜಿಲ್ಲಾಧ್ಯಕ್ಷ ಎನ್ ನಾಗಯ್ಯ ಚಾಲನೆ ನೀಡಿದರು.

ಹ.ರಾ.ಮಹೇಶ್ ಮಾತನಾಡಿ, ಇಲ್ಲಿಯವರೆಗೆ ದೇಶ, ರಾಜ್ಯದಲ್ಲಿ ಆಳ್ವಿಕೆ ಮಾಡಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸಿ ಈ ದೇಶದಲ್ಲಿ ಬಡತನ, ನಿರುದ್ಯೋಗ ಸಮಸ್ಯೆ ಇನ್ನೂ ಜೀವಂತವಾಗಿರುವಂತೆ ಸರ್ಕಾರ ನಡೆಸಿವೆ. ಆದ್ದರಿಂದ ಈ ಎಲ್ಲಾ ಪಕ್ಷಗಳನ್ನು ತಿರಸ್ಕರಿಸಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ನೀಡುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಲು ಸಂವಿಧಾನವನ್ನೇ ಪ್ರಣಾಳಿಕೆಯನ್ನಾಗಿ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷವನ್ನು ಗೆಲ್ಲಿಸಲು ಆನೆ ಗುರುತಿಗೆ ಮತ ನೀಡುವಂತೆ ಕೋರಿದರು,

ನಗರದ ಬಡಾವಣೆಯ ಮನೆಮನೆಗೂ ತೆರಳಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಬ್ಯಾಡಮೂಡಲು ಬಸವಣ್ಣ, ತಾಲೂಕು ಉಸ್ತುವಾರಿ ಚಂದಕವಾಡಿ ರಾಜಶೇಖರ್, ತಾಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್, ಎಸ್ ಪಿ ಮಹೇಶ್ ಸಿದ್ದರಾಜು ಬಾಲರಾಜು ದೇವಲಾಪುರ ಶಿವಣ್ಣ ಅಲೋಕ್ ಅಶ್ರಿತ್ ರಾಮಸಮುದ್ರ ಮಹೇಶ್ ಇತರರು ಭಾಗವಹಿಸಿದ್ದರು.

ಚರಂಡಿ ಕಾಮಗಾರಿ ಕಳಪೆ: ನಿವಾಸಿಗಳ ಪ್ರತಿಭಟನೆ



ಚಾಮರಾಜನಗರ, ಏ.28– ನಗರದ 15ನೇ ವಾರ್ಡ್‌ನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಡೆಯುತ್ತಿರುವ ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ವಾರ್ಡ್‌ನಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಮುಂದೆ ಬಾಬು ಜಗಜೀವನರಾಂ ಸಂಘದ ಅಧ್ಯಕ್ಷ ಬಸವರಾಜು ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳು, ನಗರಸಭೆ ಅಧಿಕಾರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜು ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸುತ್ತಿರುವ ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದ್ದು, ಕ್ರಿಯಾ ಯೋಜನೆ ಪ್ರಕಾರ ಮಾಡದೇ ತಮಗಿಷ್ಟ ಬಂದಂತೆ ಚರಂಡಿ ನಿರ್ಮಿಸಿದ್ದಾರೆ. ಗುಣಮಟ್ಟದ ಚರಂಡಿ ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ನಿವಾಸಿಗಳಾದ ಕೃಷ್ಣ, ಲಿಂಗಯ್ಯ, ಮಂಜು, ನಾಗೇಂದ್ರ, ಪುಟ್ಟಮ್ಮ, ಪುಟ್ಟರಾಜಮ್ಮ, ಜಯಮ್ಮ, ತಾಯಮ್ಮ, ಸುಮಿತ್ರಾ, ಸಿದ್ದು ನಾಗಮ್ಮ ಇತರರು ಭಾಗವಹಿಸಿದ್ದರು.

ಒಂದನೇ ಪುಟದಿಂದ

ಮೋದಿ ಹವಾ

ಸ್ವಾಗತಿಸಲಾಗುವುದು ಎಂದು ಅವರು ತಿಳಿಸಿದರು. ತೆರೆದ ಅಲಂಕೃತ ವಾಹನದಲ್ಲಿ ಗನ್‌ಹೌಸ್ ಸರ್ಕಲ್‌ನಿಂದ ರೋಡ್ ಶೋ ಆರಂಭಿಸಲಿರುವ ಮೋದಿ ಅವರು, ಸರ್ಕಾರಿ ಸಂಸ್ಕೃತ ಪಾಠಶಾಲೆ, ಸಯ್ಯಾಜಿ ರಾವ್ ರಸ್ತೆಯಲ್ಲಿ ಕೆ.ಆರ್. ಸರ್ಕಲ್, ಆಯುರ್ವೇದ ಕಾಲೇಜು, ಓಲ್ಡ್ ಆರ್‌ಎಂಸಿ ಸರ್ಕಲ್, ಹೈವೇ ಸರ್ಕಲ್ ಮೂಲಕ ರಾಜಮಾರ್ಗದಲ್ಲಿ ಒಂದು ಗಂಟೆ ಕಾಲ ರೋಡ್ ಶೋ ನಡೆಸಿ ಬನ್ನಿಮಂಟಪದ ಮಿಲೇನಿಯಂ ಸರ್ಕಲ್ ನಲ್ಲಿ ಅಂತ್ಯಗೊಳಿಸುವರು. ನಂತರ ಕಾರಿನಲ್ಲಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್, ರಿಂಗ್ ರೋಡ್ ಮೂಲಕ ನಂಜನ ಗೂಡು ರಸ್ತೆ ತಲುಪಿ ಮಂಡಕಳ್ಳಿ ಏರ್ ಪೋರ್ಟ್‌ನಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸುವರು ಎಂದರು.

ಮೈಸೂರಿನ ಸಾಂಪ್ರದಾಯಿಕ ಉಡುಗೆಯಾದ ಬಿಳಿ ಶರ್ಟ್, ಪಂಚೆ, ಶಲ್ಯ, ಮೈಸೂರು ಪೇಟ, ಕೊಡಗಿನ ಶೈಲಿಯ ಉಡುಗೆ, ಅರ್ಚಕರ ಶೈಲಿಯ ಬಟ್ಟೆ ತೊಟ್ಟ ಪುರುಷರು, ಮೈಸೂರು ಸಿಲ್ಕ್ ಸೀರೆಯುಟ್ಟ ಮಹಿಳೆಯರು ಪ್ರಧಾನಿ ಮೋದಿ ಅವರನ್ನು ಬರಮಾಡಿ ಕೊಳ್ಳುವರು. ರೋಡ್ ಶೋದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ಮೋದಿಯ ವರನ್ನು ಹತ್ತಿರದಿಂದ ನೋಡುವ ಅವಕಾಶ ದೊರೆಯಲಿದೆ ಎಂದು ಅವರು ತಿಳಿಸಿದರು. ಅರಮನೆ ದಕ್ಷಿಣ ದ್ವಾರ, ಕೆ.ಆರ್. ಸರ್ಕಲ್, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ಓಲ್ಡ್ ಆರ್‌ಎಂಸಿ ಸರ್ಕಲ್, ಬಂಬೂ ಬಜಾರ್ ಬಳಿ ಹಿರಿಯ ನಾಗರಿಕರು ಕುಳಿತು ನೋಡಲು ಆಸನದ ವ್ಯವಸ್ಥೆ ಮಾಡಲಾಗುವುದು. ರೋಡ್ ಶೋ ಉದ್ದಕ್ಕೂ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಸಾರುವ ಮಾಹಿತಿಗಳನ್ನೊಳಗೊಂಡ ವಾಹನವು ಸಂಚರಿಸಲಿದ್ದು, ಅಲ್ಲಲ್ಲಿ ಜಾನಪದ ಕಲಾ ತಂಡಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಾಮದಾಸ್ ನುಡಿದರು. ಪ್ರಧಾನಿಗಳ ರೋಡ್ ಶೋನಲ್ಲಿ ಯಾವ ಯಾವ ಗಣ್ಯರಿರಬೇಕು, ಜಾನಪದ ಕಲಾ ತಂಡಗಳಿಗೆ ಸ್ಥಳ ನಿಯೋಜನೆ, ಮಾರ್ಗದಲ್ಲಿ ಎಷ್ಟು ಆಸನಗಳ ವ್ಯವಸ್ಥೆ ಮಾಡ ಬೇಕೆಂಬುದರ ಬಗ್ಗೆ ಎಸ್‌ಪಿಜಿ ಅಧಿಕಾರಿಗಳ ನಿರ್ದೇಶನದಂತೆ ಸಿದ್ಧತೆ ಮಾಡಲಾಗಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊ ಯ್ಯುವ ದೂರದೃಷ್ಟಿ ಹೊಂದಿರುವ ಈ ರ್‍ಯಾಲಿಯನ್ನು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಲಿ ದ್ದಾರೆ ಎಂದು ರಾಮದಾಸ್ ನುಡಿದರು. ಸಂಸದ ಪ್ರತಾಪ್ ಸಿಂಹ, ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ಮುಡಾ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್, ಮೋದಿ ಕಾರ್ಯಕ್ರಮದ ಮೇಲ್ವಿಚಾರಕರಾದ ಕಾವೇರಿ ಆಸ್ಪತ್ರೆ ಮುಖ್ಯಸ್ಥ ಡಾ. ಚಂದ್ರಶೇಖರ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಿಟಿ ಬಸ್ ಸಂಚಾರಕ್ಕೆ ಬದಲಿ ವ್ಯವಸ್ಥೆ

ಅಗ್ರಹಾರ ವೃತ್ತ, ಜೆಎಸ್‌ಎಸ್ ಆಸ್ಪತ್ರೆ ಜಂಕ್ಷನ್, ಎಂ.ಜಿ.ರಸ್ತೆ, ಎಂಆರ್‌ಸಿ ವೃತ್ತ, ಬುಲೇವಾರ್ಡ್ ವೃತ್ತ, ಟ್ಯಾಂಕ್ ಬಂಡ್ ರಸ್ತೆ, ಲೋಕರಂಜನ್ ರಸ್ತೆ, ಹಾರ್ಡಿಂಜ್ ವೃತ್ತ, ಚಾಮರಾಜ ಒಡೆಯರ್ ವೃತ್ತ ಮಾರ್ಗವಾಗಿ ನಗರ ಬಸ್ ನಿಲ್ದಾಣಕ್ಕೆ ತಲುಪಬೇಕು. ಬಸ್ ನಿಲ್ದಾಣದಿಂದ ವಾಪಸ್ಸಾಗುವಾಗ ಗರುಡಾ ಮಾಲ್ ಮುಂಭಾಗ ಬಲ ತಿರುವು ಪಡೆದು ಬಂದ ಮಾರ್ಗದಲ್ಲೇ ಸಂಚರಿಸಬೇಕು.

● ಮಾನಂದವಾಡಿ ರಸ್ತೆ ಮತ್ತು ನಂಜನಗೂಡು ರಸ್ತೆ ಕಡೆಯಿಂದ ಶ್ರೀನಿವಾಸ ವೃತ್ತ, ವೇದಾಂತ ಹೆಮ್ಮಿಗೆ ವೃತ್ತ, ಆರ್‌ಟಿಓ ವೃತ್ತ, ಸಿದ್ದಪ್ಪ ವೃತ್ತ, ಅಗ್ರಹಾರ ವೃತ್ತ, ಜೆಎಸ್‌ಎಸ್ ಆಸ್ಪತ್ರೆ ಜಂಕ್ಷನ್, ಎಂ.ಜಿ.ರಸ್ತೆ, ಎಂಆರ್‌ಸಿ ವೃತ್ತ, ಲೋಕರಂಜನ್ ರಸ್ತೆ, ಹಾರ್ಡಿಂಜ್ ವೃತ್ತ, ಚಾಮರಾಜ ಒಡೆಯರ್ ವೃತ್ತ ಮಾರ್ಗವಾಗಿ ನಗರ ಬಸ್ ನಿಲ್ದಾಣ ತಲುಪಬೇಕು. ನಂತರ ಅದೇ ಮಾರ್ಗವಾಗಿ ವಾಪಸ್ಸಾಗಬೇಕು.

● ಕೆಆರ್‌ಎಸ್ ರಸ್ತೆ ಕಡೆಯಿಂದ ಆಗಮಿಸುವ ಬಸ್ಸುಗಳು ದಾಸಪ್ಪ ವೃತ್ತದ ಬಳಿ ನಿಲುಗಡೆ ಮಾಡಿ ಪ್ರಯಾಣಿಕರನ್ನು ಇಳಿಸಿ, ನಂತರ ಅಲ್ಲಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆ ಮೂಲಕ ವಾಪಸ್ಸಾಗಬೇಕು.

● ಎನ್.ಆರ್.ಮೊಹಲ್ಲಾ, ಕೆಸರೆ ಮತ್ತು ಉದಯಗಿರಿ ಕಡೆಯಿಂದ ನವಾಬ್ ಹೈದರಾಲಿ ಖಾನ್ ವೃತ್ತ, ಬಿ.ಎನ್.ರಸ್ತೆ, ಮಿನಿ ವಿಧಾನ ಸೌಧ ರಸ್ತೆ, ಹಾರ್ಡಿಂಜ್ ವೃತ್ತ, ಚಾಮರಾಜ ಒಡೆಯರ್ ವೃತ್ತದ ಮೂಲಕ ನಗರ ಬಸ್ ನಿಲ್ದಾಣ ತಲುಪಬೇಕು. ವಾಪಸ್ಸಾಗುವಾಗ ಚಾಮರಾಜ ಒಡೆಯರ್ ವೃತ್ತ, ಹಾರ್ಡಿಂಜ್ ವೃತ್ತ, ಬಿ.ಎನ್.ರಸ್ತೆ, ಗ್ರಾಮಾಂತರ ಬಸ್ ನಿಲ್ದಾಣ, ಹೈದಾಲಿ ವೃತ್ತದ ಮೂಲಕ ಸಂಚರಿಸಬೇಕು.

● ಸಿದ್ಧಾರ್ಥನಗರ ಕಡೆಯಿಂದ ಲೋಕರಂಜನ್ ರಸ್ತೆ ಮಾರ್ಗವಾಗಿ ಹಾರ್ಡಿಂಜ್ ವೃತ್ತ, ಚಾಮರಾಜ ಒಡೆಯರ್ ವೃತ್ತದ ಮೂಲಕ ನಗರ ಬಸ್ ನಿಲ್ದಾಣ ತಪುಪಬೇಕು. ಅಲ್ಲಿಂದ ಚಾಮರಾಜ ಒಡೆಯರ್ ವೃತ್ತ, ಹಾರ್ಡಿಂಜ್ ವೃತ್ತ, ಮಿರ್ಜಾ ರಸ್ತೆ ಲೋಕರಂಜನ್ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಬುಲೇವಾರ್ಡ್ ವೃತ್ತದ ಮೂಲಕ ವಾಪಸ್ಸಾಗಬೇಕು.

ಪ್ರತ್ಯೇಕ ಸ್ಥಳಗಳಲ್ಲಿ ವಾಹನ ನಿಲುಗಡೆ

ನಂಜನಗೂಡು, ಹಾಗೂ ತಿ.ನರಸೀಪುರದಿಂದ ಬರುವ ಬಸ್ಸುಗಳು ರಿಂಗ್ ರಸ್ತೆ, ಲಲಿತಮಹಲ್ ರಸ್ತೆ ಮೂಲಕ ಸಾಗಿ ಬುಲೇವಾರ್ಡ್ ಸರ್ಕಲ್ ಬಳಿ ಜನರನ್ನು ಇಳಿಸಿ, ಲಲಿತಮಹಲ್ ಮೈದಾನ, ಕೆಎಸ್‌ಓಯು ಮೈದಾನ ತಾವರಕಟ್ಟೆ ಬಳಿ ನಿಲುಗಡೆ ಮಾಡಬೇಕು. ಬೆಂಗಳೂರು, ಮಂಡ್ಯ ಕಡೆಯಿಂದ ಬರುವ ಬಸ್ಸುಗಳು ಬೆಂಗಳೂರು ರಸ್ತೆ, ಕೆಂಪೇಗೌಡ ವೃತ್ತ, ಹಳೇ ಟೋಲ್‌ಗೇಟ್, ಜೆಎಸ್‌ಎಸ್ ಮೆಡಿಕಲ್ ಕಾಲೇಜು ಮೂಲಕ ಸಾಗಿ ಬನ್ನಿಮಂಟಪ ಕವಾಯತು ಮೈದಾನದಲ್ಲಿ ಪಾರ್ಕ್ ಮಾಡಬೇಕು.

ಕಾರು, ದ್ವಿಚಕ್ರ ವಾಹನ: ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರದ ಕಡೆಯಿಂದ ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಆಗಮಿಸುವವರು, ಕಲಾಮಂದಿರ, ಮೆಟ್ರೋ ಪೋಲ್, ದಾಸಪ್ಪ ವೃತ್ತದ ಮೂಲಕ ಜೆ.ಕೆ.ಮೈದಾನಕ್ಕೆ ತೆರಳಿ ಅಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಕು. ಬೆಂಗಳೂರು, ಮಂಡ್ಯ ಕಡೆಯಿಂದ ಬರುವವರು ಬೆಂಗಳೂರು ರಸ್ತೆ, ಕೆಂಪೇಗೌಡ ವೃತ್ತ, ಹಳೇ ಟೋಲ್‌ಗೇಟ್, ಜೆಎಸ್‌ಎಸ್ ಮೆಡಿಕಲ್ ಕಾಲೇಜು ಮುಂಭಾಗ ಸಾಗಿ, ಬನ್ನಿಮಂಟಪ ಸೆಂಟ್ ಫಿಲೋಮಿನಾ ಕಾಲೇಜು ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಬೇಕು. ಹೆಚ್.ಡಿ.ಕೋಟೆ ಕಡೆಯಿಂದ ಬರುವವರು ಶ್ರೀರಾಂಪುರ ರಿಂಗ್ ರಸ್ತೆ ಜಂಕ್ಷನ್, ನಂಜನಗೂಡು ರಿಂಗ್ ರಸ್ತೆ, ತಿ.ನರಸೀಪುರ ರಿಂಗ್ ರಸ್ತೆ, ಲಲಿತಮಹಲ್ ರಸ್ತೆ, ಬುಲೇವಾರ್ಡ್ ಸರ್ಕಲ್, ಎಂಆರ್‌ಸಿ ವೃತ್ತದ ಮೂಲಕ, ನಂಜನಗೂಡು ಕಡೆಯಿಂದ ಬರುವವರು ನಂಜನಗೂಡು ರಿಂಗ್ ರಸ್ತೆ, ತಿ.ನರಸೀಪುರ ರಿಂಗ್ ರಸ್ತೆ, ಲಲಿತಮಹಲ್ ರಸ್ತೆ, ಬುಲೇವಾರ್ಡ್ ಸರ್ಕಲ್, ಎಂಆರ್‌ಸಿ ವೃತ್ತದ ಮೂಲಕ ಹಾಗೂ ತಿ.ನರಸೀಪುರದ ಕಡೆಯಿಂದ ಬರುವವರು ಲಲಿತಮಹಲ್ ರಸ್ತೆ, ಎಂಆರ್‌ಸಿ ವೃತ್ತದ ಮೂಲಕ ಸಾಗಿ ದೊಡ್ಡಕೆರೆ ಮೈದಾನ ಹಾಗೂ ವಸ್ತು ಪ್ರದರ್ಶನ ಮೈದಾನದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.

2 ಕೋಟಿಗೂ ಅಧಿಕ ನಗದು ವಶ

ಮೌಲ್ಯದ ಮದ್ಯ ಹಾಗೂ 12,51,500 ರೂ. ನಗದು, ಹುಣಸೂರಿನಲ್ಲಿ 2,26,55,770 ರೂ. ಮೌಲ್ಯದ ಮದ್ಯ ಹಾಗೂ 39,82,750 ರೂ. ನಗದು, ಹೆಚ್.ಡಿ.ಕೋಟೆಯಲ್ಲಿ 1,08,868 ರೂ. ಮೌಲ್ಯದ ಮದ್ಯ ಹಾಗೂ 14,95,140 ರೂ. ನಗದು, ನಂಜನಗೂಡಿನಲ್ಲಿ 1,43,72,137 ರೂ. ಮದ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 2,71,51,406 ರೂ. ಮದ್ಯ ಹಾಗೂ 61,87,203 ರೂ. ನಗದು, ಕೃಷ್ಣರಾಜ ಕ್ಷೇತ್ರದಲ್ಲಿ 95,964 ರೂ. ಮೌಲ್ಯದ ಮದ್ಯ ಹಾಗೂ 29,05,760 ರೂ. ನಗದು, ಚಾಮರಾಜ ಕ್ಷೇತ್ರದಲ್ಲಿ 85,90,551 ರೂ. ಮೌಲ್ಯದ ಮದ್ಯ ಹಾಗೂ 38,70,315 ರೂ. ನಗದು, ನರಸಿಂಹರಾಜದಲ್ಲಿ 52,999 ರೂ. ಮೌಲ್ಯದ ಮದ್ಯ, ವರುಣದಲ್ಲಿ 33,84,784 ರೂ. ಮೌಲ್ಯದ ಮದ್ಯ ಹಾಗೂ 22,33,250 ರೂ. ನಗದು, ತಿ.ನರಸೀಪುರದಲ್ಲಿ 26,82,766 ರೂ. ಮೌಲ್ಯದ ಮದ್ಯ ಹಾಗೂ 6,11,500 ರೂ. ನಗದು ಸೇರಿ ಜಿಲ್ಲೆಯಲ್ಲಿ ಒಟ್ಟು 8,04,85,967 ರೂ. ಮೌಲ್ಯದ ಮದ್ಯ ಮತ್ತು 2,32,93,618 ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಅಲ್ಲದೆ ಹೆಚ್.ಡಿ.ಕೋಟೆಯಲ್ಲಿ 18 ಸಾವಿರ ರೂ., ಚಾಮರಾಜ ಕ್ಷೇತ್ರದಲ್ಲಿ 1,14,250 ರೂ. ಹಾಗೂ ನರಸಿಂಹರಾಜದಲ್ಲಿ 6,22,155 ರೂ. ಮೌಲ್ಯದ ಮಾದಕ ವಸ್ತು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 19,95,967 ರೂ. ಹಾಗೂ ಚಾಮರಾಜದಲ್ಲಿ 1.56 ಲಕ್ಷ ರೂ. ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಾಮರಾಜ ಹಾಗೂ ವರುಣದಲ್ಲಿ ಒಟ್ಟು 60 ಸಾವಿರ ರೂ. ಮೌಲ್ಯದ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದರೆ ನಂಜನಗೂಡು ಹಾಗೂ ನರಸಿಂಹರಾಜದಲ್ಲಿ ಈವರೆಗೆ ನಗದು ಜಪ್ತಿ ಆಗಿಲ್ಲ ಎಂದರು.


ಸಿ-ವಿಜಿಲ್: ಕೆ.ಆರ್.ನಗರ ಕ್ಷೇತ್ರದಲ್ಲಿ 30, ಚಾಮರಾಜದಲ್ಲಿ 23, ಚಾಮುಂಡೇಶ್ವರಿಯಲ್ಲಿ 20, ಕೃಷ್ಣರಾಜದಲ್ಲಿ 17, ಪಿರಿಯಾಪಟ್ಟಣದಲ್ಲಿ 8, ನರಸಿಂಹರಾಜದಲ್ಲಿ 7, ಹೆಚ್.ಡಿ.ಕೋಟೆಯಲ್ಲಿ 6, ಹುಣಸೂರಿನಲ್ಲಿ 4, ನಂಜನಗೂಡಿನಲ್ಲಿ 2, ತಿ.ನರಸೀಪುರದಲ್ಲಿ 2 ಹಾಗೂ ವರುಣದಲ್ಲಿ 1 ಸೇರಿ ಜಿಲ್ಲೆಯಲ್ಲಿ ಒಟ್ಟು 120 ಸಿ-ವಿಜಿಲ್ ಪ್ರಕರಣ ದಾಖಲಾಗಿವೆ. ಚುನಾವಣಾ ಅಕ್ರಮಗಳ ಬಗ್ಗೆ ಮಾಹಿತಿ ತಿಳಿದಲ್ಲಿ ಸಾರ್ವಜನಿಕರು ಸಿ-ವಿಜಿಲ್ ಆಪ್ ಮೂಲಕ ದೂರು ಸಲ್ಲಿಸಬೇಕೆಂದು ಮನವಿ ಮಾಡಿದರು.

ವಿಶೇಷ ಮತಗಟ್ಟೆ: 55 ಸಖಿ ಬೂತ್‌ಗಳು, 11 ಪಿಡಬ್ಲ್ಯೂಡಿ(ವಿಶೇಷ ಚೇತನರು) ಬೂತ್, 11 ಯುವ ಮತದಾರರ ಬೂತ್, 1 ಥೀಮ್ ಬೇಸ್ ಬೂತ್, 10 ಎತ್ನಿಕ್ ಬೂತ್ ಸೇರಿದಂತೆ ಒಟ್ಟು 97 ವಿಶೇಷ ಬೂತ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಥೀಮ್ ಬೇಸ್ ಬೂತ್‌ನಲ್ಲಿ ಮೈಸೂರು ಜಿಲ್ಲೆಯ ಪಾರಂಪರಿಕತೆ, ಸಾಂಸ್ಕೃತಿಕ ಸಿರಿ ಪ್ರತಿಬಿಂಬಿಸುವ ಮತಗಟ್ಟೆಗಳು, ಅರಮನೆ, ಮೃಗಾಲಯ, ಲಲಿತಮಹಲ್ ಅರಮನೆ, ಜಗನ್ಮೋಹನ ಅರಮನೆ, ಆಯಾ ತಾಲೂಕಿನ ವಿಶೇಷತೆಗೆ ಆದ್ಯತೆ ನೀಡಲಾಗಿದೆ. ಎತ್ನಿಕ್ ಬೂತ್‌ನಲ್ಲಿ ಮತದಾನದ ದಿನದಂದು ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ, ಗಿರಿಜನ ಹಾಡಿ ಆದಿವಾಸಿಗಳ ಸಾಂಪ್ರದಾಯಿಕ ಉಡುಗೆ ತೊಟ್ಟು, ಮತದಾರರನ್ನು ಆಕರ್ಷಿಸುವುದಾಗಿ ತಿಳಿಸಿದರು.

ಕಳೆದ 2018ರ ಚುನಾವಣೆಯಲ್ಲಿ ಒಟ್ಟು 2905 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲಿ ಗ್ರಾಮೀಣ ಭಾಗದ 303 ಹಾಗೂ ನಗರ ಪ್ರದೇಶದ 896 ಸೇರಿ ಒಟ್ಟು 1199 ಮತಗಟ್ಟೆಗಳಲ್ಲಿ ರಾಜ್ಯದ ಮತದಾನ ಸರಾಸರಿಗಿಂತ ಕಡಿಮೆ ಮತದಾನ ಆಗಿದೆ. ಹಾಗಾಗಿ ಈ ಬಾರಿ ಮತದಾನ ಹೆಚ್ಚಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಐಕಾನ್ ಜಾವಗಲ್ ಶ್ರೀನಾಥ್ ಹಾಗೂ ವಿಶೇಷ ಚೇತನ ರಾಷ್ಟ್ರೀಯ ಕ್ರೀಡಾಪಟು ಮಹೇಂದ್ರ ಅವರ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಜಿಲ್ಲಾ ಸ್ವೀಪ್ ಸಮಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ವಿಭಿನ್ನ ಹಾಗೂ ಅತ್ಯಾಕರ್ಷಕ ಕಾರ್ಯಕ್ರಮಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಓ ಕೆ.ಎಂ.ಗಾಯತ್ರಿ ಇದ್ದರು.

ವರುಣ ವ್ಯಾಪ್ತಿಯಲ್ಲಿ ಮುಂದುವರಿದ ಸೋಮಣ್ಣ ಬಿರುಸಿನ ಪ್ರಚಾರ

ಪ್ರತಿ ಗ್ರಾಮದಲ್ಲಿ ಪೂರ್ಣಕುಂಭ ಸ್ವಾಗತ, ಆರತಿ ಬೆಳಗಿದ ಹೆಂಗಳೆಯರು, ರೈತರ ಆಶೀರ್ವಾದ



ಮೈಸೂರು, ಏ.28– ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾವೇರಿದ್ದು, ಪ್ರತಿಷ್ಠಿತ ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು.

ಕ್ಷೇತ್ರ ವ್ಯಾಪ್ತಿಯ ಗೋಣಳ್ಳಿ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮತಯಾಚನೆ ಆರಂಭಿಸಿದರು.

ಮಾಡಹಳ್ಳಿ, ಅಳಗಂಚಿ, ದೇವನೂರು, ವರಹಳ್ಳಿ, ಕಕ್ಕರಹಟ್ಟಿ, ಚುಂಚನಹಳ್ಳಿ, ಹನುಮನಪುರ, ಕೋಣನೂರು, ಕೋಣನೂರು ಪುರ, ದಾಸನೂರು, ಮೇಲಾಜಿಪುರ, ಮರಳ್ಳಿ ಪುರ, ಕಾರೇಮೋಳೆ, ದೊಡ್ಡಹೊಮ್ಮ, ಔತಳಪುರ, ಚಿಕ್ಕಹೊಮ್ಮ ಅಂಕುಶರಾಯನ ಪುರ, ಚಿಕ್ಕಹೊಮ್ಮದ ಮೋಳೆ, ತೊರಳ್ಳಿ ಮೋಳೆ, ತೊರಳ್ಳಿ, ಈಶ್ವರಗೊಂಡನಹಳ್ಳಿ, ಕೊಟ್ಟರಾಯನಹುಂಡಿ, ತಾಯೂರು, ವಡ್ಡರಹುಂಡಿ, ಹಾರೋಪುರ, ಸಾಲುಂಡಿ, ಗೆಜ್ಜನಗಹಳ್ಳಿ, ಕಾಹಳ್ಳಿ, ಬಳಗಲಿ ಹಾಗೂ ಸುತ್ತೂರು ಗ್ರಾಮಗಳಲ್ಲಿ ಮಿಂಚಿನ ಸಂಚಾರದ ಮೂಲಕ ಮತಯಾಚಿಸಿದರು.

ಆರತಿ ಬೆಳಗಿದ ಹೆಂಗಳೆಯರು: ಸೋಮಣ್ಣ ಪ್ರಚಾರಕ್ಕೆ ಸಾಗಿದ ಪ್ರತಿ ಗ್ರಾಮದ ಗಡಿ ಭಾಗದಿಂದ ಊರಿನಾದ್ಯಂತ ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಕಿವಿಗಡಚಿಕ್ಕುವ ಪಟಾಕಿ ಶಬ್ದ, ತಮಟೆ, ಡೋಲು, ಭಾಜಾ ಭಜಂತ್ರಿ ಮೇಳೈಸಿತ್ತು. ಗ್ರಾಮಗಳ ಹೆಂಗಳೆಯರು ಸೋಮಣ್ಣರಿಗೆ ಆರತಿ ಬೆಳಗಿ, ಹಣೆಗೆ ತಿಲಕ ಇಟ್ಟು, ದೃಷ್ಟಿ ತಾಕದಂತೆ ಅರಿಸಿನ ಕುಂಕುಮ ಮಿಶ್ರಿತ ನೀರಿನಲ್ಲಿ ಇಳಿ ತೆಗೆದು ಗ್ರಾಮದಿಂದ ಬೀಳ್ಕೊಡುತ್ತಿದ್ದುದು ಸಾಮಾನ್ಯವಾಗಿತ್ತು.

ರೈತರ ಆಶೀರ್ವಾದ: ಗ್ರಾಮಗಳಲ್ಲಿ ಮಾತ್ರವಲ್ಲದೇ, ಸೋಮಣ್ಣ ಸಾಗುತ್ತಿದ್ದ ಹಾದಿಯುದ್ದಕ್ಕೂ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತ ಸಮುದಾಯದವರು ಇವರು ಸಾಗುತ್ತಿದ್ದ ವಾಹನದ ಬಳಿ ಬದು ಜಯಶೀಲರಾಗಿ ಬನ್ನಿ ಎಂದು ಹರಸುತ್ತಿದ್ದರು. ಹಿರಿಯರು, ಕಿರಿಯರು, ಎಲ್ಲ ಸಮುದಾಯದವರು ಸೋಮಣ್ಣ ಪರ ಜೈಕಾರ ಕೂಗಿದ್ದು ವಿಶೇಷವಾಗಿತ್ತು.

ಸೋಮಣ್ಣ ಗ್ರಾಮ ಪ್ರವೇಶಿಸುತ್ತಿದ್ದಂತೆ ಗ್ರಾಮದ ಮಕ್ಕಳು ಅವರ ಕೈ ಕುಲುಕಲು, ಶುಭ ಕೋರಲು ಮುಂದಾದರು. ಮತ್ತೊಂದೆಡೆ ಕೆಲ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರ ಮೇಲೆ ಬಗೆ ಬಗೆಯ ಹೂವಿನ ಸುರಿಮಳೆಗೈಯಲಾಯಿತು.

ಶ್ರೀಗಳ ಆಶೀರ್ವಾದ: ಸೋಮಣ್ಣ ಅವರು ದೇವನೂರು ಗ್ರಾಮದ ಶ್ರೀ ಗುರುಮಲ್ಲೇಶ್ವರ ಮಠಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದು, ಫಲತಾಂಬೂಲ ಸ್ವೀಕರಿಸಿದರು.

ಸೋಮಣ್ಣ ಪರ ನಿವೃತ್ತ ಐಪಿಎಸ್ ಅಧಿಕಾರಿ ರೇವಣಸಿದ್ದಯ್ಯ ಪ್ರಚಾರ: ವರುಣಾ ವಿಧಾನ ಸಭಾ ಕ್ಷೇತ್ರದ ವರಹಳ್ಳಿ, ಕಕ್ಕರಹಟ್ಟಿ, ಚುಂಚನಹಳ್ಳಿ, ಹನುಮನಪುರ ಹಾಗೂ ಕೋಣನೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಈ ಸಂದರ್ಭದಲ್ಲಿ, ನಿವೃತ್ತ ಐಪಿಎಸ್ ಅಧಿಕಾರಿಗಳಾದ ರೇವಣ ಸಿದ್ಧಯ್ಯ, ಕಾ.ಪು. ಸಿದ್ಧಲಿಂಗಸ್ವಾಮಿ, ಸ್ಥಳೀಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ವರುಣ ಕ್ಷೇತ್ರದ ಜನರೇ ನನ್ನ ರಕ್ಷಣೆಗಿದ್ದಾರೆ: ಸೋಮಣ್ಣ

ಮೈಸೂರು, ಏ.28–ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕರೂ ಆದ ಸಿದ್ದರಾಮಯ್ಯ ಅವರಿಗೆ ದ್ವೇಷದ ರಾಜಕಾರಣ ಶೋಭೆ ತರುವುದಿಲ್ಲ ಎಂದು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ತಿಳಿಸಿದ್ದಾರೆ.

ಸಿದ್ಧರಾಮನಹುಂಡಿಯಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದ್ವೇಷದ ರಾಜಕಾರಣ ಸಿದ್ದರಾಮಯ್ಯರಂಥ ನಾಯಕರಿಗೆ ಶೋಭೆ ತರಲ್ಲ. ಸಿದ್ಧರಾಮಯ್ಯರಿಗೆ ಹತಾಶೆಯಾಗಿದೆ. ಸೋಲಿನ ಭೀತಿ ಶುರುವಾಗಿದೆ ಎಂದು ಕುಟುಕಿದರು.

ವರುಣದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಭಯಪಡಿಸುವ ಕೆಲಸ ನಡೆಯುತ್ತಿದೆ. ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಈ ರೀತಿ ಸಣ್ಣತನ ಯಾಕೆ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ. ನನಗೆ ಯಾವುದೇ ರಕ್ಷಣೆ ಬೇಡ. ವರುಣ ಕ್ಷೇತ್ರದ ಜನರೇ ನನ್ನ ರಕ್ಷಣೆ ಮಾಡ್ತಾರೆ. ಇಂತಹ ಘಟನೆಗಳಿಂದ ನಾನು ಹೆದರುವುದಿಲ್ಲ ಎಂದು ಸೋಮಣ್ಣ ತಿಳಿಸಿದರು.

ನಾಗೇಶ್ ಆರೋಗ್ಯ ವಿಚಾರಿಸಿದ ಸೋಮಣ್ಣ, ಪ್ರತಾಪ್ ಸಿಂಹ



ಮೈಸೂರು, ಏ.28–ಸಿದ್ದರಾಮನಹುಂಡಿಯಲ್ಲಿ ಗುರುವಾರ ರಾತ್ರಿ ನಡೆದ ಗಲಾಟೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಬಿಜೆಪಿ ಕಾರ್ಯಕರ್ತ ನಾಗೇಶ್ ಅವರನ್ನು ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ, ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದರು.

ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮನಹುಂಡಿಯಲ್ಲಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಕಾಲು ಮತ್ತು ಕೈಗೆ ತೀವ್ರ ಪೆಟ್ಟು ಬಿದ್ದಿದ್ದು, ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸೋಮಣ್ಣ, ಗಾಯಾಳು ನಾಗೇಶ್ ಕುಶಲೋಪರಿ ವಿಚಾರಿಸಿ, ಧೈರ್ಯ ತುಂಬಿದರು. ಬಿಜೆಪಿ ಮುಖಂಡ ಅಪ್ಪಣ್ಣ, ಮತ್ತಿತರರು ಈ ವೇಳೆ ಇದ್ದರು.



ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಮೇಶ್ ಅವರು ಸರಸ್ವತಿಪುರಂನಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಮೇಯರ್ ಆರ್.ಲಿಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಮುಖಂಡ ಗಂಗಾಧರಗೌಡ ಇತರರಿದ್ದಾರೆ.

ಗಿರಿಜಾ ಕಲ್ಯಾಣ ಮಹೋತ್ಸವ

ಮೈಸೂರು, ಏ.28–ನಗರದ ದಿವಾನ್ಸ್ ರಸ್ತೆಯಲ್ಲಿರುವ ಶ್ರೀ ಅಮೃತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 30ರ ಭಾನುವಾರ ಬೆಳಗ್ಗೆ 10ಕ್ಕೆ ಸಾಮೂಹಿಕ ಗಿರಿಜಾ ಕಲ್ಯಾಣ ಪೂಜೆ ಏರ್ಪಡಿಸಲಾಗಿದೆ. ವಿವಾಹ ವಿಳಂಬ ನಿವಾರಣೆಗಾಗಿ, ಶೀಘ್ರ ವಿವಾಹ ಪ್ರಾಪ್ತಿಗಾಗಿ ಸಂಕಲ್ಪಿಸಿ ಭಕ್ತಾದಿಗಳು ಪೂಜೆಯಲ್ಲಿ ಭಾಗವಹಿಸಬಹುದು. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ತೀರ್ಥ–ಪ್ರಸಾದ ವಿತರಣೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಅರ್ಚಕ ಸೋಮಶೇಖರ್ ಅವರನ್ನು 9535413361 ಮೂಲಕ ಸಂಪರ್ಕಿಸಬಹುದು.

ರೈತರ ಬೇಡಿಕೆಗೆ ಸ್ಪಂದಿಸದ ಬಿಜೆಪಿ ವಿರುದ್ಧ ಪ್ರಚಾರ

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ

ಮೈಸೂರು, ಏ.28(ಜಿಎ)–ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಸೋಲಿಸಿ ಎಂದು ರಾಜ್ಯದಾದ್ಯಂತ ಪ್ರಚಾರ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ



ವಿಧಾನಸಭಾ ಚುನಾವಣೆಯ ರೈತ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಸಂಘದ ವತಿಯಿಂದ ರಾಜ್ಯದ ಹತ್ತು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಅದರಲ್ಲಿ 8 ಕಡೆ ನಮ್ಮದೇ ಅಭ್ಯರ್ಥಿಗಳಿದ್ದಾರೆ. ಬಾಕಿ ಎರಡು ಕ್ಷೇತ್ರದಲ್ಲಿ ಸಿಪಿಐಎಂಗೆ ಬೆಂಬಲ ಸೂಚಿಸಿದ್ದೇವೆ ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸಿದ್ದರೆ ನಾವು ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತಿರಲಿಲ್ಲ. ರೈತ ವಿರೋಧಿ ಕಾಯ್ದೆಗಳನ್ನು ಜಾರಿ ಮಾಡಿದ್ದು, ಇದನ್ನು ವಿರೋಧಿಸಿ ನಡೆಸಿದ ಚಳವಳಿಯಿಂದ 780 ರೈತರು ಅಸುನೀಗಿದರು. ಈ ಎಲ್ಲಾ ಕಾರಣಗಳಿಂದ ಈ ಬಾರಿ ಬಿಜೆಪಿಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಸೋಲಿಸುವಂತೆ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.



ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶುಕ್ರವಾರ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಈ ವೇಳೆ ಮೈಲ್ಯಾಕ್ ಅಧ್ಯಕ್ಷ ಆರ್.ರಘು ಕೌಟಿಲ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ರಾಷ್ಟ್ರೀಯ ಬಿಜೆಪಿ ಮುಖಂಡ ರಾಜೀವ್ ಬಬ್ಬರ್ ಉಪಸ್ಥಿತರಿದ್ದರು.

ಬಿಜೆಪಿ ಆಳ್ವಿಕೆಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಅನ್ಷುಲ್ ಅವಿಜಿತ್ ಆರೋಪ



ಮೈಸೂರು, ಏ.28(ಜಿಎ)–ನಿರುದ್ಯೋಗದಲ್ಲಿ ಭಾರತ ದಾಖಲೆ ಬರೆಯುತ್ತಿದ್ದು, ದೇಶದಲ್ಲಿ 25 ಲಕ್ಷಕ್ಕೂ ಅಧಿಕ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಅನ್ಷುಲ್ ಅವಿಜಿತ್ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ನಿರುದ್ಯೋಗಿಗಳ ಭವಿಷ್ಯ ಅತಂತ್ರವಾಗಿದೆ. ಇದರಲ್ಲಿ ಅನೇಕರು ಆತ್ಮಹತ್ಯೆ ಮಾಡಿಕೊಂಡಿದ್ದು ಕರ್ನಾಟಕದಲ್ಲೇ 7 ಸಾವಿರಕ್ಕೂ ಅಧಿಕ ಮಂದಿ ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿಂದೆ ಕರ್ನಾಟಕ ಉದ್ಯೋಗ ನೀಡಿಕೆಗೆ ಹೆಸರುವಾಸಿಯಾಗಿತ್ತು. ಆದರೆ ಈಗ ಆ ಪರಿಸ್ಥಿತಿಯಿಲ್ಲ ಎಂದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದೆ. ಬೆಲೆಯೇರಿಕೆಯಿಂದಾಗಿ ಜನತೆ ಸಂಕಷ್ಟಕ್ಕೀಡಾಗಿದ್ದಾರೆ. ಬಿಜೆಪಿ ಸರ್ಕಾರ 40 ಪರ್ಸೆಂಟ್ ಸರ್ಕಾರ ಎಂದು ಕುಖ್ಯಾತವಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಣದುಬ್ಬರದಿಂದ ತತ್ತರಿಸಿರುವ ಜನತೆಗೆ ನೆರವಾಗಲು ಕಾಂಗ್ರೆಸ್ ಪಕ್ಷವು ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಮನೆಯೊಡತಿಗೆ ಮಾಸಿಕ ಎರಡು ಸಾವಿರ, ನಿರುದ್ಯೋಗಿಗಳಿಗೆ ಭತ್ಯೆ, ಹತ್ತು ಲಕ್ಷ ಉದ್ಯೋಗ ಸೃಷ್ಟಿ ಭರವಸೆ ನೀಡಿದೆ. ಹೀಗಾಗಿ ಈ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸ ಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳಲ್ಲಿ ನಾನಾ ಪಕ್ಷದ ಅಭ್ಯರ್ಥಿಗಳ ಬಿರುಸಿನ ಪ್ರಚಾರ



ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿ. ಮಲ್ಲೇಶ್ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಮನೆಯಲ್ಲಿ ಮತಯಾಚನೆ ಮಾಡಿದರು.



ಶಾಸಕ ಎಲ್.ನಾಗೇಂದ್ರ ಕೆ.ಜಿ.ಕೊಪ್ಪಲಿನ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು



ಗುಂಗ್ರಾಲ್ ಛತ್ರ ಗ್ರಾಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡರಿಂದ ಮತಯಾಚನೆ

ಮೈಸೂರು, ಏ.28(ಎಂಕೆ)– ಮೈಸೂರಿನಲ್ಲಿ ಚುನಾವಣಾ ಅಬ್ಬರ ಜೋರಾಗಿದ್ದು, ವಿವಿಧ ಪಕ್ಷದ ಅಭ್ಯರ್ಥಿಗಳು ಮತದಾರರ ಮನ ಗೆಲ್ಲಲು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ.

ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ, ನರಸಿಂಹರಾಜ ಹಾಗೂ ವರುಣ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಮತಯಾಚನೆ ಮತ್ತಷ್ಟು ಬಿರುಸುಗೊಂಡಿದ್ದು, ತಮ್ಮದೇ ರೂಟ್ ಮ್ಯಾಪ್‌ಗಳ ಮೂಲಕ ಮನೆ ಮನೆಗೆ, ಅಂಗಡಿ–ಮಳಿಗೆ ಭೇಟಿ ನೀಡಿ ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಮೇಶ್, ಸರಸ್ವತಿಪುರಂನಲ್ಲಿ ಮತಯಾಚಿಸಿದರು. ಮಾಜಿ ಮೇಯರ್ ಲಿಂಗಪ್ಪ, ಜೆಡಿಎಸ್ ನಗರಾಧ್ಯಕ್ಷ ಚೆಲುವೇಗೌಡ, ವಕೀಲ ಗಂಗಾಧರ್‌ಗೌಡ ಇನ್ನಿತರೆ ಜೆಡಿಎಸ್ ಮುಖಂಡರು ಸಾಥ್ ನೀಡಿದರು. ಇತ್ತ ಬಿಜೆಪಿ ಅಭ್ಯರ್ಥಿ ಶಾಸಕ ಎಲ್.ನಾಗೇಂದ್ರ ಕೆ.ಜಿ.ಕೊಪ್ಪಲಿನ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಮತಯಾಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಹರೀಶ್‌ಗೌಡ ಪರವಾಗಿ ಬೆಂಬಲಿಗರು ಕ್ಷೇತ್ರದ ಹಲವು ಬಡಾವಣೆಗಳಲ್ಲಿ ಮತ ಯಾಚಿಸಿದ್ದಾರೆ.

ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಕೆ.ವಿ. ಮಲ್ಲೇಶ್, ಖ್ಯಾತ ಕಾದಂಬರಿಕಾರರಾದ ಎಸ್.ಎಲ್.ಭೈರಪ್ಪ ಅವರ ಮನೆಗೆ ತೆರಳಿ ಮತಯಾಚಿಸಿದರೆ, ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ವಾರ್ಡ್ ನಂ.59ರ ವ್ಯಾಪ್ತಿಯ ಕುವೆಂಪುನಗರ(ಎಂ ಬ್ಲಾಕ್)ದಲ್ಲಿ ಪ್ರಚಾರ ನಡೆಸಿದರು.

ಚಾಮುಂಡೇಶ್ವರಿ: ಇಲವಾಲ ಹೋಬಳಿ ಗುಂಗ್ರಾಲ್ ಛತ್ರ ಗ್ರಾಮದಲ್ಲಿ ಮತಯಾಚಿಸಿದ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದೇಗೌಡ, ಮನೆ ಮನೆಗಳಿಗೆ ಭೇಟಿ ನೀಡಿ ಕರಪತ್ರಗಳನ್ನು ಹಂಚುವ ಮುಖಾಂತರ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಣೆ ಕೊಡುವುದರ ಮುಖಾಂತರ ಮತಯಾಚನೆ ಮಾಡಿದರು. ಕೆ ಮರಿಗೌಡ, ಅರುಣ್ ಕುಮಾರ್ (ಮಾಜಿ ಶಾಸಕ ದಿವಂಗತ ಸತ್ಯಪ್ಪ ಅವರ ಮಗ) ಕಾಂಗ್ರೆಸ್ ಮುಖಂಡ ಗುರುಸ್ವಾಮಿ ಮತ್ತಿತರರು ಬೆಂಬಲ ನೀಡಿದರು.

ಹಾಗೆಯೇ ಜೆಡಿಎಸ್ ಅಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡ, ಬೋಗಾದಿ, ಅನಗನಹಳ್ಳಿ, ಗೋಪಾಲಪುರ, ಮುಳ್ಳೂರು, ತಿಬ್ಬಯ್ಯನಹುಂಡಿ, ದೇವಗಳ್ಳಿ ಹಾಗೂ ನಗರ್ತಹಳ್ಳಿಯಲ್ಲಿ ಪಾದಯಾತ್ರೆ ನಡೆಸಿ, ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ವರುಣ: ವಿಧಾನಸಭಾ ಕ್ಷೇತ್ರ ಹಡಜನ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಪರವಾಗಿ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರ ಡಾ.ಅನ್ಷುಲ್ ಅವಿಜಿತ್ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡುವ ಮುಖಾಂತರ ಮತಯಾಚಿದರು. ಎಂಎಲ್‌ಸಿ. ಡಾ.ತಿಮ್ಮಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ ಕುಮಾರ್, ಹುಣಸೂರು ಬಸವಣ್ಣ, ಎಡತೊರೆ ನಿಂಗರಾಜ್, ಸೌರಭ, ಕುಂಬರಳ್ಳಿ ಮಠದ ಕುಮಾರ್, ಹರೀಶ್, ಮಹಾದೇವ್. ಹುಣಸೂರು ರಾಜಪ್ಪ ಮತ್ತಿತರರಿದ್ದರು.





ಅಂಕಪಟ್ಟಿ ವಿವರ

ತಂಡ	ಪಂದ್ಯಗಳು	ಗೆಲುವು	ಸೋಲು	ಡ್ರಾ	ಅಂಕ
ರಾಜಸ್ಥಾನ್	8	5	3	0	10
ಲಕ್ನೋ	8	5	3	0	10
ಗುಜರಾತ್	7	5	2	0	10
ಸಿಎಸ್‌ಕೆ	8	5	3	0	10
ಆರ್‌ಸಿಬಿ	8	4	4	0	8
ಪಂಜಾಬ್	7	4	3	0	8
ಕೋಲ್ಕತ್ತಾ	8	3	5	0	6
ಮುಂಬೈ	7	3	4	0	6
ಎಸ್‌ಆರ್‌ಹೆಚ್	7	2	5	0	4
ಡೆಲ್ಲಿ	7	2	5	0	4

56 ರನ್‌ನಿಂದ ಪಂಜಾಬ್ ಕಿಂಗ್ಸ್ ಮಣಿಸಿದ ಲಕ್ನೋ




ಮೊಹಾಲಿ, ಏ.28– ಕೇವಲ 120 ಎಸೆತಗಳಲ್ಲಿ ಬರೋಬ್ಬರಿ 258 ರನ್‌ಗಳನ್ನು ಬಾರಿಸಬೇಕಾದ ಅಗಾಧ ಸವಾಲಿನ ಮುಂದೆ ಮಂಡಿಯೂರಿದ ಪಂಜಾಬ್ ಕಿಂಗ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ದೊಡ್ಡ ಅಂತರದ ಸೋಲು ಕಂಡಿದೆ. ಯುವ ಆಟಗಾರ ಅಥರ್ವ ಟೈಡೆ ಹೋರಾಟ ಇನ್ನಿಂಗ್ಸ್ ಆಡಿದರೂ, ಇದು ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗಾಗಲೀ, ಕನಿಷ್ಠ ಪಕ್ಷ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆತಂಕ ನೀಡುವುದಕ್ಕೂ ನೆರವಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂಪಾಕ್ಟ್ ಪ್ಲೇಯರ್ ಆಗಿದ್ದ ಪ್ರಭ್‌ಸಿಮ್ರನ್ ಸಿಂಗ್, ನಾಯಕ ಶಿಖರ್ ಧವನ್ ಅವರ ದಯನೀಯ ವೈಫಲ್ಯದಿಂದಾಗಿ ಪಂಜಾಬ್ ಕಿಂಗ್ಸ್ ತಂಡ 19.5 ಓವರ್‌ಗಳಲ್ಲಿ 201 ರನ್‌ಗೆ ಆಲೌಟ್ ಆಯಿತು. ಇದರಿಂದಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡ 56 ರನ್‌ಗಳ ಭರ್ಜರಿ ಗೆಲುವು ಕಂಡಿದೆ. ಈ ಗೆಲುವಿನಿಂದಾಗಿ ಅಂಕಪಟ್ಟಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ 2ನೇ ಸ್ಥಾನಕ್ಕೇರಿದೆ. ಕೇವಲ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರಸ್ಥಾನದಲ್ಲಿರುವ ರಾಜಾಸ್ಥಾನ ರಾಯಲ್ಸ್‌ಗಿಂತ ಕೆಳಗಿನ ಸ್ಥಾನದಲ್ಲಿದೆ.

ಚೇಸಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ 31 ರನ್ ಬಾರಿಸುವಾಗಲೇ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಭುಜದ ಗಾಯದಿಂದಾಗಿ ಕಳೆದ ಕೆಲವು ಪಂದ್ಯಗಳಿಂದ ವಿಶ್ರಾಂತಿ ಪಡೆದುಕೊಂಡಿದ್ದ ನಾಯಕ ಶಿಖರ್ ಧವನ್, ಕೇವಲ 1 ರನ್ ಬಾರಿಸಿ ಔಟಾದರೆ, ಇಂಪಾಕ್ಟ್ ಪ್ಲೇಯರ್ ಆಗಿದ್ದ ಪ್ರಭ್‌ಸಿಮ್ರನ್ ಸಿಂಗ್ 13 ಎಸೆತಗಳಲ್ಲಿ 2 ಬೌಂಡರಿಗಳಿದ್ದ 9 ರನ್ ಬಾರಿಸಿ ಔಟಾದರು. ಈ ಹಂತದಲ್ಲಿ ಜೊತೆಯಾದ ಅಥರ್ವ ಟೈಡೆ (66ರನ್, 36 ಎಸೆತ, 8 ಬೌಂಡರಿ, 2 ಸಿಕ್ಸರ್) ಹಾಗೂ ಸಿಕಂದರ್ ರಾಜಾ (36ರನ್, 22 ಎಸೆತ, 4 ಬೌಂಡರಿ, 1 ಸಿಕ್ಸರ್) ಮೂರನೇ ವಿಕೆಟ್‌ಗೆ 47 ಎಸೆತಗಳಲ್ಲಿ 78 ರನ್ ಜೊತೆಯಾಟವಾಡಿದರು. ಈ ಜೋಡಿ ದೊಡ್ಡ ಮೊತ್ತದ ಚೇಸಿಂಗ್ ಹಾದಿಯಲ್ಲಿ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡುವಲ್ಲಿ ಇವರ ಇನ್ನಿಂಗ್ಸ್ ಪ್ರಮುಖವಾಯಿತು. ಆದರೆ, ಸತತ ಎರಡು ಓವರ್‌ಗಳಲ್ಲಿ ಸಿಕಂದರ್ ರಾಜಾ ಹಾಗೂ ಅಥರ್ವ ಟೈಡೆ ಔಟಾಗಿ ಹೊರ ನಡೆದರು. ನಂತರ ಬಂದ ಲಿಯಾಮ್ ಲಿವಿಂಗ್ ಸ್ಟೋನ್ (23 ರನ್), ಸ್ಯಾಮ್ ಕರ್‍ರನ್ (21) ಹಾಗೂ ಜಿತೇಶ್ ಶರ್ಮ (24) ತಂಡದ ದೊಡ್ಡ ಅಂತರದ ಸೋಲನ್ನು ತಪ್ಪಿಸಲು ಹೋರಾಟ ಮಾಡಿದರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಯಶ್ ಠಾಕೂರ್ 37 ರನ್‌ಗೆ 4 ವಿಕೆಟ್ ಉರುಳಿಸಿದರೆ, ನವೀನ್ ಉಲ್ ಹಕ್ 30 ರನ್‌ಗೆ 3 ವಿಕೆಟ್ ಉರುಳಿಸಿ ಮಿಂಚಿದರು. ಚೇಸಿಂಗ್ ಮಾಡಲು ಅಸಾಧ್ಯವಾದ ಟಾರ್ಗೆಟ್ ಆಗಿದ್ದರೂ, ತಂಡ 201 ರನ್ ಪೇರಿಸಲು ಯಶಸ್ವಿಯಾಯಿತು. ಕೊನೆಗೆ ಗೆಲುವಿನಿಂದ 56 ರನ್‌ಗಳಿಂದ ದೂರವುಳಿಯಿತು.

ಲಕ್ನೋ ಸೂಪರ್ ಜೈಂಟ್ಸ್ ಹಾಲಿ ಆವೃತ್ತಿಯಲ್ಲಿ ತಂಡವೊಂದರ ಗರಿಷ್ಠ ರನ್ ಬಾರಿಸಿತ್ತು. ಇಡೀ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ ಪಾಸಿಟಿವ್ ಅಂಶ ಏನಾದರೂ ಇದ್ದರೆ ಅದು ಟೈಡೆ ಅವರ ಸ್ಫೋಟಕ 66 ರನ್‌ಗಳ ಇನ್ನಿಂಗ್ಸ್ ಮಾತ್ರ.

ಈ ಗೆಲುವಿನೊಂದಿಗೆ ರಾಜಾಸ್ಥಾನ, ಲಕ್ನೋ, ಗುಜರಾತ್ ಹಾಗೂ ಚೆನ್ನೈ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ. ಈ ನಾಲ್ಕೂ ತಂಡಗಳು ಸಮಾನ ಅಂಕಗಳನ್ನು ಹೊಂದಿದ್ದರೂ ನೆಟ್ ರನ್‌ರೇಟ್ ಸ್ಥಾನಗಳನ್ನು ನಿರ್ಧಾರ ಮಾಡಿದೆ. ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಎದುರಿಸಿದ ನಾಲ್ಕನೇ ಸೋಲಿನೊಂದಿಗೆ 6ನೇ ಸ್ಥಾನಕ್ಕೆ ಇಳಿದಿದ್ದು, ರನ್‌ರೇಟ್ ಪಾತಾಳಕ್ಕೆ ಇಳಿದಿದೆ.


ಇದಕ್ಕೂ ಮುನ್ನಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೊ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರ ನಾಯಕ ಕೆ.ಎಲ್.ರಾಹುಲ್ 9, ಕೈಲ್ ಮೇಯರ್ಸ್ 54, ಆಯುಷ್ ಬಡೋಣಿ 43, ಮಾರ್ಕಸ್ ಸ್ಟೋಯಿನಿಸ್ 72, ನಿಕೋಲಸ್ ಪೂರನ್ 45, ದೀಪಕ್ ಹೂಡಾ 11 ರನ್ ಗಳಿಸಿದರು. ಪಂಜಾಬ್ ಪರ ರಬಾಡ 2, ಅರ್ಷದೀಪ್ ಸಿಂಗ್, ಸ್ಯಾಮ್ ಕರ್‍ರನ್ ಹಾಗೂ ಲಿವಿಂಗ್ ಸ್ಟೋನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಮಾರ್ಕಸ್ ಸ್ಟೋಯಿನಿಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.


ಮಾರ್ಕಸ್ ಸ್ಟೋಯಿನಿಸ್ 72





ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್. ನಾಗೇಂದ್ರ ಸುತ್ತೂರು ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿಗಳವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.



ಜಿಪಂ ಮಾಜಿ ಸದಸ್ಯ ರಮ್ಮನಹಳ್ಳಿ ವೆಂಕಟಯ್ಯ, ಗ್ರಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್, ಮಾಜಿ ಗ್ರಾಪಂ ಸದಸ್ಯ ಶಿವಣ್ಣ, ಮುಖಂಡರಾದ ಪಾಪಣ್ಣ, ಯಜಮಾನ್ ಜವರಪ್ಪರವರ ಮಗ ಶೇಖರ್, ಬೆಟ್ಟಯ್ಯ, ಚಿಕ್ಕಣ್ಣ, ಸಪ್ಪೆ ಚೌಡಯ್ಯ, ರಘು, ಪುನೀತ್, ಹಾಲಿನ ಡೈರಿ ನಿರ್ದೇಶಕರಾದ ಮೊಕುರಾಜು, ನಾರಾಯಣ, ಕಂಠಿ, ರಘು, ಶಿವು, ಕೊಳಂಜಿ, ರಂಗಯ್ಯ, ಚಿಕ್ಕವೆಂಕಟಯ್ಯ, ಪೈಲ್ವಾನ್ ದ್ಯಾವಪ್ಪ, ಪ್ರಮೋದ್, ಮೋಟಿ ಚಿಕ್ಕಯ್ಯನ ಸಿದ್ದರಾಜು, ಪ್ರಕಾಶ್, ಕಾಂತರಾಜು, ಅಯ್ಯಮರಿ ಸಿದ್ದರಾಜು, ಚಿಕ್ಕ ವೆಂಕಟಸ್ವಾಮಿ ಹಾಗೂ ನೂರಾರು ಯುವಕರು ಕಾಂಗ್ರೆಸ್ ಪಕ್ಷ ತೊರೆದು ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.

ಮೈಸೂರಿನ ವಿವಿಧ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ; ಬದಲಿ ಮಾರ್ಗ ಸೂಚನೆ

ಮೈಸೂರು, ಏ.28–ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ಮೈಸೂರು ನಗರದಲ್ಲಿ ರೋಡ್ ಶೋ ನಡೆಸಲಿರುವ ಹಿನ್ನೆಲೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಅಂದು ಮಧ್ಯಾಹ್ನ 12 ರಿಂದ ರಾತ್ರಿ 8 ಗಂಟೆವರೆಗೆ ಅಂದರೆ 8 ಗಂಟೆ ಕಾಲ ರೋಡ್ ಶೋ ಮಾರ್ಗದ ರಸ್ತೆಗಳಲ್ಲಿ ಎಲ್ಲಾ ರೀತಿಯ ವಾಹನ ಸಂಚಾರ ನಿರ್ಬಂಧಿಸಿ ಹಾಗೂ ವಾಹನ ಸಂಚಾರಕ್ಕೆ ಬದಲಿ ಮಾರ್ಗಗಳನ್ನು ಸೂಚಿಸಿ ಆದೇಶ ಹೊರಡಿಸಿದ್ದಾರೆ. ಪ್ರಧಾನಿ ಮೋದಿಯವರು ಮೈಸೂರಿನ ಓವಲ್ ಗ್ರೌಂಡ್ ಬಳಿಯ ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್‌ವರೆಗಿನ ರಾಧಾಕೃಷ್ಣ ಮಾರ್ಗದಲ್ಲಿ ಸಂಚರಿಸಿ, ಮುಡಾ ಜಂಕ್ಷನ್‌ನಿಂದ ಜೆಎಲ್‌ಬಿ ರಸ್ತೆಯಲ್ಲಿ ರಾಮಸ್ವಾಮಿ ವೃತ್ತದವರೆಗೆ, ರಾಮಸ್ವಾಮಿ ವೃತ್ತದಿಂದ ಚಾಮರಾಜ ಜೋಡಿ ರಸ್ತೆಯಲ್ಲಿ ಗನ್ ಹೌಸ್ ವೃತ್ತದವರೆಗೆ, ಬಸವೇಶ್ವರ ವೃತ್ತದಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಹೈವೇ ವೃತ್ತದವರೆಗೆ, ಹೈವೇ ವೃತ್ತದಿಂದ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಎಲ್‌ಐಸಿ ವೃತ್ತದವರೆಗೆ, ಎಲ್‌ಐಸಿ ವೃತ್ತದಿಂದ ಹಳೇ ಮೈಸೂರು–ಬೆಂಗಳೂರು ರಸ್ತೆಯಲ್ಲಿ ಕೆಂಪೇಗೌಡ ವೃತ್ತ (ಮಣಿಪಾಲ್ ಜಂಕ್ಷನ್) ವರೆಗೆ ರೋಡ್ ಶೋ ನಡೆಸಲಿದ್ದು, ಅಲ್ಲಿಂದ ರಿಂಗ್ ರಸ್ತೆಯಲ್ಲಿ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಲಿದ್ದು, ಈ ರಸ್ತೆಗಳಲ್ಲಿ ಅಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಅತೀ ಗಣ್ಯರ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಬದಲಿ ಸಂಚಾರ ಮಾರ್ಗ

ಕೌಟಿಲ್ಯ ವೃತ್ತದಿಂದ ಮುಡಾ ಜಂಕ್ಷನ್‌ವರೆಗಿನ ರಾಧಾಕೃಷ್ಣ ಮಾರ್ಗದಲ್ಲಿ ಸಂಚರಿಸಬಹುದಾಗಿದ್ದ ವಾಹನಗಳು ರೈಲ್ವೆ ಅಂಡರ್‌ಬ್ರಿಡ್ಜ್–ಡಾ. ಪದ್ಮ ವೃತ್ತ–ಅಗ್ನಿಶಾಮಕ ದಳ ಠಾಣೆ ಜಂಕ್ಷನ್–ಏಕಲವ್ಯ ವೃತ್ತ–ಕೋರ್ಟ್ ಜಂಕ್ಷನ್–ಆರ್‌ಟಿಓ ವೃತ್ತ–ಅಗ್ರಹಾರ ವೃತ್ತ–ಎಂ.ಜಿ.ರಸ್ತೆ ಅಂಡರ್‌ಬ್ರಿಡ್ಜ್–ಆರ್‌ಎಂಸಿ ವೃತ್ತದ ಕಡೆಯಿಂದ ಸಾಗುವುದು.

ಮತ್ತೊಂದು ಬದಲಿ ಮಾರ್ಗ ರೈಲ್ವೆ ಅಂಡರ್‌ಬ್ರಿಡ್ಜ್–ಕಲಾಮಂದಿರ ಜಂಕ್ಷನ್–ಮೆಟ್ರೋಪೋಲ್ ವೃತ್ತ–ದಾಸಪ್ಪ ವೃತ್ತ–ಕೆ.ಆರ್.ಎಸ್. ಕಡೆಯಿಂದ ಸಾಗುವುದು.

ಮಗದೊಂದು ಬದಲಿ ಮಾರ್ಗ ರೈಲ್ವೆ ಅಂಡರ್‌ಬ್ರಿಡ್ಜ್–ಕಲಾಮಂದಿರ ಜಂಕ್ಷನ್–ಹುಣಸೂರು ರಸ್ತೆ ಕಡೆಯಿಂದ ಸಾಗುವುದು.

ಮುಡಾ ಜಂಕ್ಷನ್‌ನಿಂದ ರಾಮಸ್ವಾಮಿ ವೃತ್ತದವರೆಗಿನ ಬದಲಿ ಮಾರ್ಗ: ರೈಲ್ವೆ ಅಂಡರ್‌ಬ್ರಿಡ್ಜ್–ಕಲಾಮಂದಿರ ಜಂಕ್ಷನ್–ಮೆಟ್ರೋಪೋಲ್ ವೃತ್ತ–ದಾಸಪ್ಪ ವೃತ್ತ–ಕೆ.ಆರ್.ಎಸ್. ರಸ್ತೆ ಕಡೆಯಿಂದ ಸಾಗುವುದು.

ಮತ್ತೊಂದು ಬದಲಿ ಮಾರ್ಗ: ರೈಲ್ವೆ ಅಂಡರ್‌ಬ್ರಿಡ್ಜ್–ಕಲಾಮಂದಿರ ಜಂಕ್ಷನ್–ಹುಣಸೂರು ರಸ್ತೆ ಕಡೆಯಿಂದ ಸಾಗುವುದು.

ಇನ್ನೊಂದು ಬದಲಿ ಮಾರ್ಗ: ರೈಲ್ವೆ ಅಂಡರ್‌ಬ್ರಿಡ್ಜ್–ಡಾ. ಪದ್ಮ ವೃತ್ತ–ಅಗ್ನಿಶಾಮಕ ದಳ ಠಾಣೆ ಜಂಕ್ಷನ್–ಏಕಲವ್ಯ ವೃತ್ತ–ಕೋರ್ಟ್ ಜಂಕ್ಷನ್–ಆರ್‌ಟಿಓ ವೃತ್ತ–ಅಗ್ರಹಾರ ವೃತ್ತ–ಎಂ.ಜಿ.ರಸ್ತೆ ಅಂಡರ್‌ಬ್ರಿಡ್ಜ್–ಆರ್‌ಎಂಸಿ ವೃತ್ತದ ಕಡೆಯಿಂದ ಸಾಗುವುದು.

ರಾಮಸ್ವಾಮಿ ವೃತ್ತದಿಂದ ಗನ್ ಹೌಸ್ ವೃತ್ತದವರೆಗಿನ ಚಾಮರಾಜ ಜೋಡಿ ರಸ್ತೆ: ಹಾರ್ಡಿಂಜ್ ವೃತ್ತ–ಕುಸ್ತಿ ಅಖಾಡದ ಬಳಿ ಎಡ ತಿರುವು ಪಡೆದು ಮಂಟಪ–ಹಂಸಲೇಖ–ಎಲೆತೋಟ ಕಡೆಯಿಂದ ಸಾಗುವುದು. ಏಕಲವ್ಯ ವೃತ್ತದಿಂದ ಸಂಚರಿಸುವ ವಾಹನಗಳು ಕೋರ್ಟ್ ಜಂಕ್ಷನ್–ಆರ್‌ಟಿಓ ವೃತ್ತ–ಅಗ್ರಹಾರ ವೃತ್ತ–ಎಂ.ಜಿ.ರಸ್ತೆ ಅಂಡರ್‌ಬ್ರಿಡ್ಜ್–ಆರ್‌ಎಂಸಿ ವೃತ್ತದ ಕಡೆ ಸಾಗುವುದು. ಏಕಲವ್ಯ ವೃತ್ತದಿಂದ ಬೋಗಾದಿ ಕಡೆಗೆ ಸಂಚರಿಸುವ ವಾಹನಗಳು ಅಗ್ನಿಶಾಮಕ ಠಾಣೆ ಜಂಕ್ಷನ್–ಡಾ. ಪದ್ಮ ವೃತ್ತ–ರೈಲ್ವೆ ಅಂಡರ್‌ಬ್ರಿಡ್ಜ್ ಮಾರ್ಗವಾಗಿ ಬೋಗಾದಿ ಕಡೆಗೆ ಸಾಗುವುದು. ಹುಣಸೂರು ರಸ್ತೆಗೆ ತೆರಳುವ ವಾಹನಗಳು ಅಗ್ನಿಶಾಮಕ ಠಾಣೆ ಜಂಕ್ಷನ್–ಡಾ. ಪದ್ಮ ವೃತ್ತ–ರೈಲ್ವೆ ಅಂಡರ್‌ಬ್ರಿಡ್ಜ್–ಕಲಾಮಂದಿರ ಜಂಕ್ಷನ್ ಮಾರ್ಗವಾಗಿ ಹುಣಸೂರು ರಸ್ತೆಗೆ ತೆರಳುವುದು.

ಬಸವೇಶ್ವರ ವೃತ್ತದಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಹೈವೇ ವೃತ್ತದವರೆಗೆ ಸಂಚರಿಸಬೇಕಾದ ವಾಹನಗಳಿಗೆ ಬದಲಿ ಮಾರ್ಗ: ಹಾರ್ಡಿಂಜ್ ವೃತ್ತ–ಮೃಗಾಲಯ ರಸ್ತೆ–ಆರ್‌ಎಂಸಿ ವೃತ್ತ–ರಾಜಹಂಸ ಜಂಕ್ಷನ್–ಜೆಎಲ್‌ಬಿ ರಸ್ತೆ.

ಏಕಲವ್ಯ ವೃತ್ತದಿಂದ ಕೋರ್ಟ್ ಜಂಕ್ಷನ್–ಆರ್‌ಟಿಓ ವೃತ್ತ–ಅಗ್ರಹಾರ ವೃತ್ತ–ಎಂ.ಜಿ.ರಸ್ತೆ ಅಂಡರ್‌ಬ್ರಿಡ್ಜ್–ಆರ್‌ಎಂಸಿ ವೃತ್ತದ ಕಡೆಗೆ.

ಹಾರ್ಡಿಂಜ್ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ–ಫೈವ್ ಲೈಟ್ ವೃತ್ತ–ಕಾಳಿಕಾಂಬ ಜಂಕ್ಷನ್ ಕಡೆಗೆ ಸಾಗುವುದು. ನೆಹರು ವೃತ್ತದಿಂದ ತೆರಳುವ ವಾಹನಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ–ಹಾರ್ಡಿಂಜ್ ವೃತ್ತ–ಮೃಗಾಲಯ ರಸ್ತೆ–ಆರ್‌ಎಂಸಿ ವೃತ್ತ–ರಾಜಹಂಸ ಜಂಕ್ಷನ್–ಏಕಲವ್ಯ ವೃತ್ತ–ಅಗ್ನಿಶಾಮಕ ಠಾಣೆ ಜಂಕ್ಷನ್–ಡಾ. ಪದ್ಮ ವೃತ್ತ–ರೈಲ್ವೆ ಅಂಡರ್‌ಬ್ರಿಡ್ಜ್ ಮಾರ್ಗವಾಗಿ ಕಲಾಮಂದಿರ ಜಂಕ್ಷನ್ ಕಡೆ ಸಾಗುವುದು.

ಜೆ.ಕೆ.ಗ್ರೌಂಡ್ಸ್‌ನಿಂದ ಸಂಚರಿಸುವ ವಾಹನಗಳು ರೈಲು ನಿಲ್ದಾಣ ವೃತ್ತ–ದಾಸಪ್ಪ ವೃತ್ತ–ಮೆಟ್ರೋಪೋಲ್ ವೃತ್ತ–ಕಲಾಮಂದಿರ ಜಂಕ್ಷನ್–ರೈಲ್ವೆ ಅಂಡರ್‌ಬ್ರಿಡ್ಜ್–ಡಾ. ಪದ್ಮ ವೃತ್ತ–ಅಗ್ನಿಶಾಮಕ ಠಾಣೆ ಜಂಕ್ಷನ್–ಏಕಲವ್ಯ ವೃತ್ತ–ಕೋರ್ಟ್ ಜಂಕ್ಷನ್–ಆರ್‌ಟಿಓ ವೃತ್ತ–ಅಗ್ರಹಾರ ವೃತ್ತ–ಎಂ.ಜಿ.ರಸ್ತೆ ಅಂಡರ್‌ಬ್ರಿಡ್ಜ್ ಮಾರ್ಗವಾಗಿ ಆರ್‌ಎಂಸಿ ವೃತ್ತದ ಕಡೆಗೆ ಸಾಗುವುದು. ಆಕಾಶವಾಣಿ ವೃತ್ತದಿಂದ ಸಂಚರಿಸುವ ವಾಹನಗಳು ವಾಲ್ಮೀಕಿ ರಸ್ತೆ–ಕಲಾಮಂದಿರ–ರೈಲ್ವೆ ಅಂಡರ್‌ಬ್ರಿಡ್ಜ್–ಡಾ. ಪದ್ಮ ವೃತ್ತ–ಅಗ್ನಿಶಾಮಕ ಠಾಣೆ ಜಂಕ್ಷನ್–ಏಕಲವ್ಯ ವೃತ್ತ–ಕೋರ್ಟ್ ಜಂಕ್ಷನ್–ಆರ್‌ಟಿಓ ವೃತ್ತ–ಅಗ್ರಹಾರ ವೃತ್ತ–ಎಂ.ಜಿ.ರಸ್ತೆ ಅಂಡರ್‌ಬ್ರಿಡ್ಜ್ ಮಾರ್ಗವಾಗಿ ಆರ್‌ಎಂಸಿ ವೃತ್ತದ ಕಡೆ ತೆರಳುವುದು.


ಸಾಂದರ್ಭಿಕ ಚಿತ್ರ

ಜಾವಾ ಅಂಡರ್‌ಬ್ರಿಡ್ಜ್ ಕಡೆಯಿಂದ ಸಾಗುವ ವಾಹನಗಳು ಯಾದವಗಿರಿ ರಸ್ತೆ–ಆಕಾಶವಾಣಿ ವೃತ್ತ–ವಾಲ್ಮೀಕಿ ರಸ್ತೆ–ಕಲಾಮಂದಿರ–ರೈಲ್ವೆ ಅಂಡರ್‌ಬ್ರಿಡ್ಜ್–ಡಾ. ಪದ್ಮ ವೃತ್ತ–ಅಗ್ನಿಶಾಮಕ ಠಾಣೆ ಜಂಕ್ಷನ್–ಏಕಲವ್ಯ ವೃತ್ತ–ಕೋರ್ಟ್ ಜಂಕ್ಷನ್–ಆರ್‌ಟಿಓ ವೃತ್ತ–ಅಗ್ರಹಾರ ವೃತ್ತ–ಎಂ.ಜಿ.ರಸ್ತೆ ಅಂಡರ್‌ಬ್ರಿಡ್ಜ್ ಮಾರ್ಗವಾಗಿ ಆರ್‌ಎಂಸಿ ವೃತ್ತದ ಕಡೆ ಸಾಗುವುದು.

ಹೈವೇ ವೃತ್ತದಿಂದ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಎಲ್‌ಐಸಿ ವೃತ್ತದವರೆಗೆ ಸಂಚರಿಸಬಹುದಾಗಿದ್ದ ವಾಹನಗಳಿಗೆ ಬದಲಿ ಮಾರ್ಗ: ಫೌಂಟನ್ ವೃತ್ತದಿಂದ ಎಫ್‌ಟಿಎಸ್ ವೃತ್ತ–ಸರ್ಕಾರಿ ಭವನದ ಉತ್ತರ ದ್ವಾರ–ಕಾಳಿಕಾಂಬ ಜಂಕ್ಷನ್ ಕಡೆಯಿಂದ ಸಾಗುವುದು. ಫೌಂಟನ್ ವೃತ್ತದಿಂದ ಸಾಗುವ ವಾಹನಗಳಿಗೆ ಮತ್ತೊಂದು ಬದಲಿ ಮಾರ್ಗವೆಂದರೆ ಎಫ್‌ಟಿಎಸ್ ವೃತ್ತ–ಸರ್ಕಾರಿ ಭವನದ ಉತ್ತರ ದ್ವಾರ–ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ–ಹಾರ್ಡಿಂಜ್ ವೃತ್ತದ ಮಾರ್ಗವಾಗಿ ಮೃಗಾಲಯ ರಸ್ತೆಯಲ್ಲಿ ಸಾಗುವುದು.

ಎಲ್‌ಐಸಿ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೆ (ಮಣಿಪಾಲ್ ಜಂಕ್ಷನ್) ಹಳೇ ಮೈಸೂರು–ಬೆಂಗಳೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳು ರಾಜೇಂದ್ರನಗರ–ಫೌಂಟನ್ ಸರ್ಕಲ್–ಎಫ್‌ಟಿಎಸ್ ಸರ್ಕಲ್–ಸರ್ಕಾರಿ ಭವನದ ಉತ್ತರ ದ್ವಾರ–ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ–ಹಾರ್ಡಿಂಜ್ ವೃತ್ತದ ಮಾರ್ಗವಾಗಿ ಮೃಗಾಲಯ ರಸ್ತೆಯಲ್ಲಿ ಸಾಗುವುದು. ಕೆಂಪೇಗೌಡ ವೃತ್ತದಿಂದ ಮೈಸೂರು ವಿಮಾನ ನಿಲ್ದಾಣದವರೆಗಿನ ರಿಂಗ್ ರಸ್ತೆಯಲ್ಲಿ ಸಂಚರಿಸಬಹುದಾಗಿದ್ದ ವಾಹನಗಳು ಮಹಾಶ್ರಮ ಜಂಕ್ಷನ್–ಕುರಿಮಂಡಿ ಜಂಕ್ಷನ್–ರಾಜೇಂದ್ರ ನಗರ–ಫೌಂಟನ್ ಸರ್ಕಲ್–ಸರ್ಕಾರಿ ಭವನದ ಉತ್ತರ ದ್ವಾರ–ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ–ಹಾರ್ಡಿಂಜ್ ವೃತ್ತದ ಮಾರ್ಗವಾಗಿ ಮೃಗಾಲಯ ರಸ್ತೆಯಲ್ಲಿ ಸಾಗುವುದು. ಮತ್ತೊಂದು ಬದಲಿ ಮಾರ್ಗವೆಂದರೆ ಉನ್ನತಿ ನಗರದಿಂದ ರಾಯಲ್ ಇನ್ ಜಂಕ್ಷನ್ ಮಾರ್ಗವಾಗಿ ಕೆಆರ್‌ಎಸ್ ರಸ್ತೆ ಕಡೆಯಿಂದ ಸಾಗುವುದು.

ನಾಳೆ ಬೆಳಗ್ಗೆ 6 ರಿಂದ ಸಂಜೆ 5ರವರೆಗೆ ಮೈಸೂರು ಗ್ರಾಮಾಂತರ ಬಸ್‌ಗಳ ಸಂಚಾರ ಮಾರ್ಗವೂ ಬದಲಾವಣೆ

ಮೈಸೂರು, ಏ.28–ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ಮೈಸೂರು ನಗರದಲ್ಲಿ ರೋಡ್ ಶೋ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಸಾರಿಗೆ ಬಸ್‌ಗಳ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಬೆಂಗಳೂರಿನಿಂದ ಮೈಸೂರಿಗೆ ಬರುವ ಬಸ್‌ಗಳು ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 5ರವರೆಗೆ ಮಣಿಪಾಲ್ ಜಂಕ್ಷನ್‌ನಿಂದ ಲಿಂಕ್ ರಸ್ತೆ ಜಂಕ್ಷನ್ ಎಡ ತಿರುವು–ರಾಜೇಂದ್ರನಗರ ರಸ್ತೆ–ಶಿವಾಜಿ ರಸ್ತೆ ಜಂಕ್ಷನ್–ಡಾ. ರಾಜ್‌ಕುಮಾರ್ ವೃತ್ತ–ಡಾ. ಬಿ.ಆರ್.ಅಂಬೇಡ್ಕರ್ ವೃತ್ತ–ಸರ್ಕಾರಿ ಭವನದ ಉತ್ತರ ದ್ವಾರ ಮಾರ್ಗವಾಗಿ ಕೆಎಸ್‌ಅರ್‌ಟಿಸಿ ಬಸ್ ನಿಲ್ದಾಣ ತಲುಪುವುದು.

ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳು ಕೆಎಸ್‌ಅರ್‌ಟಿಸಿ ಬಸ್ ನಿಲ್ದಾಣದಿಂದ ಸರ್ಕಾರಿ ಭವನ ಉತ್ತರ ದ್ವಾರ ಜಂಕ್ಷನ್–ಡಾ. ಬಿ.ಆರ್.ಅಂಬೇಡ್ಕರ್ ವೃತ್ತ–ಡಾ. ರಾಜ್‌ಕುಮಾರ್ ವೃತ್ತ–ಟಿಪ್ಪು ವೃತ್ತ–ಲಿಂಕ್ ರಸ್ತೆ ಜಂಕ್ಷನ್ ಮೂಲಕ ಮಣಿಪಾಲ್ ಜಂಕ್ಷನ್ ಕಡೆಗೆ ಸಾಗುವುದು.

ಅಂದು ಸಂಜೆ 5 ಗಂಟೆಯಿಂದ ರಾತ್ರಿ 8ರವರೆಗೆ ಬೆಂಗಳೂರು ಕಡೆಯಿಂದ ಮೈಸೂರಿಗೆ ಆಗಮಿಸುವ ಬಸ್‌ಗಳು ಮಣಿಪಾಲ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ರಿಂಗ್ ರಸ್ತೆ–ರಾಯಲ್ ಇನ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕೆಆರ್‌ಎಸ್ ರಸ್ತೆ–ವಾಲ್ಮೀಕಿ ರಸ್ತೆ–ಕಲಾಮಂದಿರ ಬಳಿ ಬಲ ತಿರುವು ಪಡೆದು ಶ್ರೀ ಪದ್ಮ ವೃತ್ತ–ಅಗ್ನಿಶಾಮಕ ಠಾಣೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಏಕಲವ್ಯ ವೃತ್ತದಲ್ಲಿ ಬಲ ತಿರುವು ಪಡೆದು ಕೋರ್ಟ್ ಜಂಕ್ಷನ್‌ನಲ್ಲಿ ಎಡ ತಿರುವು, ಆರ್‌ಟಿಓ ವೃತ್ತದಲ್ಲಿ ಬಲ ತಿರುವು ಪಡೆದು ಶ್ರೀನಿವಾಸ್ ವೃತ್ತ–ಕಂಸಾಳೆ ಮಹದೇವಯ್ಯ ವೃತ್ತ–ಎಲೆತೋಟ ಜಂಕ್ಷನ್–ರಾಜಹಂಸ ಜಂಕ್ಷನ್–ಮಂಟಪ ಜಂಕ್ಷನ್–ಹಾರ್ಡಿಂಜ್ ವೃತ್ತದ ಮೂಲಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪುವುದು.

ಮೈಸೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುವ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಾರ್ಡಿಂಜ್ ವೃತ್ತ–ಕುಸ್ತಿ ಅಖಾಡ ಜಂಕ್ಷನ್–ನಂಜನಗೂಡು ರಸ್ತೆ–ರಾಜಹಂಸ ಜಂಕ್ಷನ್–ಎಲೆತೋಟ ಜಂಕ್ಷನ್‌ನಲ್ಲಿ ಬಲ ತಿರುವು, ಕಂಸಾಳೆ ಮಹದೇವಯ್ಯ ವೃತ್ತ–ಶ್ರೀನಿವಾಸ ವೃತ್ತ–ಆರ್‌ಟಿಓ ವೃತ್ತದಲ್ಲಿ ಎಡ ತಿರುವು, ಕೋರ್ಟ್ ಜಂಕ್ಷನ್‌ನಲ್ಲಿ ಬಲ ತಿರುವು, ಏಕಲವ್ಯ ವೃತ್ತದಲ್ಲಿ ಎಡ ತಿರುವು, ಅಗ್ನಿಶಾಮಕ ಠಾಣೆ ಜಂಕ್ಷನ್‌ನಲ್ಲಿ ಬಲ ತಿರುವು, ಡಾ. ಪದ್ಮ ವೃತ್ತ–ಕಲಾಮಂದಿರ ಜಂಕ್ಷನ್‌ನಲ್ಲಿ ಎಡ ತಿರುವು, ಸೆಂಟ್ ಜೋಸೆಫ್ ಜಂಕ್ಷನ್‌ನಲ್ಲಿ ಬಲ ತಿರುವು, ಟೆಂಪಲ್ ರಸ್ತೆ–ವಿವಿ ಪುರಂ ಠಾಣೆ ಜಂಕ್ಷನ್–ಕೆಆರ್‌ಎಸ್ ರಸ್ತೆ–ರಾಯಲ್ ಇನ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಮಣಿಪಾಲ್ ಜಂಕ್ಷನ್ ಮೂಲಕ ಬೆಂಗಳೂರು ಕಡೆಗೆ ಸಾಗುವುದು.

ಹುಣಸೂರು ರಸ್ತೆ ಮೂಲಕ ಮೈಸೂರಿಗೆ ಆಗಮಿಸುವ ಬಸ್‌ಗಳು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಹುಣಸೂರು ರಸ್ತೆ–ವಾಲ್ಮೀಕಿ ಜಂಕ್ಷನ್–ಕಲಾಮಂದಿರ ಬಲ ತಿರುವು–ಡಾ. ಪದ್ಮ ವೃತ್ತ–ಅಗ್ನಿಶಾಮಕ ಠಾಣೆ ಜಂಕ್ಷನ್‌ನಲ್ಲಿ ಎಡ ತಿರುವು, ಏಕಲವ್ಯ ವೃತ್ತದಲ್ಲಿ ಬಲ ತಿರುವು, ಕೋರ್ಟ್ ಜಂಕ್ಷನ್‌ನಲ್ಲಿ ಎಡ ತಿರುವು, ಆರ್‌ಟಿಓ ವೃತ್ತದಲ್ಲಿ ಬಲ ತಿರುವು, ಶ್ರೀನಿವಾಸ ವೃತ್ತ–ಕಂಸಾಳೆ ಮಹದೇವಯ್ಯ ವೃತ್ತ–ಎಲೆತೋಟ ಜಂಕ್ಷನ್–ರಾಜಹಂಸ ಜಂಕ್ಷನ್–ಮಂಟಪ ಜಂಕ್ಷನ್–ಹಾರ್ಡಿಂಜ್ ವೃತ್ತದ ಮೂಲಕ ಬಸ್ ನಿಲ್ದಾಣ ತಲುಪುವುದು.

ಬಸ್ ನಿಲ್ದಾಣದಿಂದ ಹುಣಸೂರು ಕಡೆಗೆ ತೆರಳುವ ಬಸ್‌ಗಳು ಹಾರ್ಡಿಂಜ್ ವೃತ್ತ–ಕುಸ್ತಿ ಅಖಾಡ ಜಂಕ್ಷನ್–ನಂಜನಗೂಡು ರಸ್ತೆ–ರಾಜಹಂಸ ಜಂಕ್ಷನ್–ಎಲೆತೋಟ ಜಂಕ್ಷನ್‌ನಲ್ಲಿ ಬಲ ತಿರುವು, ಕಂಸಾಳೆ ಮಹದೇವಯ್ಯ ವೃತ್ತ–ಶ್ರೀನಿವಾಸ ವೃತ್ತ–ಆರ್‌ಟಿಓ ವೃತ್ತದಲ್ಲಿ ಎಡ ತಿರುವು, ಕೋರ್ಟ್ ಜಂಕ್ಷನ್‌ನಲ್ಲಿ ಬಲ ತಿರುವು, ಏಕಲವ್ಯ ವೃತ್ತದಲ್ಲಿ ಎಡ ತಿರುವು, ಅಗ್ನಿಶಾಮಕ ಠಾಣೆ ಜಂಕ್ಷನ್‌ನಲ್ಲಿ ಬಲ ತಿರುವು, ಡಾ. ಪದ್ಮ ವೃತ್ತ–ಕಲಾಮಂದಿರ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸಾಗುವುದು.

ಹೆಚ್.ಡಿ.ಕೋಟೆ ಮಾರ್ಗವಾಗಿ ಮೈಸೂರಿಗೆ ಆಗಮಿಸುವ ಬಸ್‌ಗಳು ಮಧ್ಯಾಹ್ನ 1 ರಿಂದ ರಾತ್ರಿ 8 ಗಂಟೆವರೆಗೆ ಶ್ರೀರಾಂಪುರ ರಿಂಗ್ ರಸ್ತೆ ಜಂಕ್ಷನ್–ಮಾನಂದವಾಡಿ ರಸ್ತೆ– ಶ್ರೀನಿವಾಸ ವೃತ್ತ–ಕಂಸಾಳೆ ಮಹದೇವಯ್ಯ ವೃತ್ತ–ಎಲೆತೋಟ ಜಂಕ್ಷನ್–ರಾಜಹಂಸ ಜಂಕ್ಷನ್– ಮಂಟಪ ಜಂಕ್ಷನ್–ಹಾರ್ಡಿಂಜ್ ವೃತ್ತದ ಮೂಲಕ ಬಸ್ ನಿಲ್ದಾಣ ತಲುಪುವುದು.

ಮೈಸೂರಿನಿಂದ ಹೆಚ್.ಡಿ.ಕೋಟೆ ಮಾರ್ಗವಾಗಿ ತೆರಳುವ ಬಸ್‌ಗಳು ಹಾರ್ಡಿಂಜ್ ವೃತ್ತ–ಕುಸ್ತಿ ಅಖಾಡ ಜಂಕ್ಷನ್–ನಂಜನಗೂಡು ರಸ್ತೆ–ರಾಜಹಂಸ ಜಂಕ್ಷನ್–ಎಲೆತೋಟ ಜಂಕ್ಷನ್‌ನಲ್ಲಿ ಬಲ ತಿರುವು, ಕಂಸಾಳೆ ಮಹದೇವಯ್ಯ ವೃತ್ತ–ಶ್ರೀನಿವಾಸ ವೃತ್ತದಲ್ಲಿ ಎಡ ತಿರುವು ಪಡೆದು ಮಾನಂದವಾಡಿ ರಸ್ತೆಯಲ್ಲಿ ಸಾಗುವುದು.

ನಂಜನಗೂಡು ಕಡೆಯಿಂದ ಮೈಸೂರಿಗೆ ಬರುವ ಬಸ್‌ಗಳು ನಂಜನಗೂಡು ರಸ್ತೆ–ಕಡಕೊಳ–ಬ್ಯಾತಹಳ್ಳಿ–ರಮಾಬಾಯಿ ನಗರ–ಅಕ್ಕಮಹಾದೇವಿ ರಸ್ತೆ–ಜೆ.ಪಿ.ನಗರ ಲಿಂಕ್ ರಸ್ತೆ–ನಂಜನಗೂಡು ರಸ್ತೆ–ರಾಜಹಂಸ ಜಂಕ್ಷನ್–ಮಂಟಪ ಜಂಕ್ಷನ್–ಹಾರ್ಡಿಂಜ್ ವೃತ್ತದ ಮಾರ್ಗ ಬಸ್ ನಿಲ್ದಾಣ ತಲುಪುವುದು.

ನಂಜನಗೂಡು ಕಡೆಗೆ ಹೋಗುವ ಬಸ್‌ಗಳು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಹಾರ್ಡಿಂಜ್ ವೃತ್ತ–ಕುಸ್ತಿ ಅಖಾಡ ಜಂಕ್ಷನ್–ನಂಜನಗೂಡು ರಸ್ತೆ–ರಾಜಹಂಸ ಜಂಕ್ಷನ್–ಎಲೆತೋಟ ಜಂಕ್ಷನ್–ಜೆ.ಪಿ.ನಗರ ಲಿಂಕ್ ರಸ್ತೆ–ಅಕ್ಕಮಹಾದೇವಿ ರಸ್ತೆ–ರಮಾಬಾಯಿ ನಗರ–ಬ್ಯಾತಹಳ್ಳಿ–ಕಡಕೊಳ ಮಾರ್ಗವಾಗಿ ನಂಜನಗೂಡು ರಸ್ತೆಗೆ ಹೋಗುವುದು.

ನಂಜನಗೂಡಲ್ಲಿ ಕಟೀಲ್ ರೋಡ್ ಶೋ

ಶಾಸಕ ಬಿ.ಹರ್ಷವರ್ಧನ್ ಪರ ಮತಯಾಚನೆ



ಪ್ರಧಾನಿ ಮೋದಿ ಮೇ 6ರಂದು ನಂಜನಗೂಡಿಗೆ ಆಗಮಿಸುತ್ತಿರುವುದು ನನ್ನ ಸೌಭಾಗ್ಯ. ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸ ವಿಟ್ಟು ಗೆಲ್ಲಿಸಿದ ಪರಿಣಾಮ ಮೂರು ದಶಕಗಳ ಬೇಡಿಕೆಯಾಗಿದ್ದ ನುಗು ಏತ ನೀರಾವರಿ ಯೋಜನೆ, ಶ್ರೀಕಂಠೇಶ್ವರ ಸ್ವಾಮಿ ಬೆಳ್ಳಿರಥ ನಿರ್ಮಾಣ, 75 ಕೊಠಡಿಗಳ ಅತಿಥಿಗೃಹ, ಹೆಡಿಯಾಲ ಭಾಗದ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ಮಹತ್ತರ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ. ಮತ್ತೊಮ್ಮೆ ಮತದಾರರು ಚುನಾವಣೆಯಲ್ಲಿ ಆಶೀರ್ವದಿಸುವ ಮೂಲಕ ಅಭಿವೃದ್ಧಿ ಬೆಂಬಲಿಸಲಿದ್ದಾರೆ.

- ಬಿ.ಹರ್ಷವರ್ಧನ್, ಶಾಸಕ.

ನಂಜನಗೂಡು, ಏ.28– 800 ಕೋಟಿಗೂ ಅಧಿಕ ಅನುದಾನ ತಂದು ಕ್ಷೇತ್ರ ಅಭಿವೃದ್ಧಿಗೊಳಿಸಿರುವ ಶಾಸಕ ಬಿ.ಹರ್ಷವರ್ಧನ್ ಅವರನ್ನು ಮತದಾರರು ಚುನಾವಣೆಯಲ್ಲಿ ಬೆಂಬಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಬೃಹತ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಬಿ.ಹರ್ಷವರ್ಧನ್ ಪರ ಮತಯಾಚಿಸಿ ಮಾತನಾಡಿದ ಅವರು, ಅಭಿವೃದ್ಧಿಗಾಗಿ ಹರ್ಷವರ್ಧನ್ ಬೇಕು ಎಂದು ಜನ ಬಯಸುತ್ತಿದ್ದಾರೆ. ನುಗು ಏತ ನೀರಾವರಿ, ಶ್ರೀಕಂಠೇಶ್ವರಸ್ವಾಮಿ ಬೆಳ್ಳಿರಥ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಮೂಲಕ ಇಡೀ ರಾಜ್ಯದ ಗಮನ ಸೆಳೆದಿರುವ ಶಾಸಕ ಬಿ.ಹರ್ಷವರ್ಧನ್ ಮತ್ತೊಮ್ಮೆ ಜಯ ಸಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಮತ್ತೊಮ್ಮೆ ನಂಜನಗೂಡಿನಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಲಿದೆ ಎಂದರು.

3 ಸಾವಿರ ರೈತರ ಆತ್ಮಹತ್ಯೆಗೆ ಕಾರಣರಾದ ಸಿದ್ದರಾಮಯ್ಯನವರ ಸರ್ಕಾರ ಬೇಕೋ ಅಥವಾ ರೈತರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ ಬೇಕೋ ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ. ಈ ಬಾರಿ ರಾಜ್ಯದಲ್ಲಿ ನಿಚ್ಚಳ ಬಹುಮತದೊಂದಿಗೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಚೇರಿ ಎದುರು ಸಮಾವೇಶಗೊಂಡ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಪ್ರದರ್ಶಿಸುತ್ತಾ ಹರ್ಷವರ್ಧನ್‌ಗೆ ಜೈಕಾರ ಹಾಕುತ್ತಾ ಬಿಸಿಲ ಬೇಗೆ ಲೆಕ್ಕಿಸದೇ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯಲ್ಲಿ ನಟ ಸುದೀಪ್ ಭಾವಚಿತ್ರವಿರುವ ಬಾವುಟಗಳು ರಾರಾಜಿಸಿದವು. ರಾಷ್ಟ್ರಪತಿ ರಸ್ತೆ, ಬ್ರಾಡ್‌ವೇ ರಸ್ತೆ, ಬಜಾರ್ ರಸ್ತೆಯಲ್ಲಿ ಸಂಚರಿಸಿದ ಮೆರವಣಿಗೆ ಶ್ರೀಕಂಠೇಶ್ವರಸ್ವಾಮಿ ದೇವಾಲಯ ಸಮೀಪ ಅಂತ್ಯಗೊಂಡಿತು.

ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಕ್ಷೇತ್ರ ಉಸ್ತುವಾರಿ ಸುರೇಶ್‌ಬಾಬು, ಮಂಡಲ ಅಧ್ಯಕ್ಷ ಪಿ.ಮಹೇಶ್, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಹಿರಿಯ ಮುಖಂಡರಾದ ಸುಬ್ಬಣ್ಣ, ಎಸ್.ಎಂ.ಕೆಂಪಣ್ಣ, ಬಾಲಚಂದ್ರು, ಮಹಿಳಾ ಘಟಕದ ಗ್ರಾಮಾಂತರ ಅಧ್ಯಕ್ಷೆ ಕೋಮಲ, ಮಹಿಳಾ ಘಟಕದ ನಗರಾಧ್ಯಕ್ಷೆ ನಂದಿನಿ, ನಗರಸಭಾಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ನಾಗಮಣಿ ಸೇರಿದಂತೆ ಇತರರಿದ್ದರು.

ರತ್ನಪುರಿಯಲ್ಲಿ ಮಂಜುನಾಥ್ ಮತಯಾಚನೆ

ಹುಣಸೂರು, ಏ.28– ತಾಲೂಕಿನ ರತ್ನಪುರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಹೆಚ್.ಪಿ.ಮಂಜುನಾಥ್ ರೋಡ್ ಶೋ ನಡೆಸಿ ಮತಯಾಚಿಸಿದರು.




ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಡವರ, ಶೋಷಿತರ, ದೀನ ದಲಿತರ, ಕೂಲಿ ಕಾರ್ಮಿಕರ ಪರವಾಗಿದೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಅನ್ನಭಾಗ್ಯ ಯೋಜನೆಯಡಿ ತಲಾ 10 ಕೆಜಿ ಉಚಿತ ಅಕ್ಕಿ, ಗೃಹಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಪದವಿ ಹಾಗೂ ಡಿಪ್ಲೊಮೋ ನಿರುದ್ಯೋಗಿಗಳಿಗೆ ಭತ್ಯೆ, ಮಹಿಳೆಯರಿಗೆ ಉಚಿತ ಬಸ್‌ಪಾಸ್ ಸೇರಿದಂತೆ ಅನೇಕ ಯೋಜನೆ ಜಾರಿಗೊಳಿಸುತ್ತಿದೆ. ಅಲ್ಲದೆ ಕಳೆದ 15 ವರ್ಷಗಳಿಂದ ಶಿಕ್ಷಣ, ನೀರಾವರಿ, ಆರೋಗ್ಯ, ಕೃಷಿ, ಕ್ರೀಡಾ ಕ್ಷೇತ್ರ ಸೇರಿದಂತೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮುಂದೆಯೂ ನಿಮ್ಮ ಸೇವೆ ಮಾಡಲು ತಾಲೂಕಿನ ಅಭಿವೃದ್ಧಿ ಹಿತದೃಷ್ಟಿಯಿಂದ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಇದಕ್ಕೂ ಮುನ್ನಾ ಗ್ರಾಮದ ಗಣಪತಿ ದೇವಾಲಯ ಹಾಗೂ ಜಮಲ್ ಬಿಬಿ ಮಸೀದಿಗೆ ಶಾಸಕ ಮಂಜುನಾಥ್ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಜೆಸಿಬಿ ಮೂಲಕ ಪುಷ್ಪವೃಷ್ಟಿಗೈದು ಅಭಿಮಾನ ಮೆರೆದರು. ಈ ವೇಳೆ ಉದ್ದೂರ್ ಕಾವಲ್ ಗ್ರಾಪಂ ಅಧ್ಯಕ್ಷ ವೀರಭದ್ರಸ್ವಾಮಿ, ಕಾಂಗ್ರೆಸ್ ಅಧ್ಯಕ್ಷರಾದ ಪಿ.ವಿ.ನಾರಾಯಣ್, ರಮೇಶ್, ದೇವರಾಜ್, ಕುರುಬ ಸಮಾಜದ ಅಧ್ಯಕ್ಷ ಡಿ.ಕೆ.ಕುನ್ನೆಗೌಡ, ಡಿಎಸ್‌ಎಸ್ ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ, ಪುಟ್ಟಸ್ವಾಮಿ, ಮುಖಂಡರಾದ ಅಜ್ಗರ್ ಪಾಷ, ಶಿವಣ್ಣ, ಶರವಣ, ಗ್ರಾಪಂ ಸದಸ್ಯರಾದ ಜ್ಯೋತಿಬಾಯಿ, ರೇವತಿ, ನಾಗೇಶ್ ರಾವ್ ಮೆಂಗಾಣಿ, ಮನುಕುಮಾರ್, ಉದ್ಯಮಿಗಳಾದ ರಾಜು, ಶಿವರಾಜೇಗೌಡ, ಟಿ.ಕೃಷ್ಣ, ಮಹಮ್ಮದ್ ರಫೀಕ್, ಪದಾಧಿಕಾರಿಗಳು ಸೇರಿದಂತೆ ಇತರರಿದ್ದರು.

ವಿವಿಧ ಗ್ರಾಮಗಳಲ್ಲಿ ಅಶ್ವಿನ್ ಕುಮಾರ್ ಮತಯಾಚನೆ

ತಿ.ನರಸೀಪುರ, ಏ.28– ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಶಾಸಕ ಎಂ.ಅಶ್ವಿನ್‌ಕುಮಾರ್ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿದರು.



ಕ್ಷೇತ್ರ ವ್ಯಾಪ್ತಿಯ ಬೂದಹಳ್ಳಿ, ನಾಗಲಗೆರೆ, ನೆರಗ್ಯಾತನಹಳ್ಳಿ ಗ್ರಾಮಗಳಲ್ಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಮನೆ ಮನೆಗೆ ಭೇಟಿ ನೀಡಿದ ಶಾಸಕರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ್ತೊಂದು ಅವಕಾಶ ನೀಡುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರಾದ್ಯಂತ ಒಂದು ಸುತ್ತು ಮತಯಾಚಿಸಿದ್ದೇನೆ. ಈ ವೇಳೆ ನಿರೀಕ್ಷೆಗೂ ಮೀರಿದ ಜನ ಬೆಂಬಲ ವ್ಯಕ್ತವಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಪಕ್ಷ ಸೇರ್ಪಡೆಗೊಂಡು ಬೆಂಬಲಿಸುವ ಆಶ್ವಾಸನೆ ನೀಡುತ್ತಿದ್ದಾರೆ. ಹಾಗಾಗಿ ಗೆಲುವಿನ ವಿಶ್ವಾಸ ಮತ್ತಷ್ಟು ಹೆಚ್ಚಿದೆ ಎಂದರು.

ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ ಮಾತನಾಡಿ, ಶಾಸಕರ ಸರಳ ಸಜ್ಜನಿಕೆ ಅರಿತಿರುವ ಕ್ಷೇತ್ರದ ಜನತೆ ಕಳೆದ ಬಾರಿ ಗಿಂತಲೂ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜನಸಾಮಾನ್ಯರಲ್ಲಿ ಒಬ್ಬರಾಗಿ ಬೆರೆಯುವ ಅಶ್ವಿನ್ ಕುಮಾರ್‌ರಂತಹ ಶಾಸಕರು ಸಿಗುವುದು ವಿರಳ. ಹಾಗಾಗಿ ಅವರನ್ನು ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ನಾವು ಗೆಲ್ಲಿಸಲಿದ್ದೇವೆ ಎಂದರು.

ಈ ವೇಳೆ ಎಂ.ಕೆ.ಅಡುಗೆ ಗ್ರೂಪ್‌ನ ಉಕ್ಕಲಗೆರೆ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ವೀರೇಶ್, ಮುಖಂಡ ಗುರುಪ್ರಸಾದ್, ಕಟ್ಟೇಪುರ ಸಿದ್ದಪ್ಪ, ವಕೀಲ ಮಹದೇವಸ್ವಾಮಿ, ದೀಪು ದರ್ಶನ್, ಗುತ್ತಿಗೆದಾರ ಗುರುಸ್ವಾಮಿ ಸೋಮಣ್ಣ, ಚಂದ್ರು, ಅಂಗಡಿ ಮಹದೇವಮೂರ್ತಿ, ಮಂಟೇಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಪುಟ್ಟಬುದ್ಧಿ, ಟ್ರಾಕ್ಟರ್ ಕುಮಾರ, ಚಂದ್ರು, ಗಿರಿ, ಬಲೆಬಸವ ಬಳಗ ಸಂಘದ ಯುವಕರು ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯಶಂಕರ್‌ಗೆ ಬಹುಮತ ನೀಡಿ: ಈಶ್ವರಪ್ಪ ಮನವಿ

ರಾವಂದೂರು, ಏ.28– ಪಿರಿಯಾಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರಿಗೆ ಚುನಾವಣೆಯಲ್ಲಿ ಪೂರ್ಣ ಬಹುಮತ ನೀಡಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.



ಇಲ್ಲಿಗೆ ಸಮೀಪದ ಎನ್.ಶೆಟ್ಟಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ವಿಜಯಶಂಕರ್ ಪರ ಮತಯಾಚಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದೇವೆ ಎಂದರು.

ಕಳೆದ ಬಾರಿ ಬಿಜೆಪಿಗೆ ಪೂರ್ಣ ಬಹುಮತ ನೀಡದಿದ್ದರೂ, ನಾವು ಎಲ್ಲಾ ವರ್ಗಕ್ಕೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದೇವೆ. ರೈತರ ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. ನಾನು ತಾಲೂಕಿನಲ್ಲಿ ಪ್ರವಾಸ ಕೈಗೊಂಡ ವೇಳೆ ಭಯ ಪಡಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ ಆದರೆ ಯಾರೂ ಯಾರಿಗೂ ಭಯಪಡುವ ಅವಶ್ಯಕತೆ ಇಲ್ಲ ಎಂದರು.

ಶಿವಮೊಗ್ಗದಲ್ಲಿಯೂ ನಾನು ಸ್ಪರ್ಧಿಸಿದ ಸಂದರ್ಭ ಇದೇ ಭಯದ ವಾತಾವರಣ ನಿರ್ಮಾಣವಾಗಿತ್ತು ಆದರೆ ಎಲ್ಲಾ ಸಮುದಾಯದವರು ನನಗೆ ಬಹುಮತ ನೀಡಿ ಗೆಲ್ಲಿಸಿದ್ದರಿಂದ ಆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ಅದೇ ರೀತಿ ಈ ಬಾರಿ ವಿಜಯಶಂಕರ್ ಅವರಿಗೆ ಹೆಚ್ಚು ಮತ ನೀಡಿದರೆ ಅವರು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ತಿಳಿಸಿದರು.


ಬಿಜೆಪಿ ಅಭ್ಯರ್ಥಿ ವಿಜಯಶಂಕರ್, ತಂಬಾಕು ಮಂಡಳಿ ಉಪಾಧ್ಯಕ್ಷ ಎಚ್.ಸಿ.ಬಸವರಾಜು, ಬಿಜೆಪಿ ಮುಖಂಡ ಪ್ರಶಾಂತ್ ಗೌಡ ಮಾತನಾಡಿದರು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಎಂ.ಎಂ.ರಾಜೇಗೌಡ, ಸೋಮಶೇಖರ್, ಆರ್.ಟಿ.ಸತೀಶ್, ರಾಜೇಂದ್ರ, ಚಂದ್ರು, ಮೋಹನ್ ಗೌಡ, ಪಿ.ಜೆ.ರವಿ, ಅಶೋಕ್, ಲೋಕೇಶ್, ಪ್ರಭಾಕರ್ ಆರಾಧ್ಯ, ಅಭಿಲಾಶ್, ಸುಜೇಂದ್ರ ಸೇರಿದಂತೆ ಇನ್ನಿತರರಿದ್ದರು.

ಮತ್ತೊಮ್ಮೆ ಬಿಜೆಪಿ ಗೆಲುವು ಖಚಿತ

ಮಲ್ಲುಂಡಿ, ಏ.28– ನಂಜನಗೂಡು ಕ್ಷೇತ್ರದಲ್ಲಿ ಶಾಸಕ ಬಿ.ಹರ್ಷವರ್ಧನ್ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಮಹೇಶ್ ತಿಳಿಸಿದರು.



ಹುಲ್ಲಹಳ್ಳಿ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ, ಶಾಸಕ ಬಿ.ಹರ್ಷವರ್ಧನ್ ಪರ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ನೀಡಿವೆ. ಅದೇ ರೀತಿ ಕ್ಷೇತ್ರದಲ್ಲಿ ಶಾಸಕ ಬಿ.ಹರ್ಷ ವರ್ಧನ್ ತಮ್ಮ ಅಧಿಕಾರವಧಿಯಲ್ಲಿ 834 ಕೋಟಿ ಅನುದಾನ ತಂದು ಕ್ಷೇತ್ರದ ಅಭಿ ವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಕ್ಷೇತ್ರದ ಪ್ರತಿ ಗ್ರಾಮದ ಎಲ್ಲಾ ಸಮುದಾಯ ಗಳಿಗೂ ಪಕ್ಷಬೇಧ ಮರೆತು ಕೆಲಸ ಮಾಡಿ ದ್ದಾರೆ. ಕ್ಷೇತ್ರದ ಹೆಚ್ಚಿನ ಅಭಿವೃದ್ಧಿಗಾಗಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸಿ ಎಂದರು. ಈ ವೇಳೆ ಉಸ್ತುವಾರಿ ಸುರೇಶ್ ಬಾಬು, ಮಲ್ಲಿಕಾರ್ಜುನ, ಅಬ್ದುಲ್ ರಜಾಕ್ ಸೇರಿದಂತೆ ಇತರರಿದ್ದರು.



ಭೇರ್ಯ ಗ್ರಾಮದ ನಾಯಕ ಸಮಾಜದ ಪ್ರಭಾವಿ ಮುಖಂಡ ಹೋರಿ ಪ್ರಭಾಕರ್ ನಾಯಕ ಶುಕ್ರವಾರ ಕಾಂಗ್ರೆಸ್ ತೊರೆದು ಶಾಸಕ ಸಾ.ರಾ.ಮಹೇಶ್ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು. ಈ ವೇಳೆ ಜೆಡಿಎಸ್ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷ ಕಗ್ಗರೆ ಕುಚೇಲ, ಜೆಡಿಎಸ್ ಮುಖಂಡರಾದ ಮಹೇಶ್ ನಾಯಕ, ಸುಧಾಕರ್, ಶಾಂತಕುಮಾರ ಇದ್ದರು.

ರಾಜ್ಯ ಹಿಂದುಳಿದ ಜಾಗೃತಿ ವೇದಿಕೆ 'ಕೈ'ಗೆ ಬೆಂಬಲ

ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು

ತಿ.ನರಸೀಪುರ, ಏ.28– ರಾಜ್ಯ ಹಿಂದುಳಿದ ಜಾಗೃತಿ ವೇದಿಕೆಯಡಿ ವಿಶ್ವಕರ್ಮ, ಸವಿತಾ ಸಮಾಜ, ಮಡಿವಾಳ, ಉಪ್ಪಾರ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದರು.



ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಿ.ನರಸೀಪುರ ಕ್ಷೇತ್ರದಲ್ಲಿ ಡಾ.ಹೆಚ್.ಸಿ.ಮಹದೇವಪ್ಪ ವರುಣದಲ್ಲಿ ಸಿದ್ದರಾಮಯ್ಯ ಹಾಗೂ ನಂಜನಗೂಡಿನಲ್ಲಿ ದರ್ಶನ್ ಧ್ರುವ ಅವರನ್ನು ಬೆಂಬಲಿಸಲು ಹಿಂದುಳಿದ ವರ್ಗಗಳು ನಿರ್ಧರಿಸಿದೆ ಎಂದರು.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮ ಸ್ಥಾಪಿಸಿ, ಹಣಕಾಸಿನ ನೆರವು ನೀಡಿ ಧ್ವನಿ ಇಲ್ಲದ ಸಮಾಜಗಳಿಗೆ ಆರ್ಥಿಕ ಸವಲತ್ತು ನೀಡಿ, ಸಮಾಜವು ಮುಖ್ಯವಾಹಿನಿಗೆ ಬರಲು ಹಾಗೂ ಆರ್ಥಿಕವಾಗಿ ಸಬಲರಾಗಲು ಒತ್ತು ಕೊಟ್ಟಿದ್ದರು. ಆ ಕಾರಣಕ್ಕಾಗಿ ಸಿದ್ದರಾಮಯ್ಯ ಅವರನ್ನು ತಳ ಸಮುದಾಯದ ತಂದೆ ಎನ್ನಲಾಗುತ್ತದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನೇಕ ಯೋಜನೆ ನೀಡುವ ಜೊತೆಗೆ ನಮಗೆ ಅನ್ಯಾಯವಾದಾಗ, ದೌರ್ಜನ್ಯಕ್ಕೊಳಗಾದಾಗ ಗಟ್ಟಿ ಧ್ವನಿಯಿಂದ ನಮಗೆ ಬೆಂಬಲ ನೀಡಿದ್ದಾರೆ. ಸಿದ್ದರಾಮಯ್ಯರವರು ಶೋಷಿತ ಸಮಾಜಗಳ ಅಸ್ಮಿತೆಯಾಗಿದ್ದು, ಹಾಗಾಗಿ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದರು.

ಗೋಷ್ಠಿಯಲ್ಲಿ ಯೋಗೇಶ್ ಉಪ್ಪಾರ್, ಮೊಗಣ್ಣ ಆಚಾರ್, ಎನ್.ಆರ್.ನಾಗೇಶ್, ರವಿನಂದನ್, ನಾಗೇಂದ್ರ, ಬಸವರಾಜು, ನಾಗರಾಜು, ಲೋಕೇಶ್ ಕುಮಾರ್, ರವಿ ಉಪಸ್ಥಿತರಿದ್ದರು.

ಹಿಂದುಳಿದ ತಾಲೂಕು ಹಣೆಪಟ್ಟಿ ಕಳಚುವುದೇ ನನ್ನ ಗುರಿ

ನನ್ನನ್ನು ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ಕೈ ಜೋಡಿಸಿ: ಕೃಷ್ಣನಾಯಕ ಮನವಿ

ಹೆಚ್.ಡಿ.ಕೋಟೆ, ಏ.28– ಇಲ್ಲಿವರೆಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು ತಾಲೂಕನ್ನು ಅಭಿವೃದ್ಧಿ ಪಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಸಾವಿರಾರು ಕೋಟಿ ಅನುದಾನ ತಾಲೂಕಿಗೆ ಬಂದರೂ ಹೇಳಿಕೊಳ್ಳುವಂತಹ ಕಾರ್ಯ ಆಗಿಲ್ಲ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ತಿಳಿಸಿದರು.



ತಾಲೂಕಿನ ಭೀಮನಹಳ್ಳಿ, ಅಣ್ಣೂರು, ರಾಜೇಗೌಡನ ಹುಂಡಿ, ನಂಜನಾಯಕನಹಳ್ಳಿ, ಕೆ.ಎಡತೊರೆ, ಟೈಗರ್ ಬ್ಲಾಕ್, ಬೂದನೂರು, ಬಸವನಗಿರಿ ಹಾಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾವಿರಾರು ಕಾರ್ಯಕರ್ತರು, ಮುಖಂಡರೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ನನಗೆ ಹಣ ಮಾಡುವ ಉದ್ದೇಶವಿಲ್ಲ. ಕಳೆದ 8 ವರ್ಷಗಳಿಂದ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ ನನ್ನ ಸೇವೆ ಗುರುತಿಸಿ ಬಿಜೆಪಿ ಪಕ್ಷ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ನನಗೆ ಟಿಕೆಟ್ ಘೋಷಿಸಿದೆ. ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೋಗಲಾಡಿಸುವುದೇ ನನ್ನ ಗುರಿ. ಹೀಗಾಗಿ ಈ ಬಾರಿ ನನ್ನನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವ ಮೂಲಕ ತಾಲೂಕಿನ ಪ್ರಗತಿಗೆ ಕೈ ಜೋಡಿಸಬೇಕು ಮನವಿ ಮಾಡಿದರು.

ಮುಖಂಡ ಸಿ.ವಿ.ನಾಗರಾಜ್ ಮಾತನಾಡಿ, ಈ ಬಾರಿ ಜನರು ಕೃಷ್ಣನಾಯಕ ಅವರಿಗೆ ಆಶೀರ್ವದಿಸುವ ಮೂಲಕ ಕ್ಷೇತ್ರದಲ್ಲಿ ಕಮಲ ಅರಳಿಸಲು ಸಂಕಲ್ಪ ಮಾಡಿದ್ದು, ತಾಲೂಕಿನ ಜನತೆಯ ಸೇವೆ ಮಾಡಲು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪ್ರತಿ ಚುನಾವಣೆಯಲ್ಲೂ ಬಿಜೆಪಿಗೆ ಹಿನ್ನಡೆಯಾಗುತ್ತಿತ್ತು. ಈ ಬಾರಿ ಪಕ್ಷ ಕೃಷ್ಣನಾಯಕ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದೆ. ಈ ಬಾರಿ ಕೋಟೆ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಖಚಿತ ಎಂದರು.

ಇದೇ ವೇಳೆ ಕೃಷ್ಣನಾಯಕ ಭೀಮನಹಳ್ಳಿ, ರಾಜೇಗೌಡನಹುಂಡಿ, ಎಲೆಹುಂಡಿ, ಅಣ್ಣೂರು, ಹೊಸಹಳ್ಳಿ, ನಂಜನಾಯ್ಕನಹಳ್ಳಿ, ಉದ್ದೂರು ಕಾಲೋನಿ, ನಂಜನಾಯ್ಕನಹಳ್ಳಿ ಪಾಳ್ಯ, ಎಡತೊರೆ ಪಾಳ್ಯ, ಕೆ.ಎಡತೊರೆ, ಟೈಗರ್‌ಬ್ಲಾಕ್, ಕೆಜಿ.ಹುಂಡಿ, ಬೂದನೂರು, ಚಿಕ್ಕೋಡನಹಳ್ಳಿ, ಬಸವನಗಿರಿ ಹಾಡಿ, ಮೇಟಿಕುಪ್ಪೆ ಆಗಸನಹುಂಡಿ, ಜಿ.ಎಂ.ಹಳ್ಳಿ, ಅಗಸನಹುಂಡಿ ಕಾಲೋನಿ, ಹೆಗ್ಗಡಪುರ, ಆಲತ್ತಾಳಹುಂಡಿ, ಕಟ್ಟೆಮನುಗನಹಳ್ಳಿ, ಮೊತ್ತ, ಮಾಚನಾಯ್ಕನಹಳ್ಳಿ, ದಾಸನಪುರ, ನಾಗನಹಳ್ಳಿ, ಕೊಲ್ಲೆಗೌಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಮನೆಮನೆಗೆ ತೆರಳಿ ಮತಯಾಚಿಸಿದರು. ಪ್ರತಿ ಗ್ರಾಮದಲ್ಲೂ ಅದ್ದೂರಿ ಸ್ವಾಗತ ಕೋರಲಾಯಿತು.

ಈ ವೇಳೆ ಬಿಜೆಪಿ ಅಧ್ಯಕ್ಷ ಗುರುಸ್ವಾಮಿ, ಸಿ.ವಿ.ನಾಗರಾಜು, ಜಿಪಂ ಮಾಜಿ ಸದಸ್ಯರಾದ ಎಚ್.ಸಿ.ಲಕ್ಷ್ಮಣ್, ವೆಂಕಟಸ್ವಾಮಿ, ಮೊತ್ತ ಬಸವರಾಜಪ್ಪ, ಸಿ.ಕೆ.ಗಿರೀಶ್, ಶಿವರಾಜಪ್ಪ ರಾಜು, ಸೋಮಚಾರಿ, ಕೆಂಡಗಣ್ಣಸ್ವಾಮಿ, ನಂದೀಶ್, ಸತೀಶ್, ಲೋಕೇಶ್, ಮಹೇಶ್, ಯೋಗೇಶ್, ಪರೀಕ್ಷಿತ ರಾಜೇ ಅರಸ್, ನಾಗೇಶ್, ಗೋವಿಂದಚಾರಿ, ಮಹದೇವ, ಸಿದ್ದರಾಜು, ಗೋಪಾಲಯ್ಯ, ಹೇಮಂತ್ ಕುಮಾರ್ ಸೇರಿದಂತೆ ಇನ್ನಿತರರಿದ್ದರು.



ಹುಣಸೂರು ತಾಲೂಕಿನ ಮುಳ್ಳೂರು ಗ್ರಾಪಂ ವ್ಯಾಪ್ತಿಯ ಕೃಷ್ಣಾಪುರ ಗ್ರಾಮದ ಗ್ರಾಪಂ ಸದಸ್ಯರಾದ ಗಿರಿಜಾ ರಾಜು, ಮಾಜಿ ಸದಸ್ಯ ಸ್ವಾಮಿನಾಯಕ ಹಾಗೂ ಸವಿತಾ ಸಮಾಜದ ಮುಖಂಡ ಅಣ್ಣಯ್ಯ ಶೆಟ್ಟಿ ಸೇರಿದಂತೆ ಇನ್ನಿತರರು ಕಾಂಗ್ರೆಸ್ ತೊರೆದು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್‌ಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ವೇಳೆ ಲೋಕೇಶ್, ಚೇತನ್, ಮಾಜಿ ಪುರಸಭಾ ಸದಸ್ಯ ದೇವರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜು, ಕಾಳಿದಾಸ ನಾಯಕ, ಅಂದಾನಿನಾಯಕ, ನಿವೃತ್ತ ಉಪ ತಹಸೀಲ್ದಾರ್ ಮಹದೇವ ನಾಯಕ, ನಾರಾಯಣ್, ಮಂಜು ಇತರರಿದ್ದರು.

ಶಾರ್ಟ್ ಸರ್ಕ್ಯೂಟ್: ಎಟಿಎಂ ಭಸ್ಮ



ಕೆ.ಆರ್.ನಗರ, ಏ.28– ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಎಟಿಎಂ ಏಕಾಏಕಿ ಹೊತ್ತಿ ಉರಿದಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಕರ್ನಾಟಕ ಬ್ಯಾಂಕ್‌ಗೆ ಸೇರಿದ ಎಟಿಎಂ ಬೆಂಕಿಗೆ ಆಹುತಿಯಾಗಿದ್ದು, ಘಟನೆಯಿಂದ ಗಾಬರಿಗೊಂಡ ಪ್ರಯಾಣಿಕರು ದಿಕ್ಕಾಪಾಲಾಗಿ ಓಡಿದ್ದಾರೆ. ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಎಟಿಎಂನಿಂದ ಬಂದ ಹೊಗೆ ಸಂಪೂರ್ಣ ನಿಲ್ದಾಣವನ್ನು ಆವರಿಸಿಕೊಂಡಿತು. ಈ ವೇಳೆ ಬೆಂಕಿ ಕಾಣಿಸಿಕೊಂಡು ಕ್ಷಣ ಮಾತ್ರದಲ್ಲಿ ಎಟಿಎಂ ಹೊತ್ತಿ ಉರಿದಿದೆ. ಈ ವೇಳೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರಾದರೂ, ಎಟಿಎಂ ಮಳಿಗೆ ಪಕ್ಕದಲ್ಲಿದ್ದ ಬೇಕರಿ ಹಾಗೂ ಬಸ್ ನಿಲ್ದಾಣದ ಮೇಲ್ಛಾವಣಿಗೆ ಬೆಂಕಿಯಿಂದ ಹಾನಿಗೊಳಗಾಗಿದೆ.

ಸ್ಥಳಕ್ಕೆ ಸಿಪಿಐ ರೇವಣ್ಣ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡರು. ಚೆಸ್ಕಾಂ ಅಧಿಕಾರಿಗಳು ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಮಹೇಶ್ ಹಾಗೂ ಸಾರಿಗೆ ನೌಕರರು ಮುಂದಾಗುವ ಅನಾಹುತ ತಪ್ಪಿಸಿದರು.

ಪುಟ್ಟಗೌರಮ್ಮ ನಿಧನ



ಬೆಟ್ಟದಪುರ, ಏ.28–ಇಲ್ಲಿಗೆ ಸಮೀಪದ ಹರದೂರು ಗ್ರಾಮದ ನಿವಾಸಿ ಪುಟ್ಟಗೌರಮ್ಮ (88) ಶುಕ್ರವಾರ ನಿಧನರಾದರು. ಮೃತರು ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮದ ಮೃತರ ಜಮೀನಿನಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಿರಣ್



ಹೆಚ್.ಡಿ.ಕೋಟೆ, ಏ.28– ಮೂಲತಃ ತಾಲೂಕಿನ ಬೀಚನಹಳ್ಳಿ ನಿವಾಸಿ ಹಾಗೂ ಮೈಸೂರಿನ ಶ್ರೀರಾಂಪುರ ಎರಡನೇ ಹಂತ ಬೆಮೆಲ್ ನಗರದಲ್ಲಿ ವಾಸವಿದ್ದ ಗುಂಡೂರಾವ್ ಮಾಸ್ಟರ್ ಅವರ ಪುತ್ರ ಕಿರಣ್(46) ಶುಕ್ರವಾರ ನಿಧನರಾದರು.

ಮೃತರು ಪತ್ನಿ, ಸೌಮ್ಯ, ಪುತ್ರ ಶೀತಲ್ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬಿಳಿಗಿರಿರಂಗನಬೆಟ್ಟದ ಜೆಎಸ್‌ಎಸ್ ಆಶ್ರಮದಲ್ಲಿ ಅತ್ಯಂತ ಮಹತ್ವದ ಜೀವನೋತ್ಸಾಹ ಶಿಬಿರ

● ಮನದ ಕೊಳೆಯನ್ನು ಹೋಗಲಾಡಿಸಲು ಅನುಭಾವದ ಅವಶ್ಯಕತೆ ಇದೆ: ಚಿಂತಕ ಶಂಕರ್ ದೇವನೂರು ● ಭಯ, ದುಃಖ, ಚಿಂತೆ ಬಿಟ್ಟರೆ ಮನಸ್ಸಿಗೆ ಯಾವ ಒತ್ತಡವೂ ಇಲ್ಲ: ನಿಮ್ಹಾನ್ಸ್ ನಿವೃತ್ತ ವೈದ್ಯ ಡಾ. ಚಂದ್ರಶೇಖರ್ ● ಮನಸ್ಸು ಮಲಿನವಾದರೆ ಮನುಷ್ಯನೇ ಮಲಿನವಾದಂತೆ; ದೀಪ ಹಚ್ಚಿ, ಬೆಂಕಿ ಹಚ್ಚಬೇಡಿ: ಚಿಂತಕ ಹಿರೇಮಗಳೂರು ಕಣ್ಣನ್



ಮೈಸೂರು, ಏ. 28– ಅನುಭಾವ ಅಂತರಂಗದ ರತ್ನ, ಅದು ಮಾನವನ ಭಾವದಲ್ಲಿದೆ. ಇರುವುದನ್ನು ಅರಿವುದೇ ಜೀವನ. ಅಂದು ಅನುಭವ ಮಂಟಪ ಪ್ರವೇಶ ಮಾಡಬೇಕಾದರೆ ಕಾಯಕ ಕಡ್ಡಾಯವಾಗಿತ್ತು ಎಂದು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ತಿಳಿಸಿದರು.

ಯಳಂದೂರು ತಾಲೂಕು ಬಿಳಿಗಿರಿ ರಂಗನ ಬೆಟ್ಟದ ಜೆಎಸ್‌ಎಸ್ ಆಶ್ರಮದಲ್ಲಿ ಸಾರ್ವಜನಿಕರಿಗಾಗಿ ಐದು ದಿನಗಳ ಕಾಲ ಆಯೋಜಿಸಿರುವ ಜೀವನೋತ್ಸಾಹ ಶಿಬಿರದಲ್ಲಿ "ಅನುಭಾವ–ಆಧ್ಯಾತ್ಮ" ವಿಷಯ ಕುರಿತು ಮಾತನಾಡಿದರು. ಶರಣರ ಮೂಲ ತತ್ವವೇ ಶಾಂತಿ. ಯುದ್ಧಗಳು ಮಾನವನ ಮನಸ್ಸಿನಲ್ಲಿ ಹುಟ್ಟಿ ಅನಂತರ ಬೀದಿಗೆಳೆದು ತರುತ್ತಾರೆ. ಹಾಗಾಗಿ ಯುದ್ಧದ ಕಡೆ ಮುಖ ಮಾಡಬಾರದು. ಶರಣರ ಮೂಲತತ್ವವೇ ಶಾಂತಿ. ಮನೆ ನೋಡಬಡವರು ಆದರೆ ಮನ ಘನವೆನ್ನುವ ಹಾಗೆ ಬದುಕಿದವರು ಶರಣರು. ಬಾಹ್ಯ ಕೃಷಿಕರಾಗುವುದಕ್ಕಿಂತ ಅಂತರಂಗ ಕೃಷಿಕರಾಗಬೇಕು. ಆಗ ಮಾತ್ರ ಅನುಭಾವಿಯಾಗಲು ಸಾಧ್ಯವೆಂದು ತಿಳಿಸಿದರು.

ಮನಸ್ಸಿಗೆ ಒತ್ತಡವುಂಟು ಮಾಡುವ ಅಂಶಗಳೆಂದರೆ ಭಯ, ದುಃಖ ಹಾಗೂ ಚಿಂತೆ. ಹಾಗಾದರೆ ನಾವೆಲ್ಲಾ ಸಾವಧಾನವಾಗಿರುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ನಿವೃತ್ತ ಮನೋವೈದ್ಯ ಪ್ರಾಧ್ಯಾಪಕರಾದ ಡಾ. ಸಿ.ಆರ್. ಚಂದ್ರಶೇಖರ್ "ಒತ್ತಡ ನಿರ್ವಹಣೆ" ವಿಷಯದ ಕುರಿತು ಉಪನ್ಯಾಸದಲ್ಲಿ ತಿಳಿಸಿದರು.

ಸಂಬಂಧಗಳು ಚೆನ್ನಾಗಿಲ್ಲದಿದ್ದರೆ ಮನಸ್ಸು ಪ್ರಕ್ಷುಬ್ಧವಾಗುವುದರಿಂದ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ನಿಷ್ಕಲ್ಮಶ ಪ್ರೀತಿ, ವಿಶ್ವಾಸ, ನಂಬಿಕೆ ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಒತ್ತಡ ಕಡಿಮೆ ಮಾಡಬಹುದು. ಎಲ್ಲಿ ವೃತ್ತಿ ಗೌರವವಿರುತ್ತದೆಯೋ ಅಲ್ಲಿ ಒತ್ತಡವಿರುವುದಿಲ್ಲ ಕೀಳರಿಮೆ, ಋಣಾತ್ಮಕ ಆಲೋಚನೆ, ಒಂಟಿತನ, ಆಸರೆಯಿಲ್ಲದಿರುವುದು ಒತ್ತಡಕ್ಕೆ ಕಾರಣವಾಗುತ್ತಿದ್ದು, ಅವುಗಳಿಂದ ದೂರವಿರಬೇಕು. ಒತ್ತಡ ನಿವಾರಣೆಯಾಗಬೇಕಾದರೆ ಪ್ರೀತಿ, ಸ್ನೇಹ, ಸಂತೋಷ, ದಯೆ, ಧೈರ್ಯ ಇವುಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ನಕಾರಾತ್ಮಕ ಭಾವನೆಗಳಾದ ದ್ವೇಷ, ಶತೃತ್ವ, ದುಃಖ, ಕ್ರೌರ್ಯ, ಭಯ, ಆತಂಕ, ಕೋಪ, ದುಸ್ತರಗಳಿಗೆ ಜಾಗ ಮಾಡಿಕೊಡಬೇಡಿ ಎಂದು ತಿಳಿಸಿದರು.

ಮನಸ್ಸು ಮಲಿನವಾದರೆ ಮನುಷ್ಯನೇ ಮಲಿನವಾದಂತೆ. ಹಚ್ಚಿದರೆ ದೀಪ ಹಚ್ಚಿ; ಬೆಂಕಿ ಹಚ್ಚಬೇಡಿ. ಆರಿಸುವುದಾದರೆ ಬೆಂಕಿಯನ್ನು ಆರಿಸಿ; ದೀಪವನ್ನಲ್ಲ ಎಂದು ಚಿಂತಕ, ಖ್ಯಾತ ವಿದ್ವಾಂಸ ಹಿರೇಮಗಳೂರು ಕಣ್ಣನ್ ಅವರು "ದೊರೆತುದಕ್ಕೆ ಶರಣೆನ್ನು" ವಿಷಯ ಕುರಿತು ಮಾತನಾಡುತ್ತ ತಿಳಿಸಿದರು.

ಸ್ಮಶಾನದಲ್ಲಿ ಕೂಡ ಜೀವನೋತ್ಸಾಹ ನೀಡುವ ಅಂಶಗಳಿರುತ್ತವೆ. ದಿಲ್ ಚೆನ್ನಾಗಿದ್ದಾಗಲೇ ವಿಲ್ ಬರೆಯಿರಿ. ಆಡಿ–ಮಾತಾಡಿ ಆದರೆ ಚಾಡಿಹೇಳುವುದ ಬಿಡಿ. ಆಗ ನೋಡಿ ನಿಮ್ಮ ಬದುಕು ಎಷ್ಟು ಚಂದವಿರುತ್ತದೆ ನೋಡಿ ಸಿಕ್ಕಿದ್ದನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಇಲ್ಲದಿದ್ದರೆ ಬದುಕಿನ ಕೊನೆಯಲ್ಲಿ ಅದು ನಮ್ಮ ನಮ್ಮನ್ನು ತಿರಸ್ಕರಿಸುತ್ತದೆ. ಪ್ರೀತಿಯಿಂದ ಮಾತನಾಡುವುದನ್ನು ಕಲಿಯಿರಿ ಕಲ್ಲು ಹಿಡಿಯುವುದರ ಬದಲು ಹಲ್ಲು ಬಿಡುವುದ ಕಲಿಯಿರಿ. ಮನಸ್ಸನ್ನು ಕಲ್ಲು ಮಾಡಿಕೊಳ್ಳಬೇಡಿ ಚಿನ್ನ ಮಾಡಿಕೊಳ್ಳಿ ಎಂದು ತಿಳಿಸಿದರು.

ನಂತರ ಕೆ. ಗುಡಿ ಅರಣ್ಯದಲ್ಲಿ ಶಿಬಿರಾರ್ಥಿಗಳು ಸಫಾರಿಗೆ ತೆರಳಿ ಹಲವು ಪ್ರಾಣಿಗಳನ್ನು ವೀಕ್ಷಿಸಿದರು. ಶಿಬಿರದಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ಧ್ಯಾನ ಹಾಗೂ ಸಂಜೆ ಬಿಳಿರಂಗನಾಥ ಸ್ವಾಮಿಯ ದರ್ಶನ ಪಡೆಯಲಾಯಿತು.

ಬುಡಕಟ್ಟು ಕಲೆ, ಸಂಸ್ಕೃತಿ ಸಾರುವ ಮತಗಟ್ಟೆ



ಮೈಸೂರು, ಏ.28–ಮತದಾರರನ್ನು ಸೆಳೆಯಲು ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ(ಸ್ವೀಪ್) ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಅದರಂತೆ ಹೆಚ್.ಡಿ.ಕೋಟೆಯ ಬಸವನಗಿರಿ ಹಾಡಿಯ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಯಲ್ಲಿ ನಿರ್ಮಾಣವಾಗಿರುವ ಮತಗಟ್ಟೆ ಸಂಖ್ಯೆ 57 ಆಕರ್ಷಕ ರೀತಿ ಸಂಪ್ರದಾಯಿಕವಾಗಿ ಸಿಂಗಾರಗೊಳಿಸಲಾಗಿದೆ ಇದು ಮತದಾರರನ್ನು ಆಕರ್ಷಿಸುತ್ತಿವೆ

ಕೇಂದ್ರ ಚುನಾವಣಾ ಆಯೋಗವು ಮತದಾನ ದಿನವನ್ನು ಹಬ್ಬದ ದಿನದ ರೀತಿಯಲ್ಲಿ ಸಂಭ್ರಮದಿಂದ ಆಚರಿಸಲು ಕರೆ ನೀಡಿದ್ದು, ಅದರಂತೆ ಮತಗಟ್ಟೆಗಳನ್ನು ಆಕರ್ಷಕ ರೀತಿಯಲ್ಲಿ ಸಿಂಗರಿಸುವಂತೆ ನಿರ್ದೇಶನ ನೀಡಿದೆ. ಅದರಂತೆ ಮೈಸೂರು ಜಿಲ್ಲಾ ಸ್ವೀಪ್ ಸಮಿತಿಯು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಬಸವನಹಾಡಿಯಲ್ಲಿ ಸ್ಥಾಪಿಸಿರುವ ಮತಗಟ್ಟೆಯು ಬುಡಕಟ್ಟು ಸಾಂಪ್ರದಾಯಿಕ ಕಲೆ,ಸಂಸ್ಕೃತಿ, ವೈಭವವನ್ನು ಬಿಂಬಿಸುವ ಮೂಲಕ ಅತ್ಯಂತ ಆಕರ್ಷಕವಾಗಿ ಸಿಂಗಾರಗೊಂಡಿವೆ.



ಚಾಮರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಮೇಶ್ ಅವರ ಪತ್ನಿ ಶ್ರೀಮತಿ ಲಕ್ಷ್ಮಿ ರಮೇಶ್ ಮನೆಮನೆಗೆ ತೆರಳಿ ಮತಯಾಚಿಸಿದರು. ಈ ವೇಳೆ ನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ತರಬೇತಿ

ಮೈಸೂರು, ಏ.28– 2023–24ನೇ ಸಾಲಿನ ಡಿ.ಇ.ಎಲ್.ಇ.ಡಿ (ಟಿ.ಸಿ.ಹೆಚ್–ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ) ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ದ್ವಿತೀಯ ಪಿ.ಯು.ಸಿ ಪರೀಕ್ಷಾ ಫಲಿತಾಂಶದಲ್ಲಿ ಸಾಮಾನ್ಯ ಅಭ್ಯರ್ಥಿಗಳು ಶೇ.50ರಷ್ಟು ಪ.ಜಾತಿ/ಪ.ಪಂಗಡ ವಿದ್ಯಾರ್ಥಿಗಳಿಗೆ ಶೇ.45ರಷ್ಟು ಅಂಕಗಳು ಪಡೆದಿರಬೇಕು. ಪ.ಜಾತಿ/ಪ.ಪಂಗಡ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ಶುಲ್ಕ ಕೇವಲ ರೂ. 3015/– ಮಾತ್ರ ಇರುತ್ತದೆ. (ವಿದ್ಯಾರ್ಥಿವೇತನ ಮರುಪಾವತಿಗೆ ಅವಕಾಶವಿರುತ್ತದೆ. ಅಲ್ಪಸಂಖ್ಯಾತ ವಿದ್ಯಾರ್ಥಿ ಗಳಿಗೆ ರೂ. 25000/–ಗಳ ವಿದ್ಯಾರ್ಥಿ ವೇತನ ಇರುತ್ತದೆ.) ಡಿ.ಇ.ಎಲ್.ಇ.ಡಿ ಕೋರ್ಸ್ ಪೂರ್ಣಗೊಂಡ ನಂತರ ಖಾಸಗಿ ಶಾಲೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುವುದು. ಆಸಕ್ತರು ಈ ಕಚೇರಿ ಪಿಎಸ್‌ಟಿಇ ನೋಡಲ್ ಅಧಿಕಾರಿ ಅಮಿತ್ ಡಿ.ಆರ್. ಅವರ (ದೂ.ಸಂ: 8971265899) ಅನ್ನು ಸಂಪರ್ಕಿಸಬಹುದು.

ಸುಡಾನ್‌ನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ ಕನ್ನಡಿಗರು

ಬೆಂಗಳೂರು: ಆಂತರಿಕ ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿದ್ದ 362 ಕನ್ನಡಿಗರನ್ನು ಆಪರೇಷನ್ ಕಾವೇರಿ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ. ಇವರನ್ನು ಭಾರತೀಯ ಸೇನಾ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಈ ಪೈಕಿ 56 ಜನ ತಮಿಳಿಗರಿದ್ದಾರೆ. ಸದ್ಯ ಸ್ಕ್ರೀನಿಂಗ್, ಕೋವಿಡ್ ಟೆಸ್ಟ್ ಮಾಡಿ ವಿಳಾಸ ಪಡೆಯಲಾಗಿದೆ.

ಸುರಕ್ಷಿತವಾಗಿ ಸುಡಾನ್‌ನಿಂದ ಕರೆತಂದಿರುವ ಕನ್ನಡಿಗರನ್ನು ಸ್ವಾಗತಿಸಲು ರಾಜ್ಯ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದರು. ಸ್ವಗ್ರಾಮಗಳಿಗೆ ತೆರಳಲು ಕನ್ನಡಿಗರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದರೊಂದಿಗೆ ಮೈಸೂರು ಸೇರಿದಂತೆ ಹಲವೆಡೆಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ವಿದೇಶ ಪ್ರವಾಸ



ಡಾ॥ ರಮಾ, ಡಾ॥ ಸತ್ಯೇಂದ್ರ

ದಂಪತಿಗಳು ಪುತ್ರಿ ಭಾಸ್ಕರಿಯ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು 02.05.2023 ರಂದು ಅಮೇರಿಕಾಗೆ ತೆರಳಲಿದ್ದಾರೆ. ಅವರ ವಿದೇಶ ಪ್ರವಾಸ ಸುಖಮಯವಾಗಿರಲಿ ಮತ್ತು ಅವರ ಪುತ್ರಿ ಕು॥ ಭಾಸ್ಕರಿಯು ಎಂ.ಎಸ್ ಸ್ನಾತಕೋತ್ತರ ಪದವಿಯನ್ನು ಜಾರ್ಜಿಯ ಯುನಿವರ್ಸಿಟಿ, ಅಟ್ಲಾಂಟದಿಂದ ಪಡೆಯುತ್ತಿದ್ದಾಳೆ. ಈ ಸಂದರ್ಭದಲ್ಲಿ ಅವಳಿಗೆ ಅಭಿನಂದನೆಗಳು.

ಶುಭಕೋರುವವರು:

ಡಾ॥ ಆನಂದ್, ಡಾ॥ರೂಪ, ಡಾ॥ಅನಂತರಾಮು, ಕಲ್ಪನಾ, ಡಾ॥ ನಂದಿನಿ, ಡಾ॥ ಮಂಜುಳಾ, ಡಾ॥ ಗೀತಾ, ಡಾ॥ ಗೋವರ್ಧನ್, ಡಾ॥ ಸದಾನಂದ್, ಡಾ॥ ಉಷಾ, ಡಾ॥ಗಾಯತ್ರಿ, ಡಾ॥ ಬಸವರಾಜ್, ಡಾ॥ ರಾಮಚಂದ್ರ, ಡಾ॥ ಕೃಷ್ಣ, ಡಾ॥ ಪವಾರ್, ಡಾ॥ ಶೇಖರ್, ಲಾಯರ್ ನಟರಾಜ್

ಪ್ಲಾಸ್ಟಿಕ್ ಬಳಕೆ ನಿಷೇಧಿಸಿ
ಪರಿಸರವನ್ನು ಕಾಪಾಡಿ

30ನೇ ವರ್ಷದ ಸವಿನೆನಪು




ಮುನಿಸ್ವಾಮಿಚೆಟ್ಟಿಯಾರ್ ನಂಜಮ್ಮಾಳ್

ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ

ದುಃಖತಪ್ತರು: ಎಂ ಲಕ್ಷ್ಮಿ, ಶೇಖರ್, ಕೋಕಿಲ ಮತ್ತು ಕುಟುಂಬವರ್ಗದವರು.

35ನೇ ವರ್ಷದ ಸವಿನೆನಪು



ಶ್ರೀಮತಿ ಕಾಳಮ್ಮ

ನಿಧನ: 29.04.1988

ನೀವು ನಮ್ಮನ್ನಗಲಿ ಇಂದಿಗೆ 35 ವರ್ಷ ಕಳೆದರೂ ನಿಮ್ಮ ನೆನಪು ಸದಾ ನಮ್ಮ ಮನದಲ್ಲಿದೆ. ನಿಮ್ಮ ಆತ್ಮಕ್ಕೆ ಶಾಂತಿ ಕೋರುವ ಕುಟುಂಬವರ್ಗದವರು.

ಮೈಸೂರು ಮಿತ್ರ
ಓದುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಾಸಪೂರ್ಣವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತು ಲೋಪ ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆಯೇ ವ್ಯವಹರಿಸಬೇಕಾಗುತ್ತದೆ. ಅದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ.

-ಜಾಹೀರಾತು ವ್ಯವಸ್ಥಾಪಕರು

ಸಾರ್ವಜನಿಕ ಪ್ರಕಟಣೆ

ನಮ್ಮ ಕಕ್ಷಿದಾರರಾದ ಮೈಸೂರು ಸಿಟಿ, ಚಾಮರಾಜ ಮೊಹಲ್ಲಾ, ಜಯನಗರ, 2ನೇ ಮೇನ್, 2ನೇ ಕ್ರಾಸ್, ಮನೆ ನಂ.33 ರಲ್ಲಿ ವಾಸವಾಗಿರುವ ಶ್ರೀ.ಗಿರೀಶ್. ಹೆಚ್.ಎಂ ರವರ ಧರ್ಮಪತ್ನಿಯಾದ ಸುಮಾರು 39 ವರ್ಷ ವಯಸ್ಸಿನ ಶ್ರೀಮತಿ.ಪೂರ್ಣಿಮಾ.ಬಿ ರವರು ಷೆಡ್ಯೂಲ್‌ನಲ್ಲಿ ನಮೂದು ಮಾಡಿರುವ ಸ್ವತ್ತಿನ ಮಾಲೀಕರು ಮೈಸೂರು ಸಿಟಿ, ಚಾಮರಾಜ ಮೊಹಲ್ಲಾ, ಜಯನಗರ, 14ನೇ ಕ್ರಾಸ್, ಕೃಪ ನಿವಾಸ್ ಎಂಬ ನಾಮಾಂಕಿತದ ಮನೆ ನಂ.192, ಹೊಸ ನಂ.ಸಿ.ಹೆಚ್–12 ರಲ್ಲಿ ವಾಸವಾಗಿರುವ ಶ್ರೀ.ರಘುನಂದನ್. ಎಂ.ಬಿ ರವರ ಧರ್ಮಪತ್ನಿಯಾದ ಸುಮಾರು 40 ವರ್ಷ ವಯಸ್ಸಿನ ಶ್ರೀಮತಿ.ಗ್ರೇಸ್ ರಶ್ಮಿ ರವರ ಬಾಬು ಮೈಸೂರು ಸಿಟಿ, ಚಾಮರಾಜ ಮೊಹಲ್ಲಾ, ಜಯನಗರ, 14ನೇ ಕ್ರಾಸ್, "ಕೃಪನಿವಾಸ", ಮನೆ ನಂ.192, ಹೊಸ ನಂ.ಸಿಹೆಚ್–12 ರ ಸ್ವತ್ತನ್ನು ಶುದ್ಧಕ್ರಯಕ್ಕೆ ಪಡೆಯಲು ಇಚ್ಛೆಯನ್ನು ಹೊಂದಿದ್ದು, ಈ ಸಂಬಂಧ ಕೆಳಕಂಡಂತೆ ಸಾರ್ವಜನಿಕ ಪ್ರಕಟಣೆಯನ್ನು ನೀಡುತ್ತಿದ್ದಾರೆ. ಷೆಡ್ಯೂಲ್‌ನಲ್ಲಿ ನಮೂದು ಮಾಡಿರುವ ಸ್ವತ್ತಿನ ಬಗ್ಗೆ ಈ ಮೇಲೆ ತಿಳಿಸಿದ ಮಾಲೀಕರ ಸ್ವತ್ತಾಗಿದ್ದು, ಹಾಲೀ ಸದರಿ ಸ್ವತ್ತಿನ ಸ್ವಾಧೀನಾನು ಭವದಲ್ಲಿರುತ್ತಾರೆ. ಸದರಿ ಷೆಡ್ಯೂಲ್ ಸ್ವತ್ತಿಗೆ ಸಂಬಂಧಿಸಿದಂತೆ ಅಥವಾ ಷೆಡ್ಯೂಲ್ ಸ್ವತ್ತಿನ ಯಾವುದೇ ಭಾಗಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿ/ವ್ಯಕ್ತಿಗಳು/ಸಂಘ ಸಂಸ್ಥೆ/ಬ್ಯಾಂಕ್/ಹಣಕಾಸು ಸಂಸ್ಥೆಗಳು ಯಾವುದೇ ರೀತಿಯ ಹಕ್ಕು, ವಾರಸ್ಸು, ಮಾಲೀಕತ್ವ, ಕ್ರಯ, ಕ್ರಯದ ಕರಾರು, ಭೋಗ್ಯ, ಜೀವನಾಂಶ, ಜಿ.ಪಿ.ಎ., ವಿಲ್, ಅಡಮಾನ ಹಾಗೂ ಇನ್ನಿತರೆ ಯಾವುದೇ ರೀತಿಯ ಮಾಲೀಕತ್ವವನ್ನು ಹೊಂದಿದ ಪಕ್ಷದಲ್ಲಿ ಅಂತಹ ವ್ಯಕ್ತಿಗಳು ಈ ಕೆಳಕಂಡ ವಕೀಲರ ವಿಳಾಸಕ್ಕೆ ಸೂಕ್ತ ದಾಖಲಾತಿಗಳ ಸಮೇತ ಹಾಜರಾಗಿ ತಮ್ಮ ಆಕ್ಷೇಪಣೆಯನ್ನು ಈ ಸಾರ್ವಜನಿಕ ಪ್ರಕಟಣೆ ಪ್ರಕಟವಾದಂತಹ ಹದಿನೈದು (15) ದಿನದ ಒಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ಮೇಲೆ ತಿಳಿಸಿದಂತಹ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬರದೇ ಇದ್ದ ಪಕ್ಷದಲ್ಲಿ ನಮ್ಮ ಕಕ್ಷಿದಾರರು ಷೆಡ್ಯೂಲ್ ಸ್ವತ್ತಿನ ಕ್ರಯದ ವ್ಯವಹಾರವನ್ನು ಪೂರ್ಣಗೊಳಸುತ್ತಾರೆಂತಲು ಮತ್ತು ಅನಂತರ ಬರುವಂತಹ ಯಾವುದೇ ಆಕ್ಷೇಪಣೆಗಳಿಗೆ ನಮ್ಮ ಕಕ್ಷಿದಾರರು ಜವಾಬ್ದಾರರಲ್ಲವೆಂತಲೂ ಎಂದು ಈ ಮೂಲಕ ತಿಳಿಯ ಪಡಿಸಲಾಗುತ್ತದೆ.

ಷೆಡ್ಯೂಲ್ ಸ್ವತ್ತಿನ ವಿವರ: ಮೈಸೂರು ಸಿಟಿ, ಚಾಮರಾಜ ಮೊಹಲ್ಲಾ, ಜಯನಗರ, 14ನೇ ಕ್ರಾಸ್, "ಕೃಪನಿವಾಸ", ಮನೆ ನಂ.192, ಹೊಸ ನಂ.ಸಿಹೆಚ್–12 ನೇ ನಂಬರ್ ಸ್ವತ್ತಿಗೆ ಚಕ್ಕುಬಂಧಿ: ಪೂರ್ವಕ್ಕೆ : ಇದೇ ನಂಬರಿನ 5 1/2 ಅಡಿ ಪ್ಯಾಸೇಜ್, ಪಶ್ಚಿಮಕ್ಕೆ :193 ನೇ ನಂಬರ್ ಸ್ವತ್ತು, ಉತ್ತರಕ್ಕೆ: ಶ್ರೀ.ಸತೀಶ್ ಪ್ರೇಮ್ ಕುಮಾರ್ ರವರ ಸ್ವತ್ತು, ದಕ್ಷಿಣಕ್ಕೆ: 14ನೇ ಕ್ರಾಸ್ ರಸ್ತೆ .

ಈ ಮಧ್ಯೆಯಿರುವ ವಿಸ್ತೀರ್ಣ ಪೂರ್ವಪಶ್ಚಿಮ 44 1/2 ಅಡಿಗಳು ಮತ್ತು ದಕ್ಷಿಣೋತ್ತರ 44.00 ಅಡಿಗಳುಳ್ಳ ಪೂರ್ತಾ ಖಾಲಿ ನಿವೇಶನ ಇದರಲ್ಲಿ ಕಟ್ಟಿರುವ 690 ಚದರ ಅಡಿಗಳುಳ್ಳ ಆರ್.ಸಿ.ಸಿ. ವಾಸದ ಮನೆಯು ಮತ್ತು ಇದರಲ್ಲಿ ನೀರಿನ ನಲ್ಲಿ, ವಿದ್ಯುತ್ ಸಂಪರ್ಕ, ಮತ್ತು ಸ್ಯಾನಿಟರಿ ಸೌಲಭ್ಯವುಳ್ಳ ಪೂರ್ತಾ ಸ್ವತ್ತು.

ಸಹಿ/– ರವಿ.ಎಸ್, ಬಿ.ಕಾಂ., ಎಲ್‌ಎಲ್‌ಬಿ., ವಕೀಲರು,
ಕೆ.ಎ.ಆರ್./2019/11 ನಂ.751, ಐ ಬ್ಲಾಕ್,
ರಾಮಕೃಷ್ಣನಗರ, ಮೈಸೂರು.,ಮೊ.ನಂ.7795001007
ಸ್ಥಳ:– ಮೈಸೂರು
ದಿನಾಂಕ: 17–04–2023

Publication Notice
NATIONAL CONSUMER DISPUTES REDRESSAL COMMISSION GOVT. OF INDIA
(CONSTITITUTED UNDER THE CONSUMER PROTECTION ACT, 1986)
Upbhokta Nyay Bhawan 'F' Block, GPO Complex, INA, New Delhi- 110023
Telephone No: 24608714,711, Fax No. 24651505, 24651519, website: http://ncdrc.nic.in

First Appeal No. 662/2020
With IA/6065/2020,IA/7174/2021, IA/7791/2021,IA/7792/2021, IA /7793/2021 , IA/815/2023 (Against the order dated 31 Jul 2018 in Complaint number 617/2015 of the States Commission Karnataka)

B.H.Ramachandra & 2 ORS ...... Petitioner/ Appellant **VERSES**
Sudha & 3 ORS ....Opposite party/Respondent (S)

To. 1. M/s PATHAK DEVELOPERS PVT.LTD. REPRESENTED BY ITS AUTHORIZE SIGNATORY. NO. 2997/2, RUKMA COMPLEX, KALIDASA ROAD, VV MOHALLA, MYSURU-570002
2. SRI.JAYARAM PATHAK, CHAIRMAN & MANAGING DIRECTOR. M/S PATHAK DEVELOPERS PVT.LTD
NO.2997/2, RUKMA COMPLEX, KALIDASA ROAD, VV MOHALLA, MYSURU-570002

NOTICE:

WHEREAS in the First Appeal No. 662/ 2020 filed against the order dated 31. 07.2018 in Complaint No. 617/2015 arising out of the Order of the State Commission, Karnataka you have been arrayed as Respondent Nos. 2 & R-3 AND WHEREAS hearing notices sent to you by registered post have been received back with a postal remark 'LEFT' NOW, THEREFORE, TAKE NOTICE through this publication to appear before this Hon'ble Commission in person or through your Counsel/Authorized Representative on 19-05-2023 failing which the appeal will be disposed of on merits in your absence.

Dated this New Delhi the 07 Feb. 2023
Sd/-ASSISTANT REGISTRAR

ಭಾವಪೂರ್ಣ ಶ್ರದ್ಧಾಂಜಲಿ



ಇವರು ದಿ: 28.04.2023ರಂದು ದೈವಾಧೀನರಾಗಿದ್ದು ಮೃತರ ಅಂತ್ಯಕ್ರಿಯೆಯನ್ನು ದಿ: 29.04.2023 ರಂದು ಪಾಲಹಳ್ಳಿ ದಾಸೇಗೌಡರು ತೋಟದಲ್ಲಿ ಸಮಯ: 12.30ಕ್ಕೆ ನೆರವೇರಿಸಲಾಗುವುದು

ದುಃಖತಪ್ತರು: ಕುಟುಂಬವರ್ಗದವರು

ದಾಸೇಗೌಡರವರು

ಜನನ: 24.07.1945, ಮರಣ: 28.04.2023

Public Notice

Under instructions from our clients,
(1) Sri.P.J. KUMARA RAO, aged about 77 years, son of Late. Jaya Rao, and (2) Smt. Bharathi J Pathange, aged about 74 years, wife of Late P.J. Jagannatha Rao, (3) Smt. Shilpa S Chimbalkar, D/o Late. P.J. Jagannatha Rao, aged about 45 years, (4) Smt. Shwetha J Pathange, D/o Late. P.J. Jagannatha Rao, aged about 41 years. (5) Smt. Prathima J Pathange. D. /o Late. P.J. Jagannatha Rao, aged about 32 years,

All are partners of M/s. Pathange Poultry Farm, having its registered office at No. 1979, Hotel Chalukya Complex, Rajkamal Talkies Road, Mysuru, we issue this public notice in response to the PUBLIC NOTICE dated 26-04-2023 in STAR OF MYSORE :-

This is to notify the public that the schedule properties are the properties of M/s. Pathange Poultry Farm, having its registered office at No. 1979, Hotel Chalukya Complex, Rajkamal Talkies Road, Mysuru, it is being declared by the Arbitrator Sri. Venkata Rao in Arbitration Award dated 20-01-2009. The said judgment is being confirmed by the Hon'ble District Court, Mysuru in Arbitation Suit No. 1/2009 and by the Hon'ble High Court of Karnataka in MFA No. 2718/2012 (AA) and also by the Hon'ble Supreme Court of India in Special Leave Petition (Civil) Diary No.27313/2022. In O.S.No.131/2014 on the file of the Hon'ble Principal Senior Civil Judge, Mysuru, M/s. Pathange Poultry Farm, having its registered office at No.1979, Hotel Chalukya Complex, Rajkamal Talkies Road, Mysuru, is not a party to the said proceedings. This is for the kind information of the public at large.

Schedule

Land and property owned by M/s. Pathange Poultry Farm Total extent 13 Acres 34 Guntas, situated at Bogadi Village, Jayapura Hobli, Gaddige Road, Mysore District with consist of building, sheds, cages, eggs, birds and other machinery equipments.

(a) Sy.No. 54/1 measuring 1 Acres 10 Guntas, bounded on: East by: Land of Chamundaiah, West by : Sy.No.53/3, North by: Karab Land, South by: Cart Road.

(b) Sy.No. 53/1 measuring 2 Acres 15 Guntas, bounded on: East by: Sv. No. 337,, West by: Sy.No.53/2, North by: Chamundaiah's Land, South by: Road.

(C) Sy.No. 53/2 measuring 2 Acres 25 Guntas, bounded on: East by: Sy. No. 53/1, West by: Sy.No.53/3, North by: Chamundaiah's Land, South by: Road.

(d) Sy.No. 53/3 measuring 2 Acres 24 Guntas, bounded on: East by: Sy. No. 53/2, West by: Cart Road, North by: Sy.No.54/1, South by: Road.

(e) Sy.No. 336/2 measuring 3 Acres 15 Guntas, bounded on: East by: Cart Road, West by: Sy.No.337/2, North by : Chamundaiah's Land, South by: Road.

(f) Sy.No.337/2 measuring 1 Acres 25 Guntas, bounded on : East by: Sy. No, 336/2, West by: Sy.No.53/1, North by: Chamundaiah's Land, South by: Road.

Sd/- Advocate, **O. Shama Bhat, BA., LLB, Reg No: KAR 417/77,**
O.Sathisha, BS.c., LLB, Reg No: KAR 721/89
No. 20/c, 2nd floor, Near Airlines Hotel, Jayalakshmivilas Road, Chamrajapuram, Mysore - 570004, Ph: 0821-2429851